ಶಿವಮೊಗ್ಗ
ಗುರುವಾರ, 26 ಫೆಬ್ರವರಿ 2026
ಸಂಪುಟ 16, ಸಂಚಿಕೆ 305, ಪುಟಗಳು 12
■ ಬೆಂಗಳೂರು ■ ಮಂಗಳೂರು ■ ಶಿವಮೊಗ್ಗ ■ ಹುಬ್ಬಳ್ಳಿ
₹4
RNI: KAR KAN2010/64051
hosadigantha.com
epaper.hosadigantha.com
Hosadigantha Digital

ರಾಷ್ಟ್ರ ಜಾಗೃತಿಯ ದೈನಿಕ

ಹೊಸ ದಿಗಂತ

ಲೋಕಹಿತಂ ಮಮ ಕರಣೀಯಂ



ಎಂಎಲ್ಸಿಗಳಿಂದಲೂ ಸಚಿವ ಸ್ಥಾನಕ್ಕೆ ಬೇಡಿಕೆ | ೦೭ ಹುದ್ದೆ ಭರ್ತಿ ಶೀಘ್ರ: ಸಿಎಂ | ೦೭ ಭಾರತ-ಇಸ್ರೇಲ್ ಸಂಬಂಧಕ್ಕೆ ಮತ್ತಷ್ಟು ಬಲ | ೦೭

ಕಿರುಸುದ್ದಿ

ಕುಸುಮ ರೋಗಿಗಳಿಗೆ ಡಿಸಿಎಂ ಡಿಕೆಶಿ ಅಭಯ

• **ಬೆಂಗಳೂರು:** ದೀರ್ಘಕಾಲದ ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆಯಿಂದ ಬಳಲುತ್ತಿರುವ ಹಿಮೋಫಿಲಿಯಾ ರೋಗಿಗಳ ಜತೆಗೆ ಸರ್ಕಾರ ನಿಲ್ಲಲಿದೆ. ರೋಗಿಗಳಿಗೆ ಶಾಶ್ವತ ಪರಿಹಾರ ಮತ್ತು ಘನತೆಯ ಬದುಕು ಒದಗಿಸುವುದು ಕುಸುಮ ಸಂಜೀವಿನಿ ಯೋಜನೆಯ ಧ್ಯೇಯೋದ್ದೇಶವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧೈರ್ಯ ತುಂಬಿದರು.

• ಪುಟ ೨

ರಾಹುಲ್ ವಿದೇಶಿ ಶಕ್ತಿಗಳ ಕೈಗೊಂಬೆ: ಪಿಯೂಷ್

• **ಹೊಸದಿಲ್ಲಿ:** ಪ್ರಧಾನಿ ಮೋದಿಯವರು ದೇಶಹಿತದ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳುವ ಪ್ರಶ್ನೇ ಇಲ್ಲ. ಆದರೆ ರಾಹುಲ್ ಗಾಂಧಿ,ಅವರ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ವಿದೇಶಿ ಶಕ್ತಿಗಳ ಕೈಗೊಂಬೆಯಾಗಿ ಈಗ ದೇಶದಲ್ಲಿ ಕಾರ್ಯಾಚರಿಸುವ ಮೂಲಕ ದೇಶಹಿತದೊಂದಿಗೆ ರಾಜಿ ಮಾಡಿಕೊಳ್ಳುತ್ತಿರುವುದೇ ವಾಸ್ತವ ಸಂಗತಿ ಎಂದು ವಾಣಿಜ್ಯೋದ್ಯಮ ಸಚಿವ ಪಿಯೂಷ್ ಗೋಯಲ್ ತರಾಟೆಗೆತ್ತಿಕೊಂಡಿದ್ದಾರೆ.

• ಪುಟ ೦೭

ಎನ್‌ಸಿಇಆರ್‌ಟಿ ವಿವಾದಿತ ಅಧ್ಯಾಯಕ್ಕೆ ಶೀಘ್ರ ಕತ್ತರಿ?

• ಪುಟ ೦೭

ತುರ್ತು ಪರಿಸ್ಥಿತಿಯಂತೆ ಈ ಬಗ್ಗೆಯೂ ವಿಷಾದ ಖಂಡಿತ

• ಪುಟ ೦೭

ನಟಿ ರನ್ಯಾ ರಾವ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

• ಪುಟ ೭

ಉದ್ಯೋಗ ಭರ್ತಿಗೆ ಕ್ರಮ

• ಪುಟ ೭

ಮೈಕ್ ನಿಷೇಧಗೊಳಿಸುವಂತೆ ಪೊಲೀಸರಿಗೆ ದೂರು

ದೇಗುಲದ ಗಂಟೆ, ಜಾಗಟೆ ಸದ್ದಿಗೆ ಮುಸ್ಲಿಮನ ತಂಟೆ!

• **ಚಿಕ್ಕಮಗಳೂರು:** ದೇವಸ್ಥಾನದಲ್ಲಿ ಪೂಜೆ ವೇಳೆ ಗಂಟೆ, ಜಾಗಟೆ ಬಾರಿಸುವುದಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬ ಆಕ್ಷೇಪಿಸಿದ್ದು, ಪೊಲೀಸರ ಎದುರೇ ವಾಗ್ವಾದ ನಡೆದ ಘಟನೆ ನಗರದ ಹಳೇ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿದೆ.

ಪುರಾತನ ಕಾಲದ ಈಶ್ವರ ದೇವಾಲಯದ ನವೀಕರಣ ಕಾರ್ಯ ನಡೆಯುತ್ತಿದೆ. ದೇವಸ್ಥಾನದ ಅಕ್ಕಪಕ್ಕದಲ್ಲಿ ಹಿಂದುಗಳು ವಾಸವಿದ್ದಾರೆ. ಸ್ವಲ್ಪ ದೂರದಲ್ಲೇ ಫಾರೂಕ್ ಮನೆಯೂ ಇದೆ. ಈಶ್ವರ ದೇವಸ್ಥಾನದಲ್ಲಿ ಬೆಳಗ್ಗೆ, ಸಂಜೆ ಪೂಜೆ ಮಾಡುವಾಗ ಗಂಟೆ, ಜಾಗಟೆ ಬಾರಿಸುತ್ತಾರೆ, ದೊಡ್ಡದಾಗಿ ಭಜನೆ, ಹಾಡುಗಳನ್ನು ಹಾಕುತ್ತಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಫಾರೂಕ್ ತಕರಾರು ಎತ್ತಿದ್ದಾರೆ.ಬೆಳಗ್ಗೆ 6 ಗಂಟೆಗೆ ಗಂಟೆ, ಜಾಗಟೆ ಬಾರಿಸುವುದರಿಂದ ನಿದ್ದೆ ಹಾಳಾಗುತ್ತಿದೆ. ಮಕ್ಕಳು ಓದಿಕೊಳ್ಳಲು ಆಗುವುದಿಲ್ಲ ಎಂದು ಕ್ಯಾತೆ ತೆಗೆದಿದ್ದು, 112 ಪೊಲೀಸರಿಗೆ ಕರೆಮಾಡಿ ಧ್ವನಿವರ್ಧಕ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ದೇವಸ್ಥಾನದ ಅರ್ಚಕ ಜಗದೀಶ್ ಭಟ್ ಪ್ರತಿಕ್ರಿಯಿಸಿ, ನಮ್ಮ ಆರಾಧನೆಯಿಂದ ಇನ್ನೊಬ್ಬರಿಗೆ ತೊಂದರೆಯಾಗಲು ನಾವು ಅವಕಾಶ ಕೊಡುವುದಿಲ್ಲ, ಗಂಟೆ, ಜಾಗಟೆಯಿಂದ ಬೇರೆಯವರಿಗೆ ತೊಂದರೆ ಆಗುವಷ್ಟರಮಟ್ಟಿನ ಶಬ್ದ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಸವನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ. ನಾವು ಧ್ವನಿವರ್ಧಕವನ್ನು ನಿಧಾನವಾಗಿ ಬಳಸುತ್ತೇವೆ. ಭಜನೆ ಮತ್ತು ಜಾಗಟೆ ದೇವಾಲಯದ ಭಕ್ತಿಯ ಭಾಗ. ಇದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಅರ್ಚಕ ಜಗದೀಶ್ ಭಟ್ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಫಾರೂಕ್ ತಮ್ಮ ಮನೆಗೆ ಶಬ್ದ ಬರುತ್ತದೆ.

ಪುಟ ೮



ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ, ಮತಾಂತರ!

• **ಭೋಪಾಲ್:** ಉದ್ಯೋಗ ಆಮಿಷವೊಡ್ಡಿ ಹಿಂದು ಯುವತಿಯರಿಗೆ ಡ್ರಗ್ಸ್ ನೀಡಿ ಅತ್ಯಾಚಾರವೆಸಗಿ ಬಳಿಕ ಮತಾಂತರ ಮಾಡುತ್ತಿದ್ದ ಜಾಲವೊಂದನ್ನು ಮಧ್ಯಪ್ರದೇಶ ಪೊಲೀಸರು ಭೇದಿಸಿದ್ದು, ಈ ಸಂಬಂಧ ಇಬ್ಬರು ಮುಸ್ಲಿಂ ಸಹೋದರಿಯರು ಸೇರಿ ಮೂವರನ್ನು ಬಂಧಿಸಿದ್ದಾರೆ.

• ವಿವರ ಪುಟ 9

ಬಸ್ ನಿರ್ವಾಹಕನ ಮೇಲೆ ಮುಸ್ಲಿಮರಿಂದ ತೀವ್ರ ಹಲ್ಲೆ

• **ಕೊಳ್ಳೇಗಾಲ:** ಪಟ್ಟಣದ ಹೊರ ವಲಯದ ಪಾಪನಕೆರೆ ಬಳಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರಿಬ್ಬರು ಬಸ್ ನಿರ್ವಾಹಕನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.



ಕನಕಪುರ ತಾಲೂಕಿನ ದೊಡ್ಡಕಬ್ಬಳ್ಳಿ ಗ್ರಾಮದ ಬಸ್ ನಿರ್ವಾಹಕ ಮುನಿ ಮಾದಯ್ಯ (42) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಯಾಣಿಕರಾದ ಚಾ.ನಗರದ ಫಯಾಜ್ ಅಹಮ್ಮದ್(50), ಮಹಮ್ಮದ್ ಶಾರಣ್ (25) ಎಂಬುವರು ಗಲಾಟೆ ಮಾಡಿದ್ದು, ಇವರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಪುಟ ೮

ಮೊಬೈಲ್ ವಿಚಾರ: ಹಿಂದು ಯುವಕನಿಗೆ ಇರಿತ

• **ಚಿತ್ರದುರ್ಗ:** ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ಮಾಡಿ ಚಾಕು ಇರಿದಿರುವ ಘಟನೆ ಚಿತ್ರದುರ್ಗ ನಗರದ ಸಂತೆಹೊಂಡದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ಗಾಯಗೊಂಡ ಯುವಕನನ್ನು ಮೊಬೈಲ್ ಅಂಗಡಿ ಮಾಲೀಕ ವಿಕ್ರಮ್ ಚೌಧರಿ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿರುವ ಆರೋಪಿ ಮುಸ್ಲಿಂ ಸಮುದಾಯದವನು ವಿಕ್ರಮ್ ಚೌಧರಿ ಅವರ ಮೊಬೈಲ್ ಅಂಗಡಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ತನ್ನ ಮೊಬೈಲ್‌ಗೆ ಸ್ಕ್ರೀನ್ ಗಾರ್ಡ್ ಖರೀದಿಸಿದ್ದ. ಗುರುವಾರ ಮತ್ತೆ ಬಂದು ಬೇರೆ ಬ್ರ್ಯಾಂಡ್ ಮೊಬೈಲ್ ಸ್ಕ್ರೀನ್ ಗಾರ್ಡ್ ಹಾಕಿ ಕೊಡುವಂತೆ ವಿಕ್ರಮ್ ಚೌಧರಿ ಅವರನ್ನು ಕೇಳಿದ್ದ ಎನ್ನಲಾಗಿದೆ.

ಪುಟ ೮

ಮೋದಿ ಆಡಳಿತಕ್ಕೆ ಟ್ರಂಪ್ ಪರೋಕ್ಷ ಮೆಚ್ಚುಗೆ

ಯುದ್ಧದಲ್ಲಿ ಪಾಕ್ ಪಿಎಂ ಸಾವಾಗ್ತಿತ್ತು

• **ವಾಷಿಂಗ್ಟನ್:** ಭಾರತ ಮತ್ತು ಪಾಕಿಸ್ತಾನ ಯುದ್ಧ ಸಂಘರ್ಷದಲ್ಲಿ ತಾನು ಮಧ್ಯ ಪ್ರವೇಶಿಸದೆ ಇದ್ದಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮೃತಪಡುತ್ತಿದ್ದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಭಾರತದ ಆಪರೇಷನ್ ಸಿಂದೂರ ತೀವ್ರತೆ ಬಹಿರಂಗವಾಗಿದೆ.


ಅಲ್ಲದೆ, ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಟ್ರಂಪ್ ಜಗತ್ತಿಗೆ ಸಾರಿದ್ದಾರೆ.

ಅಮೆರಿಕ ಸಂಸತ್ತಿನ ಸ್ಟೇಟ್ ಆಫ್ ದಿ ಯೂನಿಯನ್



ಭಾಷಣದಲ್ಲಿ ಅಧ್ಯಕ್ಷ ಟ್ರಂಪ್, ಜಾಗತಿಕವಾಗಿ ಒಟ್ಟು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಇದರಲ್ಲಿ ಭಾರತ ಮತ್ತು ಪಾಕ್ ಸಂಘರ್ಷ ಬಹಳ ಪ್ರಮುಖ ಮತ್ತು ಅತ್ಯಂತ ಅಪಾಯಕಾರಿ ಸಂಘರ್ಷ. ಇವರ ನಡುವಿನ ಪರಮಾಣು ಯುದ್ಧವನ್ನು ತಡೆದಿದ್ದೇನೆ. ಭಾರತ ಮತ್ತು ಪಾಕ್ ನಡುವಿನ ಸಂಘರ್ಷದಲ್ಲಿ ನಾನು ಮಧ್ಯಪ್ರವೇಶಿಸದಿದ್ದರೆ, ಪಾಕ್ ಪ್ರಧಾನಿ ಷರೀಫ್ ಮೃತಪಟ್ಟಿರುತ್ತಿದ್ದರು ಎನ್ನುವ ಮೂಲಕ ಸಿಂದೂರದ ಕಾರ್ಯಾಚರಣೆಯ ತೀವ್ರತೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

11 ಫೈಟರ್ ಜೆಟ್ಸ್ ನಾಶ: 2025ರ ಮೇನಲ್ಲಿ ನಡೆದಿದ್ದ ಸಿಂದೂರ ಕಾರ್ಯಾಚರಣೆ ಕುರಿತು ಕೆಲವು ದಿನಗಳ ಹಿಂದಷ್ಟೇ ಮಾತನಾಡಿದ್ದ ಅಧ್ಯಕ್ಷ ಟ್ರಂಪ್, ಭಾರತ, ಪಾಕ್ ನಡುವಿನ ಸಂಘರ್ಷದಲ್ಲಿ 11 ಯುದ್ಧ ವಿಮಾನಗಳು ಉರುಳಿದ್ದವು. ಬಹಳ ದುಬಾರಿ ಯುದ್ಧ ವಿಮಾನಗಳು ಎಂದಿದ್ದರು. ಭಾರತ ನಡೆಸಿದ ಭಯೋತ್ಪಾದನಾ ವಿರೋಧಿ ಪ್ರತಿದಾಳಿ ವೇಳೆ ಇಷ್ಟೊಂದು ಹಾನಿಯಾಗಿದೆ ಎಂಬರ್ಥದಲ್ಲಿ ದಾಳಿ ತೀವ್ರತೆಯನ್ನು ಉಲ್ಲೇಖಿಸಿದ್ದರು. ಇದೀಗ ಪಾಕ್ ಪ್ರಧಾನಿ, 3.5 ಕೋಟಿ ಜನರ ರಕ್ಷಣೆಗೆ ಯುದ್ಧ ನಿಲ್ಲಿಸಲಾಗಿದೆ ಎಂಬ ಮಾತಿನಿಂದ ಭಾರತದ ದಾಳಿ ಸಾಮರ್ಥ್ಯ ಒಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಟ್ರಂಪ್ ಪರೋಕ್ಷವಾಗಿ ಮೋದಿ ಆಡಳಿತ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



- ಯುದ್ಧ ನಿಲ್ಲಿಸಿದ್ದು ನಾನೇ ಎಂಬ ಟ್ರಂಪ್ ವರಸೆ ಬದಲು
- ಈಗ ಭಾರತಕ್ಕೆ ಹೊಗಳಿಕೆ
- ನಾನು ಮಧ್ಯ ಪ್ರವೇಶಿಸದಿದ್ದರೆ, ಮೃತಪಡುತ್ತಿದ್ದರು ಪಾಕಿಸ್ತಾನದ ಪ್ರಧಾನಿ
- ಪಾಕ್ ಪ್ರಧಾನಿ ಸ್ವಲ್ಪದರಲ್ಲೇ ಬಚಾವ್ ಆಗಿದ್ದಂತೆ?

ಸಿಂದೂರದ ತೀವ್ರತೆ ಒಪ್ಪಿಕೊಂಡ ಟ್ರಂಪ್



ಕಳೆದ 10 ತಿಂಗಳಲ್ಲಿ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಒಂದು ವೇಳೆ ಪಾಕಿಸ್ತಾನ ಮತ್ತು ಭಾರತ ಪರಮಾಣು ಯುದ್ಧ ನಡೆಸಿದ್ದರೆ, ಸುಮಾರು 35 ದಶಲಕ್ಷ (ಮೂರೂವರೆ ಕೋಟಿ) ಜನರು ಮೃತಪಡುತ್ತಿದ್ದರು. ನಾನು ಮಧ್ಯಪ್ರವೇಶಿಸದಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಅವರೇ ಮೃತಪಡುತ್ತಿದ್ದರು ಎಂದು ಟ್ರಂಪ್ ಹೇಳಿದ್ದಾರೆ.

ಪುಟ ೮







ಶಿವಮೊಗ್ಗ
ಗುರುವಾರ, 26 ಫೆಬ್ರವರಿ 2026
ಸಂಪುಟ 16, ಸಂಚಿಕೆ 305, ಪುಟಗಳು 12
■ ಬೆಂಗಳೂರು ■ ಮಂಗಳೂರು ■ ಶಿವಮೊಗ್ಗ ■ ಹುಬ್ಬಳ್ಳಿ
₹4
RNI: KAR KAN2010/64051
hosadigantha.com
epaper.hosadigantha.com
Hosadigantha Digital

ರಾಷ್ಟ್ರ ಜಾಗೃತಿಯ ದೈನಿಕ

ಹೊಸ ದಿಗಂತ

ಲೋಕಹಿತಂ ಮಮ ಕರಣೀಯಂ



ಐಇಡಿ ದಾಳಿ ಸಂಚು ವಿಫಲ | ೦೩
ಬಿಎಸ್ಸೆನ್ನೆಲ್: ಬನ್ಸಾಲ್‌ಗೆ ಕೇಂದ್ರ ಸರ್ಕಾರ ನೋಟಿಸ್ | ೦೩
ಸೆಮಿ ನಿರ್ಧರಿಸುವ 2 ಪಂದ್ಯ ಇಂದು | ೧೧

ಶುಭ ದಿನ

ಕಲಿಯುಗಾಬ್ದ 5127, ವಿಶ್ವಾವಸು ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತಿಥಿ: ದಶಮಿ, ನಕ್ಷತ್ರ: ಮೃಗಶಿರ

ದಿನದ ಮಾತು

ನಿಮ್ಮ ಮಕ್ಕಳು ಏನನ್ನು ಅನುಸರಿಸಬೇಕೆಂದು ಬಯಸುತ್ತೀರೋ ಅದನ್ನು ಆಚರಿಸಿ ತೋರಿಸಿ.

▲ ಲೋಕೋಕ್ತಿ

ಹೆದರಿಕೆಯಿಂದ ಜಗತ್ತು ಗೆಲ್ಲಲು ಸಾಧ್ಯವೇ ಇಲ್ಲ

ಗುರುತರ

• ಸೋಮಶೇಖರ ಸಿ.ಜೆ.

• ಪುಟ ೬

ಕಿರುಸುದ್ದಿ

ಮಾರ್ಚ್ 14ರಂದು ನೌಕಾಪಡೆಗೆ ತಾರಾಗಿರಿ



• **ಹೊಸದಿಲ್ಲಿ:** ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಸಾಗಿಸುವ ಸಾಮರ್ಥ್ಯವಿರುವ ಸ್ಟೆಲ್ತ್ ಫ್ರಿಗೇಟ್ ತಾರಾಗಿರಿಯನ್ನು ಮಾ.14 ರಂದು ಭಾರತೀಯ ನೌಕಾಪಡೆಗೆ ನಿಯೋಜಿಸಲಾಗುತ್ತಿದೆ. ಇದು ದೇಶದ ಕಡಲ ದಾಳಿ ಸಾಮರ್ಥ್ಯ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವ ನಿರೀಕ್ಷೆಯಿದೆ.

• ಪುಟ ೦೩

ಯುದ್ಧಕ್ಕೆ ಕೊಟ್ಟ ಸಾಲ ವಾಪಸ್ ಕೊಡಿ!

• **ಭೋಪಾಲ್:** 'ಸೂರ್ಯ ಅಸ್ತಮಿಸದ ಸಾಮ್ರಾಜ್ಯ'ವೆಂದು ಹೆಮ್ಮೆಪಟ್ಟುಕೊಂಡಿದ್ದ ಬ್ರಿಟಿಷ್ ಸಾಮ್ರಾಜ್ಯಕ್ಕೂ ಒಮ್ಮೆ ಸ್ಥಳೀಯ ವ್ಯಾಪಾರಿಯ ನೆರವು ಬೇಕಾಗಿತ್ತು ಎಂಬ ಕುತೂಹಲಕಾರಿ ಸಂಗತಿ ಮಧ್ಯಪ್ರದೇಶದ ಸಿಹೋರ್ ಪಟ್ಟಣದಲ್ಲಿ ಮತ್ತೆ ಬೆಳಕಿಗೆ ಬಂದಿದೆ. 1917ರಲ್ಲಿ ಬ್ರಿಟಿಷ್ ಸರ್ಕಾರವು ಸೇಠ್ ಜುಮ್ಮಾಲಾಲ್ ರುಥಿಯಾ ಅವರಿಂದ 35,000 ರೂ. ಸಾಲ ಪಡೆದಿದ್ದು, ಇಂದಿಗೂ ಅದನ್ನು ವಾಪಸು ನೀಡಿಲ್ಲವೆಂದು ಅವರ ಕುಟುಂಬ ಆರೋಪಿಸಿದೆ.

• ಪುಟ ೦೩

ಏ.1ರಿಂದ ಆರ್‌ಒಎನ್ 95 ಇ20 ಪೆಟ್ರೋಲ್ ಕಡ್ಡಾಯ

• ಪುಟ ೦೩

ನೀರಿನ ಗುಣಮಟ್ಟಕ್ಕೆ ಆದ್ಯತೆ: ಪ್ರಿಯಾಂಕ್ ಖರ್ಗೆ

• ಪುಟ ೮

ಬೆಳಗಾವಿ ಪಾಲಿಕೆ: ನೀರಿಗಿಂತ ನಾಯಿ ವೆಚ್ಚವೇ ಹೆಚ್ಚು!

• ಪುಟ ೮



ಸ್ವಸ್ಥ ನಾರಿ ಅಭಿಯಾನ

• ಪುಟ ೦೩

ಸುದ್ದಿ ಸಮಗ್ರ

ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಪರಿಣಾಮ

ಭಾರತ-ಇಸ್ರೇಲ್ ಬಂಧ





ಮೋದಿಗೆ ನೆಸೆಟ್ ಅತ್ಯುನ್ನತ ಪದಕ

ಇಸ್ರೇಲ್ ಸಂಸತ್ತು ನೆಸೆಟ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರಿಗೆ ಇಸ್ರೇಲ್ ಸಂಸತ್ತಿನ ಅತ್ಯುನ್ನತ ಗೌರವವಾದ ಸ್ಪೀಕರ್ ಆಫ್ ದಿ ನೆಸೆಟ್ ಪದಕವನ್ನು ನೀಡಿ ಗೌರವಿಸಲಾಯಿತು. ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹ, ಪಾಲುದಾರಿಕೆ ಬಲವರ್ಧನೆಯಲ್ಲಿ ಮೋದಿಯವರ ವೈಯಕ್ತಿಕ ಕೊಡುಗೆಗಾಗಿ ಈ ಗೌರವ ಸಂದಿದೆ. ಮೋದಿ, ನೆಸೆಟ್ ಅತ್ಯುನ್ನತ ಪದಕ ಸ್ವೀಕರಿಸಿದ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ.

• **ಜೆರುಸಲೇಂ:** ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವು ಇಸ್ರೇಲ್‌ನೊಂದಿಗೆ ಸದಾ ನಿಲ್ಲುತ್ತದೆ. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಅನಾಗರಿಕ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬರಿಗೂ ಭಾರತದ ಪ್ರತಿ ನಾಗರಿಕನ ಪರವಾಗಿ ನಾನು ಸಂತಾಪ ಸೂಚಿಸುತ್ತೇನೆ. ನಿಮ್ಮ ನೋವನ್ನು ನಾವು ಅನುಭವಿಸುತ್ತಿದ್ದೇವೆ. ನಿಮ್ಮ ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ. ಭಾರತವು ಈ ಕ್ಷಣದಲ್ಲಿ ಮತ್ತು ಅದರಾಚೆಗೂ ದೃಢ ನಿಶ್ಚಯದಿಂದ ಇಸ್ರೇಲ್‌ನೊಂದಿಗೆ



ನಿಲ್ಲುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ನೆಸೆಟ್ (ಇಸ್ರೇಲಿ ಸಂಸತ್ತು) ಉದ್ದೇಶಿಸಿ ಭಾಷಣ ಮಾಡಿದ ಮೋದಿ ಅವರು, ನಾಗರಿಕರ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ, ಯಾವುದೂ ಭಯೋತ್ಪಾದನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಭಾರತವು ಭಯೋತ್ಪಾದನೆಯ ನೋವನ್ನು ದೀರ್ಘಕಾಲದಿಂದ ಸಹಿಸಿಕೊಂಡಿದೆ. ನಾವು ಮುಂಬೈ ದಾಳಿ ಮತ್ತು ಇಸ್ರೇಲಿ ನಾಗರಿಕರು ಸೇರಿದಂತೆ ಪ್ರಾಣ ಕಳೆದುಕೊಂಡ ಅಮಾಯಕ ಜೀವಗಳನ್ನು ನೆನಪಿಸಿಕೊಳ್ಳುತ್ತೇವೆ ಎಂದು ಮೋದಿ ಹೇಳಿದರು.

ಸದಾ ಭಾರತದ ಬೆಂಬಲ: ಇಸ್ರೇಲ್‌ನಂತೆಯೇ, ಭಾರತವೂ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಸ್ಥಿರ ಮತ್ತು ರಾಜಿಯಾಗದನೀತಿಯನ್ನುಹೊಂದಿದ್ದು,ಯಾವುದೇದ್ವಂದ್ವಮಾನದಂಡಗಳಿಲ್ಲ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

➡ಪುಟ ೮

ಮೋದಿಗೆ ಅದ್ದೂರಿ ಸ್ವಾಗತ

ನೆಸೆಟ್‌ನಲ್ಲಿ ಪ್ರಧಾನಿ ಮೋದಿಯವರನ್ನು ಇಸ್ರೇಲಿ ಸಂಸದರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಅಲ್ಲದೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಸಹೋದರ ಎಂದು ಕರೆದು, ಅವರ ನಡುವಿನ ವಿಶೇಷ ಸಂಬಂಧವನ್ನು ಶ್ಲಾಘಿಸಿದರು. ಇಸ್ರೇಲ್‌ನ ಶ್ರೇಷ್ಠ ಸ್ನೇಹಿತ, ಭಾರತ-ಇಸ್ರೇಲಿ ಮೈತ್ರಿಯ ಶ್ರೇಷ್ಠ ಚಾಂಪಿಯನ್ ಮತ್ತು ವಿಶ್ವ ವೇದಿಕೆಯ ಶ್ರೇಷ್ಠ ನಾಯಕನಾಗಿ ನೀವು ನಮ್ಮೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದಕ್ಕಿಂತ ಹೆಚ್ಚು ನಾನು ಎಂದಿಗೂ ಪ್ರಭಾವಿತನಾಗಲಿಲ್ಲ ಎಂದು ನೆತನ್ಯಾಹು ಮೋದಿಗೆ ಹೇಳಿದರು. ಇಂದು ಎರಡೂ ದೇಶಗಳು ಹಿಂದೆಂದಿಗಿಂತಲೂ ಬಲಶಾಲಿಯಾಗಿವೆ. ಹಮಾಸ್ ದಾಳಿ ಬಳಿಕ ಕುಗ್ಗಿ ಹೋಗಿದ್ದ ಇಸ್ರೇಲ್‌ಗೆ ಭಾರತ ನೀಡಿದ ಬೆಂಬಲಕ್ಕಾಗಿ ಮೋದಿಗೆ ಧನ್ಯವಾದ ಅರ್ಪಿಸಿದರು.

ಕೇಸರಿ ಬಟ್ಟೆ ಧರಿಸಿ ಮೋದಿ ಸ್ವಾಗತಿಸಿದ ನೆತನ್ಯಾಹು ಪತ್ನಿ

ಪ್ರಧಾನಿ ಮೋದಿ ಟೆಲ್ ಅವೀವ್‌ನಲ್ಲಿ ಬುಧವಾರ ಬಂದಿಳಿದಂತೆ ಅದ್ದೂರಿ ಕೆಂಪು ಹಾಸಿನ ಸ್ವಾಗತ ಪಡೆದರು. ಮೋದಿ ವಿಮಾನದಿಂದ ಇಳಿಯುತ್ತಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅವರ ಪತ್ನಿ ಸಾರಾ ನೆತನ್ಯಾಹು ಎರಡೂ ಕೈಗಳನ್ನು ಜೋಡಿಸಿ ನಮಿಸುತ್ತಲೇ ಆತ್ಮೀಯವಾಗಿ ಸ್ವಾಗತಿಸಿದರು. ಮೋದಿ ಯವರ ಜಾಕೆಟ್‌ನ ಪಾಕೆಟ್ ಸ್ಕ್ವೇರ್ ಮತ್ತು ಸಾರಾ ಧರಿಸಿದ್ದ ಪ್ಯಾಂಟ್‌ಸೂಟ್ ಎರಡೂ ಒಂದೇ ಬಣ್ಣವೆಂದು ನೆತನ್ಯಾಹು ಹೇಳಿದರು.

➡ಪುಟ ೮



ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ಕಾರ್ಕಳದ ಬಂಡಿಮಠದ ಬಳಿ ನಿರ್ಮಿಸಲಾದ ಕಿಸಾನ್ ಸಭಾ ಸಭಾಂಗಣವನ್ನು ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ರಾಜೇಂದ್ರ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಹುದ್ದೆ ಭರ್ತಿ ಶೀಘ್ರ

• **ಮೈಸೂರು:** ಒಳಮೀಸಲಾತಿ ಗೊಂದಲದಿಂದ ಸರಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದ್ದರೂ, ಈಗ ಸಮಸ್ಯೆ ಇತ್ಯರ್ಥಗೊಂಡಿದ್ದು ಶೀಘ್ರದಲ್ಲೇ ನೇಮಕಾತಿ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಯೋಗ ನೇಮಕಾತಿ ಕುರಿತಾಗಿ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡುವ ಸುಳಿವು ನೀಡಿದರು. ಕಾಂಗ್ರೆಸ್ ಕೊಟ್ಟ ಮಾತಿಗೆ ತಪ್ಪಲ್ಲ, ಸರಕಾರಿ ಉದ್ಯೋಗ ನೇಮಕಾತಿ ಮಾಡೇ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯವರು ಅಧಿಕಾರದಲ್ಲಿದ್ದ 4 ವರ್ಷಗಳಲ್ಲಿ ಒಂದೇ ಒಂದು ನೇಮಕಾತಿಯನ್ನೂ ಮಾಡಲಿಲ್ಲ, ಅಧಿಕಾರ ಕಳೆದುಕೊಂಡ ನಂತರ ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುವುದು ಬಿಜೆಪಿಗೆ ಚಾಳಿ ಆಗಿದೆ ಎಂದು ವ್ಯಂಗ್ಯವಾಡಿದರು. ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಬಿಜೆಪಿ ನಾಯಕರನ್ನು ಸ್ಥಳದಿಂದ ಹೊರಹಾಕಿದ ಘಟನೆಗೆ ಇದೇ ಕಾರಣ ಎಂದರು.

➡ಪುಟ ೮

ಕಾಡಂಚಿನಲ್ಲಿ ಬೃಹತ್ ಬ್ಯಾರಿಕೇಡ್ ಅಳವಡಿಕೆ

• **ಕಾರ್ಕಳ(ದಕ್ಷಿಣ ಕನ್ನಡ):** ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ- ವನ್ಯಜೀವಿ ಸಂಘರ್ಷ ತಡೆಗೆ ಕಾಡಂಚಿನಲ್ಲಿ ಬೃಹತ್ ಪ್ರಮಾಣದ ಬ್ಯಾರಿಕೇಡ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯದಲ್ಲಿ ಆನೆ, ಹುಲಿ, ಚಿರತೆಗಳು ಜನವಸತಿ ಪ್ರದೇಶಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಜೀವಹಾನಿಗೂ ಕಾರಣವಾಗಿವೆ. ಈ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನವಸತಿ ಪ್ರದೇಶಗಳಲ್ಲೂ ಅವು ಸಂಚರಿಸುತ್ತಿವೆ. ಇದರಿಂದ ಮಾನವ ವನ್ಯಜೀವಿ ಸಂಘರ್ಷಗಳು ಹೆಚ್ಚುತ್ತಿವೆ.

➡ಪುಟ ೮

ಹಿಮೋಫಿಲಿಯಾ ರೋಗ ನಿರೋಧಕ, ಆಂಬುಲೆನ್ಸ್‌ಗೆ ಚಾಲನೆ

ಕುಸುಮ ರೋಗಿಗಳಿಗೆ ಡಿಕೆಶಿ ಅಭಯ

• **ಬೆಂಗಳೂರು:** ದೀರ್ಘಕಾಲದ ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆಯಿಂದ ಬಳಲುತ್ತಿರುವ ಹಿಮೋಫಿಲಿಯಾ ರೋಗಿಗಳ ಜತೆಗೆಸರ್ಕಾರನಿಲ್ಲಲಿದೆ. ರೋಗಿಗಳಿಗೆಶಾಶ್ವತಪರಿಹಾರಮತ್ತು ಘನತೆಯ ಬದುಕು ಒದಗಿಸುವುದು ಕುಸುಮ ಸಂಜೀವಿನಿ ಯೋಜನೆಯ ಧ್ಯೇಯೋದ್ದೇಶವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧೈರ್ಯ ತುಂಬಿದರು.

ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೆಹರೂ ತಾರಾಲಯದಲ್ಲಿ ಆಯೋಜಿಸಿದ್ದ ಕುಸುಮ ಸಂಜೀವಿನಿ ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ, 108 ಆಂಬುಲೆನ್ಸ್ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಏಟುಗಳಾದರೂ ಜೀವಭಯದ ಪರಿಸ್ಥಿತಿ ಉಂಟಾಗುವ ಸ್ಥಿತಿ ಬದಲಾಗಬೇಕು. ಹೊಸ ರೋಗನಿರೋಧಕ ಚಿಕಿತ್ಸೆಯಿಂದ ರೋಗಿಗಳು ಸಾಮಾನ್ಯರಂತೆ ಸಕ್ರಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

➡ಪುಟ ೮



ಗ್ಯಾರಂಟಿಗಳಿಂದ ಉಂಟಾದ ಹಣದ ಕೊರತೆ ಕಾರಣ

ಕೈಗೆ ಹುದ್ದೆ ಭರ್ತಿ ಮನಸಿಲ್ಲ: ಬಿವೈವಿ

• **ಬೆಂಗಳೂರು:** ಪಂಚ ಗ್ಯಾರಂಟಿಗಳನ್ನು ನಿರ್ವಹಣೆ ಮಾಡಲು ಹಣಕಾಸಿನಸಮಸ್ಯೆ ಕಾಡುತ್ತಿರುವುದರಿಂದ ಯಾವುದೇ ನೇಮಕಾತಿ ಮಾಡಲು ಕಾಂಗ್ರೆಸ್ಸಿನವರಿಗೆ ಮನಸ್ಸು ಬರುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. ಬಿಜೆಪಿ



ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೇಮಕಾತಿ ವಿಚಾರದಲ್ಲಿ ವಾಸ್ತವಿಕ ಸತ್ಯವನ್ನು ಬಿಚ್ಚಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಮತ್ತು ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಗುತ್ತಿದ್ದರೂ, ಇನ್ನೂ ಬಿಜೆಪಿ ಸರ್ಕಾರವನ್ನು ದೂರುವುದನ್ನು ಮುಂದುವರಿಸಿದ್ದೀರಾ? ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ1 ವರ್ಷದಲ್ಲಿನೇಮಕಾತಿಭರವಸೆಕೊಟ್ಟಿದ್ದಿರಿ.ಈರೀತಿಸುಳ್ಳು ಹೇಳುವುದು, ಆರೋಪ ಬಿಟ್ಟು ಕೇವಲ ಪತ್ರಿಕಾ ಹೇಳಿಕೆಗೆ ಸೀಮಿತವಾಗದೆ ನೇಮಕಾತಿ ಕೂಡಲೇ ಪ್ರಾರಂಭಿಸಬೇಕು. ನೇಮಕಾತಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸದಿದ್ದರೆ ಬಿಜೆಪಿ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದರು.

➡ಪುಟ ೮

ಪರಿಗಣಿಸಲು ಎರಡು ವರ್ಷ ಬೇಕಾಯಿತೇ?

ಮುಖ್ಯಮಂತ್ರಿಗಳೇ, ಯುವಜನರ ಪ್ರತಿಭಟನೆ ಪ್ರಾರಂಭವಾಗಿ ಒಂದೂವರೆ, ಎರಡು ವರ್ಷವಾಗಿದೆ. ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎನ್ನಲು ಮುಖ್ಯಮಂತ್ರಿಗಳಿಗೆ 2 ವರ್ಷ ಬೇಕಾಯಿತೇ? ಯಾಕಿಷ್ಟು ದಿನ ನೀವು ಇದರ ಬಗ್ಗೆ ಚಕಾರ ಎತ್ತಿಲ್ಲ? ನಿರುದ್ಯೋಗಿಗಳ ಸಂಕಷ್ಟ ಅರ್ಥ ಮಾಡಿಕೊಳ್ಳಲು ನಿಮಗೆ ಇಷ್ಟು ದಿನ ಬೇಕಾಯಿತೇ ಎಂದು ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ಕಬ್ಬು ಪೂರೈಸಿದ ರೈತರಿಗೆ ಆರ್ಥಿಕ ನೆರವು

• **ಬೆಂಗಳೂರು:** ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರಾಜ್ಯದ ರೈತರಿಗೆ ಪ್ರತಿ ಟನ್‌ಗೆ 50 ರೂ.ಗಳ ಆರ್ಥಿಕ ನೆರವಿನ ಮೊತ್ತವಾದ 300 ಕೋಟಿ ರೂ.



ಬಿಡುಗಡೆ ಮಾಡಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಕಳೆದ ವರ್ಷ ನ.8 ರಂದು ಮುಖ್ಯಮಂತ್ರಿಗಳು ಕರೆದಿದ್ದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ಮೇಲೆ 100 ರೂ. ಆರ್ಥಿಕ ನೆರವು ನೀಡುವ ನಿರ್ಧಾರ ಪ್ರಕಟಿಸಿದ್ದರು. 100 ರೂ. ಆರ್ಥಿಕ ನೆರವಿನಲ್ಲಿ ರಾಜ್ಯ ಸರ್ಕಾರ 50 ರೂ. ಹಾಗೂ ಸಕ್ಕರೆ ಕಾರ್ಖಾನೆಗಳು 50 ರೂ. ನೀಡಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಈ ನಿರ್ಧಾರದಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಆರ್ಥಿಕ ನೆರವಿನ ಹಣ 300 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಪ್ರಕಟಿಸಿದ್ದಾರೆ.

• ವಿವರ ಪುಟ ೭



ಇಬ್ಬರು ಮುಸ್ಲಿಂ ಸಹೋದರಿಯರು ಸೇರಿ 3 ಸೆರೆ


ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ, ಮತಾಂತರ!

• **ಭೋಪಾಲ್:** ಉದ್ಯೋಗ ಆಮಿಷವೊಡ್ಡಿ ಹಿಂದು ಯುವತಿಯರಿಗೆ ಡ್ರಗ್ಸ್ ನೀಡಿ ಅತ್ಯಾಚಾರವೆಸಗಿ ಬಳಿಕ ಮತಾಂತರ ಮಾಡುತ್ತಿದ್ದ ಜಾಲವೊಂದನ್ನು ಮಧ್ಯಪ್ರದೇಶ ಪೊಲೀಸರು ಭೇದಿಸಿದ್ದು, ಈ ಸಂಬಂಧ ಇಬ್ಬರು ಮುಸ್ಲಿಂ ಸಹೋದರಿಯರು ಸೇರಿ ಮೂವರನ್ನು ಬಂಧಿಸಿದ್ದಾರೆ.

ಮುಸ್ಲಿಂ ಸಹೋದರಿಯರೇ ಈ ಜಾಲದ ಪ್ರಮುಖ ಸೂತ್ರಧಾರರಾಗಿದ್ದು, ಆರ್ಥಿಕವಾಗಿ ಹಿಂದುಳಿದ ಹಿಂದು ಯುವತಿಯರಿಗೆ ನೌಕರಿ ಆಮಿಷವೊಡ್ಡಿ ಬಲವಂತದ ಮತಾಂತರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯೋಗ ಆಮಿಷ, ಲೈಂಗಿಕ ಮತಾಂತರ ಜಾಲ(ಸೆಕ್ಸ್ ಟ್ರಾಫಿಕಿಂಗ್) ಡ್ರಗ್ಸ್ ಮತ್ತು ಬಲವಂತದ ಮತಾಂತರ ಜಾಲದ ಮಾಸ್ಟರ್ ಮೈಂಡ್ ಅಮ್ರೀನ್ ಖಾನ್, ಅಫ್ರೀನ್ ಖಾನ್ ಮತ್ತು ಚಂದನ್ ಯಾದವ್ ಬಂಧಿತ ಆರೋಪಿಗಳು. ಚಂದನ್ ಯಾದವ್ ಅಮ್ರೀನ್‌ಳ ಪ್ರಿಯಕರನೆಂಬುದು ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ.

➡ಪುಟ ೮

ಹಿಂದು ಯುವತಿಯರೇ ಟಾರ್ಗೆಟ್



ಬುರ್ಖಾ ಧರಿಸಲು, ಮುಸ್ಲಿಂ ವ್ಯಕ್ತಿ ವರಿಸಲು ಒತ್ತಾಯ

ಸಂತ್ರಸ್ತೆಗೆ ಬುರ್ಖಾ ಧರಿಸಲು, ಇಸ್ಲಾಂ ಗ್ರಂಥಗಳನ್ನು ಪಠಿಸಲು ಹಾಗೂ ಮತಾಂತರ ಜಾಲದ ಸಂಪರ್ಕದಲ್ಲಿರುವ ಮುಸ್ಲಿಂ ವ್ಯಕ್ತಿಗಳೊಂದಿಗೆ ವಿವಾಹ ಆಗಬೇಕೆಂದೂ, ಮತಾಂತರ ಆಗಬೇಕೆಂದೂ ಒತ್ತಡ ಹಾಕುತ್ತಿದ್ದರು. ಜಾಲದ ಪ್ರಮುಖ ಉದ್ದೇಶ ಮತಾಂತರವೆಂಬುದು ಸ್ಪಷ್ಟವಾಗಿದೆ.

ಎಂಎಲ್‌ಸಿಗಳಿಂದಲೂ ಸಚಿವ ಸ್ಥಾನಕ್ಕೆ ಬೇಡಿಕೆ

• **ಬೆಂಗಳೂರು:** ಸಚಿವಸ್ಥಾನಕ್ಕೆ ಒತ್ತಾಯಿಸಿ ಮೊದಲ ಬಾರಿ ಆಯ್ಕೆಯಾಗಿರುವ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದ ಬೆನ್ನಲ್ಲೇ ವಿಧಾನ ಪರಿಷತ್‌ನ ಸದಸ್ಯರು ಸಹ ಸಚಿವ ಸ್ಥಾನ ಬೇಡಿಕೆಯಿಟ್ಟು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ನಾಗರಾಜ್ ಯಾದವ್, ಬಲ್ಕಿಸ್ ಬಾನು, ಎಸ್.ಎಫ್. ಚಕ್ಕಪ್ಪನವರ್, ಶಿವಕುಮಾರ್ ಸೇರಿದಂತೆ



ಹಲವು ಸದಸ್ಯರ ನಿಯೋಗವು ಗುರುವಾರ ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕದಿಂದ ಒಂದಲ್ಲ ಒಂದು ಮನವಿ ಬರುತ್ತಿರುವುದರ ನಡುವೆಯೇ ಹೊಸ ಸಮಸ್ಯೆ ತಂದೊಡ್ಡಿದೆ. ವಿಧಾನಪರಿಷತ್‌ನ 24 ಸದಸ್ಯರು ಈ ಪತ್ರಕ್ಕೆ ಸಹಿ ಹಾಕಿದ್ದು, ಕನಿಷ್ಠ 5 ಸಚಿವ ಸ್ಥಾನಗಳನ್ನು ನೀಡಬೇಕು, ಇದರಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರ, ಪದವೀಧರ ಕ್ಷೇತ್ರ ಅಥವಾ ಶಿಕ್ಷಕರ ಕ್ಷೇತ್ರ, ವಿಧಾನಸಭೆಯಿಂದ ನಾಮನಿರ್ದೇಶನಗೊಂಡ ತಲಾ ಒಬ್ಬರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಲಾಗಿದೆ.

➡ಪುಟ ೮

ಬೆಳ್ಳಿ ಬಂಗಾರ (ಬೆಂಗಳೂರು) ಬೆಳ್ಳಿ: 2,85,000(2,85,000) ಅಪರಂಜಿ ಚಿನ್ನ: 1,61,890(1,61,780) ಆಭರಣ ಚಿನ್ನ: 1,48,400(1,48,300) ಚಿನ್ನ 10 ಗ್ರಾಂ.ಗೆ, ಬೆಳ್ಳಿ 1 ಕೆ.ಜಿಗೆ, ರೂ.ಗಳಲ್ಲಿ, (ಆವರಣದಲ್ಲಿ ಹಿಂದಿನ ದಿನದ ದರ) **ಷೇರು ಸೂಚ್ಯಂಕ** ಬಿಎಸ್‌ಇ 82,276(50↑) ಎನ್‌ಎಸ್‌ಇ 25,482(57↑) $1 = ₹90.95

ರಾಹುಲ್ ವಿರುದ್ಧ ಪಿಯೂಷ್ ಗೋಯಲ್ ಕಿಡಿ

ರಾಹುಲ್ ವಿದೇಶಿ ಶಕ್ತಿಗಳ ಕೈಗೊಂಬೆ



• **ಹೊಸದಿಲ್ಲಿ:** ಪ್ರಧಾನಿ ಮೋದಿಯವರು ದೇಶಹಿತದ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ, ಆದರೆ ರಾಹುಲ್ ಗಾಂಧಿ,ಅವರ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ವಿದೇಶಿ ಶಕ್ತಿಗಳ ಕೈಗೊಂಬೆಯಾಗಿ ಈಗ ದೇಶದಲ್ಲಿ ಕಾರ್ಯಾಚರಿಸುವ ಮೂಲಕ ದೇಶಹಿತದೊಂದಿಗೆ ರಾಜಿ ಮಾಡಿಕೊಳ್ಳುತ್ತಿರುವುದೇ ವಾಸ್ತವ ಸಂಗತಿ ಎಂದು ವಾಣಿಜ್ಯೋದ್ಯಮ ಸಚಿವ ಪಿಯೂಷ್ ಗೋಯಲ್ ತರಾಟೆಗೆತ್ತಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು 'ರಾಜಿಮಾಡಿಕೊಂಡ ಪ್ರಧಾನಿ'ಎಂದಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಒಟ್ಟಾರೆಯಾಗಿ ಟೀಕಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಗೋಯಲ್ ಅವರು, ರಾಹುಲ್ ಗಾಂಧಿ ಈ ರೀತಿಯಾಗಿ ದೇಶ ಮತ್ತು ವಿಶ್ವದ ಮುಂದೆ ನಿಯಂತ್ರಣವಿಲ್ಲದೆ ದಾರ್ಷ್ಟ್ಯದ ರಾಜಕೀಯ ನಡೆಸುತ್ತಿದ್ದಾರೆ. ಸಂಸತ್ತಿರಲಿ, ಹೊರಗಡೆ ಇರಲಿ ಅಥವಾ ಪತ್ರಿಕಾಗೋಷ್ಠಿಯೇ ಇರಲಿ ರಾಹುಲ್ ಗಾಂಧಿ ಮತ್ತು ಗಾಂಧಿ ಕುಟುಂಬ ಇಂದು ನಡೆದುಕೊಳ್ಳುತ್ತಿರುವ ರೀತಿ ಅವರು ಪೂರ್ಣವಾಗಿ ವಿದೇಶಿ ಶಕ್ತಿಗಳ, ರಾಷ್ಟ್ರ ಘಾತಕ ಶಕ್ತಿಗಳ ಮತ್ತು ಭಾರತ ವಿರೋಧಿ ಸಂಘಟನೆಗಳ ಕೈಗೊಂಬೆಯಾಗಿ ದೇಶಹಿತದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂಬುದನ್ನು ಎತ್ತಿತೋರಿಸುತ್ತಿದೆ.

ರಾಹುಲ್‌ಗಾಂಧಿ ರಾಷ್ಟ್ರಹಿತದ ವಿಷಯದಲ್ಲೂ ಚೆಲ್ಲಾಟ ಆಡುತ್ತಿದ್ದಾರೆ ಮತ್ತು ದೇಶದ ಜನತೆಯ ಹಿತಾಸಕ್ತಿಗಳನ್ನೇ ಅಪಾಯಕ್ಕೊಡ್ಡುತ್ತಿದ್ದಾರೆ ಎಂಬುದು ದುರಂತ. ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು, ಹೊಸ ಆರ್ಥಿಕ ಪ್ರಗತಿಯನ್ನು ಮತ್ತು ಜಾಗತಿಕ ಶಕ್ತಿಯಾಗಿ ಭಾರತ ಮೂಡಿಬರುತ್ತಿರುವುದನ್ನು ಸಹಿಸಿಕೊಳ್ಳಲು ಅರಗಿಸಿಕೊಳ್ಳಲಾಗುತ್ತಿಲ್ಲ, ಆದ್ದರಿಂದಲೇ ಅವರು ಮತ್ತೆ ಮತ್ತೆ ದೇಶದ ಹಿತದೊಂದಿಗೆ ರಾಜಿ ಎಂದು ಮೋದಿಯವರ ವಿರುದ್ಧ ಪದೇಪದೆ ಸುಳ್ಳಿನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.

ದೇಶವನ್ನು ದಶಕಗಳ ಕಾಲ ಆಳಿದ ಈ ಗಾಂಧಿ ಕುಟುಂಬ ದೇಶಹಿತದೊಂದಿಗೆ ರಾಜಿ ಮಾಡುತ್ತಲೇ ಬಂದಿದ್ದರಿಂದ ಭಾರತ ಇಂದು ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ. ಮನಮೋಹನ್ ಸಿಂಗ್ ಸರಕಾರವನ್ನೇ ಉದಾಹರಣೆಗೆ ತೆಗೆದುಕೊಂಡರೂ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೀರಿ ಸಂವಿಧಾನೇತರ ಅಧಿಕಾರ ಕೇಂದ್ರಗಳಂತೆ ಕಾರ್ಯಾಚರಿಸಿದ್ದನ್ನು ಉಲ್ಲೇಖಿಸಿದರು. ಭಾರತ ಸರಕಾರದ ಸಂಪುಟ ಸಭೆಯ ನಿರ್ಧಾರಗಳನ್ನೂ ಅವರು ಬೀದಿಯಲ್ಲಿ ಹರಿದೆಸೆದರು. ಪ್ರಧಾನಿಯವರನ್ನು ಅಗೌರವದಿಂದ ಕಂಡರು. ರಾಷ್ಟ್ರೀಯ ಸಲಹಾ ಮಂಡಳಿ ಮೂಲಕ ಅವರು ಮನಮೋಹನ್ ಸಿಂಗ್ ಸರಕಾರದ ಮೇಲೆ ನಿಯಂತ್ರಣ ಸಾಧಿಸಿದರು. ದೇಶದ ಮೇಲೆ ಎಡಪಂಥೀಯ ಸಿದ್ಧಾಂತಗಳನ್ನು ಹೇರಿದರು.

ರಕ್ಷಣಾ ಹಗರಣಗಳಲ್ಲಿ ನೆಹರೂ -ಗಾಂಧಿ ಕುಟುಂಬದ ಪಾತ್ರ: ನೆಹರೂ -ಗಾಂಧಿ ಕುಟುಂಬ ರಕ್ಷಣಾ ಜೀಪು ಹಗರಣದಿಂದ ಹಿಡಿದು ಬೋಫೋರ್ಸ್ ಹಗರಣಗಳನ್ನು ಎಸಗಿದ್ದಲ್ಲದೆ, ರಾಹುಲ್‌ಗಾಂಧಿ ಪರವಾಗಿ ಅಂದಿನ ವಿದೇಶಾಂಗ ಸಚಿವರು ಬೋಫೋರ್ಸ್ ಹಗರಣದ ತನಿಖೆಯನ್ನೇ ನಿಲ್ಲಿಸುವಂತೆ ಸ್ವೀಡಿಷ್ ಸರಕಾರದ ಮೇಲೆ ಒತ್ತಡ ಹೇರಿದರು. ತಮ್ಮ ಕುಟುಂಬದ ಮಿತ್ರ ಒಟ್ಟಾವಿಯೋ ಕ್ವಟ್ರೋಚ್ಚಿಯನ್ನು ರಕ್ಷಿಸಲು ಈ ಹಗರಣದ ತನಿಖೆಯನ್ನು ನಿಲ್ಲಿಸುವಂತೆ ಮಾಡುವ ಮೂಲಕ ದೇಶದ ರಕ್ಷಣೆಯಂತಹ ವಿಷಯದಲ್ಲೇ ರಾಜಿ ಮಾಡಿಕೊಂಡಿದ್ದನ್ನು ಅವರು ನೆನಪಿಸಿದರು.



ದೇಶದಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಒಂದು. ಈ ಕಾಯಿಲೆ ಪ್ರಮಾಣವನ್ನು ಕಡಿಮೆ ಮಾಡುವ ಗುರಿ ಹೊಂದಿರುವ ಮಹತ್ವಾಕಾಂಕ್ಷೆಯ ರಾಷ್ಟ್ರವ್ಯಾಪಿ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ವ್ಯಾಕ್ಸಿ ನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಲು ಭಾರತ ಸರ್ಕಾರ ಸಜ್ಜಾಗಿದೆ. ಈ ಯೋಜನೆ ವಿಶಾಲ ದೃಷ್ಟಿಕೋನವುಳ್ಳ ಸ್ವಸ್ಥ ನಾರಿ ಸಶಕ್ತ್ ಪರಿವಾರ್ ಮಿಷನ್‌ನ ಭಾಗವಾಗಿದ್ದು, 14 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಬಾಲಕಿಯರಿಗೆ ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು.


ಸ್ವಸ್ಥ ನಾರಿ ಅಭಿಯಾನ

ಸುದ್ದಿ ಸಮಗ್ರ

ಗರ್ಭಕಂಠದ ಕ್ಯಾನ್ಸರ್ ವಿರುದ್ಧ ರಾಷ್ಟ್ರವ್ಯಾಪಿ ಎಚ್‌ಪಿವಿ ಲಸಿಕಾ ಅಭಿಯಾನ

ಲಸಿಕೆ ವಿವರಗಳು

ಕಾರ್ಯಕ್ರಮದಡಿಯಲ್ಲಿ, ಅರ್ಹ ಬಾಲಕಿಯರು ಗಾರ್ಡಸಿಲ್ ಎಚ್‌ಪಿವಿ ಲಸಿಕೆ ಸ್ವೀಕರಿಸುತ್ತಾರೆ. ಇದು ನಾಲ್ಕು ಎಚ್‌ಪಿವಿ ವಿಧಗಳ ವಿರುದ್ಧ ರಕ್ಷಿಸುವ ಕ್ವಾಡ್ರಿವೆಲೆಂಟ್ ಚುಚ್ಚುಮದ್ದಾಗಿದ್ದು, ಇದು ಜನನಾಂಗದ ಭಾಗಕ್ಕೆ ಸಂಬಂಧಿಸಿದ 6 ಮತ್ತು 11 ನೇ ವಿಧಗಳು ಸೇರಿದಂತೆ, ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಿಗೆ ಸಂಬಂಧಿಸಿದ ವಿಧ 16 ಮತ್ತು 18 ನ್ನು ತಡೆಯುತ್ತದೆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಪ್ರಕಾರ, 14 ನೇ ವಯಸ್ಸಿನಲ್ಲಿ ಲಸಿಕೆಯನ್ನು ನೀಡುವುದು-ಎಚ್‌ಪಿವಿಯಿಂದ ಬಲವಾದ ರಕ್ಷಣೆ ನೀಡುತ್ತದೆ. ಇದು ಜಾಗತಿಕ ಶಿಫಾರಸು ಹೊಂದಿದೆ ಎಂಬುದು ಗಮನಾರ್ಹ.



ರೋಗ ನಿರೋಧಕ ರಕ್ಷಣೆ

ಜಾಗತಿಕ ಮತ್ತು ಭಾರತೀಯ ಸಂಶೋಧನೆಯಿಂದ ವಿಕಸನಗೊಂಡಿರುವ ಒಂದೇ ಡೋಸ್ ವೇಳಾಪಟ್ಟಿಯ ಆಯ್ಕೆ ಹದಿಹರೆಯದವರಿಗೆ ರೋಗನಿರೋಧಕ ರಕ್ಷಣೆ ನೀಡುವ ಬಗ್ಗೆ ಬಲವಾದ ಪುರಾವೆಗಳಿವೆ. ಇದು ಸಾಮೂಹಿಕ ರೋಗನಿರೋಧಕ ವ್ಯವಸ್ಥೆಗಳಲ್ಲಿ ಜಾಗತಿಕ ಸಹಕಾರದ ಒಂದು ಭಾಗವೂ ಹೌದು.

ಆರೋಗ್ಯ ವ್ಯವಸ್ಥೆ ಬಲಕ್ಕೆ ಆದ್ಯತೆ

ಈ ಸಮಗ್ರ ಆರೋಗ್ಯ ಅಭಿಯಾನದಲ್ಲಿ ಎಚ್‌ಪಿವಿ ಲಸಿಕೆಯನ್ನು ಸೇರಿಸುವ ಮೂಲಕ, ಸಮುದಾಯ ಮಟ್ಟದ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಆರಂಭದಲ್ಲೇ ರೋಗವನ್ನು ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸಲು ಸರ್ಕಾರ ಉದ್ದೇಶಿಸಿದೆ. ಈ ಯೋಜನೆ, ಸಾಂಕ್ರಾಮಿಕವಲ್ಲದ ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ, ಇತರ ಸಮಸ್ಯೆಗೂ ಸ್ಕ್ರೀನಿಂಗ್ ಮೊದಲಾದ ಪರಿಹಾರ ಕಲ್ಪಿಸುತ್ತಿದೆ.

ಲಸಿಕೆ ಎಲ್ಲಿ ದೊರೆಯುತ್ತದೆ?

ಲಸಿಕೆ ಸ್ವಯಂಪ್ರೇರಿತವಾಗಿರುತ್ತದೆ ಮತ್ತು ರಾಷ್ಟ್ರವ್ಯಾಪಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಗೊತ್ತುಪಡಿಸಿದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಶಿಫಾರಸು ಮಾಡಿದ ವಯಸ್ಸಿನಲ್ಲಿ ನೀಡಿ ದಾಗ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಅದರ ಪರಿಣಾಮ ಹೆಚ್ಚಿರುತ್ತದೆ ಎಂದು ವೈಜ್ಞಾನಿಕ ಪುರಾವೆಗಳು ತಿಳಿಸಿವೆ. ಈಗ ಏಕ-ಡೋಸ್ ವಿಧಾನ ಎಲ್ಲೆಡೆ ಪಾಲಿಸಲಾಗುತ್ತದೆ.

ಪ್ರಮುಖ ಆರೋಗ್ಯ ಯೋಜನೆ

ಎಚ್‌ಪಿವಿ ಲಸಿಕಾ ಅಭಿಯಾನ, ''ಸ್ವಸ್ಥ ನಾರಿ ಸಶಕ್ತ್ ಪರಿವಾರ್ ಅಭಿಯಾನ'' ದ ಪ್ರಮುಖ ಅಂಶ. ಆರೋಗ್ಯ ಸಚಿವಾಲಯದ ಮೂಲಗಳು, ಭಾರತದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಕೇಂದ್ರೀಕರಿಸಿದ ಅತಿದೊಡ್ಡ ಆರೋಗ್ಯ ಯೋಜನೆ ಇದೆಂದು ಬಣ್ಣಿಸಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳು ಜಂಟಿಯಾಗಿ ದೇಶಾದ್ಯಂತ ರೋಗ ತಡೆಗಟ್ಟುವ, ಪ್ರಚಾರ ಮಾಡುವ ಮತ್ತು ಗುಣಪಡಿಸುವ ಸೇವೆಗಳನ್ನು ನೀಡುವ ವ್ಯಾಪಕ ಆರೋಗ್ಯ ಶಿಬಿರಗಳನ್ನು ಈ ಹಿಂದೆಯೂ ಆಯೋಜಿಸಿವೆ.

ಸಾರ್ವಜನಿಕ ಆರೋಗ್ಯವೆಂಬ ಸವಾಲು

ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲಾಗಿ ಉಳಿದಿದೆ. ಇದರಿಂದ ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆ ಮಾತ್ರವಲ್ಲದೆ, ಮರಣದ ಪ್ರಮಾಣವೂ ಹೆಚ್ಚಲು ಕಾರಣವಾಗಿದೆ. ಹೆಚ್ಚಿನ ಅಪಾಯದ ಎಚ್‌ಪಿವಿ ವಿಧಗಳನ್ನು ಗಮನಿಸಿದಾಗ ನಿರಂತರವಾದ ಸೋಂಕು ಬಹುಪಾಲು ಗರ್ಭಕಂಠದ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ, ಎಂದು ತಿಳಿದುಬಂದಿದೆ. ಎಚ್‌ಪಿವಿ ಲಸಿಕೆ, ಸೋಂಕಿನ ಪ್ರಮಾಣ ಮತ್ತು ಭವಿಷ್ಯದಲ್ಲಿ ಕ್ಯಾನ್ಸರ್ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಎಂದು ನಿರೀಕ್ಷಿಸಲಾಗಿದೆ.

- ಎಚ್‌ಪಿವಿ ವ್ಯಾಕ್ಸಿನೇಷನ್ ಅಭಿಯಾನ- ಒಂದು ನೋಟದಲ್ಲಿ
- ಮಹಿಳೆಯರು ಮತ್ತು ಮಕ್ಕಳಿಗಾಗಿ 'ಸ್ವಸ್ಥ ನಾರಿ ಸಶಕ್ತ್ ಪರಿವಾರ' ಆರೋಗ್ಯ ಅಭಿಯಾನದ ಭಾಗ.
- ಯಾರು ಅರ್ಹರು- 14 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಬಾಲಕಿಯರು
- ಲಸಿಕೆ ಯಾವುದು- ಗಾರ್ಡಸಿಲ್, ಪ್ರಮುಖ ಕ್ಯಾನ್ಸರ್-ಕಾರಕಗಳ ವಿರುದ್ಧ ರಕ್ಷಿಸುವ ಕ್ವಾಡ್ರಿವೆಲೆಂಟ್ ಎಚ್‌ಪಿವಿ ಲಸಿಕೆ.
- ವೆಚ್ಚ- ಎಲ್ಲಾ ಅರ್ಹರಿಗೂ ಚುಚ್ಚುಮದ್ದು ಉಚಿತ ಮತ್ತು ಸ್ವಯಂಪ್ರೇರಿತ.
- ಉದ್ದೇಶ- ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ಸಂಭವಿಸುವಿಕೆಯನ್ನು ಕಡಿಮೆ ಮಾಡುವುದು



ಅನುಷ್ಠಾನ ಹೇಗೆ?

ಮುಂಬರುವ ವಾರಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಆರೋಗ್ಯ ಸೌಲಭ್ಯಗಳ ಮೂಲಕ ಲಸಿಕೆ ಒದಗಿಸುವ ಮೂಲಕ ಈ ಅಭಿಯಾನವನ್ನು ರಾಷ್ಟ್ರವ್ಯಾಪಿ ಪ್ರಾರಂಭಿಸಲು ಅಧಿಕಾರಿಗಳು ಯೋಜಿಸಿದ್ದಾರೆ. ಕಾರ್ಯ ಕ್ರಮದ ಸ್ವಯಂಪ್ರೇರಿತ ಸ್ವರೂಪ ಮತ್ತು ವೆಚ್ಚಕ್ಕೆ ಇರುವ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಸಮಾಜದ ಎಲ್ಲರಿಗೂ ಯೋಜನೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಪೋಷಕ ಅರ್ಹತೆ ಒದಗಿಸಲು ಮತ್ತು ಪೋಷಕರ ವಿಶ್ವಾಸವನ್ನು ಹೆಚ್ಚಿಸಲು ಚುಚ್ಚುಮದ್ದು ಕೊಡುವ ಸ್ಥಳಗಳನ್ನು ಅಸ್ತಿತ್ವದಲ್ಲಿರುವ ಆರೋಗ್ಯ ಮೂಲಸೌಕರ್ಯಗಳೊಂದಿಗೆ ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಆರೋಗ್ಯ ಅಧಿಕಾರಿಗಳು ಚುಚ್ಚುಮದ್ದು ತೆಗೆದುಕೊಳ್ಳುವವರ ಅರ್ಹತೆ ಮತ್ತು ಪರಿಣಾಮವನ್ನು ಮೇಲ್ವಿಚಾರಣೆ ಮಾಡುವ ಯೋಜನೆಯಿದೆ. ಭವಿಷ್ಯದಲ್ಲಿ ಸಾಮಾನ್ಯ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದಲ್ಲಿ ಎಚ್‌ಪಿವಿ ಲಸಿಕೆಯನ್ನು ಸಂಯೋಜಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ತುರ್ತು ಪರಿಸ್ಥಿತಿಯಂತೆ ವಿಷಾದ ಖಂಡಿತ

• **ಹೊಸದಿಲ್ಲಿ:** ಕಾಂಗ್ರೆಸ್ ತುರ್ತು ಪರಿಸ್ಥಿತಿ ಬಗ್ಗೆ ವಿಷಾದಿಸುವಂತೆಯೇ ಎಐ ಶೃಂಗಸಭೆಯಲ್ಲಿ ನಡೆಸಿದ ಪ್ರತಿಭಟನೆ ಬಗ್ಗೆಯೂ ವಿಷಾದಿಸುತಕ್ಕದ್ದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.ಈ ನಾಚಿಕೆಗೇಡಿನ ಅಭ್ಯಾಸದ ವಿಷಯವನ್ನು ದೇಶವು ಶಾಶ್ವತವಾಗಿ ನೆನಪಿಸುತ್ತದೆ ಎಂದು ಪ್ರತಿಪಾದಿಸಿದರು. ಭಾರತೀಯ ಯುವ ಕಾಂಗ್ರೆಸ್ ಸದಸ್ಯರು ರಾಷ್ಟ್ರ ರಾಜಧಾನಿಯಲ್ಲಿನ ಭಾರತ್ ಮಂಟಪದ ಆಲ್ ಇಂಪ್ಯಾಕ್ಟ್ ಇಂಡಿಯಾ ಶೃಂಗಸಭೆಯಲ್ಲಿ ಅರೆ ನಗ್ನ ಸ್ಥಿತಿಯಲ್ಲಿ, ರಾಜಿ ಮಾಡಿಕೊಂಡ ಪ್ರಧಾನಿ ಎಂಬ ಘೋಷಣೆಗಳನ್ನು ಬರೆದ ಘಟನೆಗೆ ಸಂಬಂಧಿಸಿದಂತೆ ಈ ಸಚಿವೆ ನಿರ್ಮಲಾ ಸೀತಾರಾಮನ್ ಈ ರೀತಿ ತರಾಟೆತ್ತಿಕೊಂಡಿದ್ದಾರೆ. ಬಿಸಿನೆಸ್ ಸ್ಟ್ಯಾಂಡರ್ಡ್ ಮಂಥನ್ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸಲು ಇದು ಸರಿಯಾದ ನಡವಳಿಕೆಯೇ ಎಂದು ಪ್ರಶ್ನಿಸಿದ್ದಾರೆ. ಭಾರತೀಯರನ್ನು ಟೀಕಿಸುವ ಮತ್ತು ಎಐ ಶೃಂಗಸಭೆಯನ್ನು ಮೋಸ ಎಂದು ಕರೆಯುವ ಮೊದಲು, ನೀವು ಎಷ್ಟು ಮೋಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿಕೊಳ್ಳಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಮಾರ್ಗ ಇದುವೇ? ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿಯ ಬಗ್ಗೆ ವಿಷಾದಿಸುವ ರೀತಿಯಲ್ಲಿಯೇ ಇದಕ್ಕಾಗಿ ವಿಷಾದಿಸಬೇಕು ಎಂದರು.

ಕಿರುಸುದ್ದಿ

ದಿಲ್ಲಿ ಸ್ಫೋಟ: ಎನ್‌ಐಎ ವಶಕ್ಕೆ ಇಬ್ಬರು ಶಂಕಿತರು

• **ಹೊಸದಿಲ್ಲಿ:** ಕೆಂಪು ಕೋಟೆ ಸಮೀಪ ನಡೆದಿದ್ದ ಆತ್ಮಾಹುತಿ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಇನ್ನಿಬ್ಬರು ಶಂಕಿತ ಉಗ್ರರನ್ನು ಎನ್‌ಐಎ ಬಂಧಿಸಿದೆ. ಇದರಿಂದ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 11ಕ್ಕೇರಿದೆ. ಜಮ್ಮು ಕಾಶ್ಮೀರದ ಗಾಂದರ್‌ಬಾಲ್ ನಿವಾಸಿ ಜಮೀರ್ ಅಹ್ಮದ್ ಅಹಂಗಾರ್ ಮತ್ತು ಶ್ರೀನಗರ ನಿವಾಸಿ ತುಫೈಲ್ ಅಹ್ಮದ್ ಎಂಬ ಇಬ್ಬರು ಶಂಕಿತರನ್ನು ಎನ್‌ಐಎ ಬಂಧಿಸಿದೆ. ದಿಲ್ಲಿ ಸ್ಫೋಟದ ಷಡ್ಯಂತ್ರ ರಚಿಸಿದ ಮತ್ತು ಸಕ್ರಿಯವಾಗಿ ಒಳಗೊಂಡಿದ್ದಾರೆಂಬ ಶಂಕೆಯಿಂದ ಇವರಿಬ್ಬರನ್ನು ವಿಚಾರಿಸಲು ಕಸ್ಟಡಿಗೆ ತೆಗೆದುಕೊಂಡಿದೆ.

ಅನಿಲ್ ಅಂಬಾನಿ ಮನೆ ಜಪ್ತಿ

• **ಮುಂಬೈ:** ಉದ್ಯಮಿ ಅನಿಲ್ ಅಂಬಾನಿ ಒಡೆತನದ ಅಬೋಡ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಕ್ರಮ ಕೈಗೊಂಡಿದೆ. ಈ ಕುರಿತು ಇಡಿ ಮಾಹಿತಿ ನೀಡಿದ್ದು, ಇದು 2002ರ ಪಿಎಂಎಲ್‌ಎ ಅನ್ವಯದಲ್ಲಿ 3,716.83 ಕೋಟಿ ರೂ. ಮೌಲ್ಯದ್ದಾಗಿದೆ. ಅನಿಲ್ ಅಂಬಾನಿ ಮತ್ತು ಅವರ ಗ್ರೂಪ್ ಕಂಪನಿಗಳ ವಿರುದ್ಧ ಇದುವರೆಗೆ 15,000 ಕೋಟಿ ರೂ. ಗಳಿಗಿಂತ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಲಾಗಿದೆ.

ಬನ್ವಾಲ್‌ಗೆ ಕೇಂದ್ರದಿಂದ ಶೋಕಾಸ್ ನೋಟಿಸ್

• **ಹೊಸದಿಲ್ಲಿ:** ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಭೇಟಿ ನೀಡುವ ವೇಳೆ ಬಿಎಸ್‌ಎನ್‌ಎಲ್ ನಿರ್ದೇಶಕ ವಿವೇಕ್ ಬನ್ವಾಲ್ ಅವರು ತಮ್ಮ ಅಧಿಕಾರಿಗೆ ನಿರ್ದೇಶಿಸಿದ್ದ ಶಿಷ್ಟಾಚಾರ ವ್ಯವಸ್ಥೆಗಳು ವಿವಾದಕ್ಕೀಡಾಗಿದೆ. ವಿವಾದದ ನಂತರ ಕೇಂದ್ರವು ಅವರ ವಿರುದ್ಧ ಶಿಷ್ಟಾಚಾರ ಕ್ರಮ ಜಾರಿ ಮಾಡಿದೆ.

ಪ್ರಯಾಗ್‌ರಾಜ್ ಗೆ ಭೇಟಿ ನೀಡಲು ಮಾಡಿದ್ದ ವಿಐಪಿ ವ್ಯವಸ್ಥೆಯ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ನ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಬಿಎಸ್‌ಎನ್‌ಎಲ್ ನಿರ್ದೇಶಕ ವಿವೇಕ್ ಬಂಧ್ವಾಲ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಉತ್ತರಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ವಿವರಣೆಯನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಈ ವ್ಯವಸ್ಥೆಗಳು ಸ್ಥಾಪಿತ ನಿಯಮಗಳು ಮತ್ತು ಸಂಪ್ರದಾಯಗಳ ಉಲ್ಲಂಘನೆ ಎಂದು ಸಚಿವರು ಹೇಳಿದ್ದಾರೆ. ಭೇಟಿಯ ಭಾರೀ ಸಿದ್ಧತೆಗಳನ್ನು ವಿವರಿಸುವ ಆಂತರಿಕ ಆದೇಶ ಬಯಲಾದ ಬಳಿಕ ವಿವಾದ ಹುಟ್ಟಿಕೊಂಡಿತ್ತು. 50ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆತಿಥ್ಯ, ಸಾರಿಗೆ, ಸ್ನಾನದ ವ್ಯವಸ್ಥೆ ಮತ್ತು ಛಾಯಾಗ್ರಹಣ ಸೇರಿದಂತೆ ಕರ್ತವ್ಯಗಳನ್ನು ನಿಯೋಜಿಸಲಾಗಿತ್ತು. ದೇವಾಲಯಗಳಿಗೆ ಭೇಟಿ ನೀಡಲು ಮತ್ತು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಸ್ನಾನದ ಕಿಟ್‌ಗಳು, ಉಪಾಹಾರ ಮತ್ತು ಬೆಂಗಾವಲು ಸೇವೆಗಳನ್ನೂ ಯೋಜಿಸಲಾಗಿತ್ತು. ವಿರೋಧ ಹೆಚ್ಚಾದ ಬಳಿಕ ಒಂದೇ ದಿನದಲ್ಲಿ ಭೇಟಿಯನ್ನು ರದ್ದುಗೊಳಿಸಲಾಗಿದೆ.

ಆರ್‌ಒಎನ್ 95 ಇ20 ಪೆಟ್ರೋಲ್ ಕಡ್ಡಾಯ

• **ಹೊಸದಿಲ್ಲಿ:** ಭಾರತ ಸರ್ಕಾರ ಹೊಸ ಇಂಧನ ಮಾನದಂಡವನ್ನು ಕಡ್ಡಾಯಗೊಳಿಸಿದ್ದು, ಕನಿಷ್ಠ ಆರ್‌ಒಎನ್ 95 ನೊಂದಿಗೆ ಇ 20 ಪೆಟ್ರೋಲ್ ಅನ್ನು ಏಪ್ರಿಲ್ 1 ರಿಂದ ರಾಷ್ಟ್ರವ್ಯಾಪಿ ಮಾರಾಟ ಮಾಡಬೇಕಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ನಿರ್ದೇಶನವನ್ನು ಹೊರಡಿಸಿದ್ದು, ಶೇ.20ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ತಲುಪಿಸುವ ಮೊದಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಗುಣಮಟ್ಟವನ್ನು ಪೂರೈಸಬೇಕು ಎಂದು ಸೂಚಿಸಲಾಗಿದೆ.

ಸೂಚನೆಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಅನುಸರಿಸುವುದುಕಡ್ಡಾಯ.ಅಧಿಸೂಚನೆಯಮೂಲಕ ತೈಲ ಸಂಸ್ಥೆಗಳಿಗೆ ಇದರ ಪಾಲನೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ವಿಶೇಷ ಸಂದರ್ಭಗಳಲ್ಲಿ, ಕೇಂದ್ರ ಸರ್ಕಾರ ನಿರ್ದಿಷ್ಟ ಪ್ರದೇಶಗಳಿಗೆ ಅಥವಾ ಸೀಮಿತ ಅವಧಿಗೆ ವಿನಾಯಿತಿ ನೀಡಬಹುದು ಎಂದು ಷರತ್ತು ವಿಧಿಸಲಾಗಿದೆ. ಹೆಚ್ಚಿನ ಹೊಸ ವಾಹನಗಳು ಈ ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ಹೊಂದಿಕೊಳ್ಳುವ ನಿರೀಕ್ಷೆಯಿದೆ. ಈ ನೀತಿ, ಕಚ್ಚಾತೈಲದ ಆಮದನ್ನು ಕಡಿತಗೊಳಿಸುವುದು, ವಾಹನಗಳ ಹೊಗೆಯ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ಕಬ್ಬು ಮೊದಲಾದ ಬೆಳೆಗಳಿಂದ ದೇಶೀಯವಾಗಿ ಉತ್ಪಾದಿಸುವ ಎಥೆನಾಲ್‌ಗೆ ಬೇಡಿಕೆ ಹೆಚ್ಚಿಸುವ ಗುರಿ ಹೊಂದಿದೆ. ಎಥೆನಾಲ್ ಒದಗಿಸುವ ಹೆಚ್ಚಿನ ಆಕ್ಟೇನ್ ರೇಟಿಂಗ್ ಎಂಜಿನ್‌ನ ಕಾರ್ಯಕ್ಷಮತೆ ಮತ್ತು ಇಂಧನ ಸ್ಥಿರತೆಯನ್ನು ಸುಧಾರಿಸುವ ನಿರೀಕ್ಷೆಯಿದೆ. ಹೊಸ ಹಣಕಾಸು ವರ್ಷದ ಆರಂಭದಲ್ಲಿ ದೇಶಾದ್ಯಂತ ಈ ಸೌಲಭ್ಯವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ

ಎನ್‌ಸಿಇಆರ್‌ಟಿ ವಿವಾದಿತ ಅಧ್ಯಾಯಕ್ಕೆ ಶೀಘ್ರ ಕತ್ತರಿ?

• **ಹೊಸದಿಲ್ಲಿ:** ಎಂಟನೇ ತರಗತಿಯ ಪಠ್ಯ ಪುಸ್ತಕದಲ್ಲಿ ಮುದ್ರಿಸಲ್ಪಟ್ಟ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿವಾದಿತ ಅಧ್ಯಾಯವನ್ನು ಎನ್‌ಸಿಇಆರ್‌ಟಿ ತೆಗೆದುಹಾಕುವ ಸಾಧ್ಯತೆಯಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ತನ್ನ ವೆಬ್‌ಸೈಟ್‌ನಿಂದ ಪುಸ್ತಕವನ್ನು ಈಗಾಗಲೇ ತೆಗೆದುಹಾಕಿದೆ. ಪಠ್ಯ ಪುಸ್ತಕದಲ್ಲಿ ವಿವಾದಿತ ಅಧ್ಯಾಯವು ನ್ಯಾಯಾಂಗ ವ್ಯವಸ್ಥೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡಿದೆ ಎಂಬ ಕಾರಣ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯಿಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ ಪಾಂಚೋಲಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ತ್ರಿ-ಸದಸ್ಯ ಪೀಠವು ಸ್ವಯಂಪ್ರೇರಿತ ವಿಚಾರಣೆ ನಡೆಸಲು ನಿರ್ಧರಿಸಿದೆ. ಹಿರಿಯ ವಕೀಲ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ ಸಹ ಅದಷ್ಟು ಬೇಗ ನ್ಯಾಯಪೀಠ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು. ಆದರೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರತ್ಯೇಕವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಭೂಮಿಯಲ್ಲಿ ಯಾರೂ ನ್ಯಾಯಾಂಗ ವ್ಯವಸ್ಥೆಯ ಹೆಸರು ಕೆಡಿಸಲು ಮತ್ತು ಸಮಗ್ರತೆಗೆ ಧಕ್ಕೆ ತರಲು ಅನುಮತಿಸಲು ಸಾಧ್ಯವಿಲ್ಲ ಎಂದು ಸಿಜೆಐ ಆಕ್ಷೇಪ ವ್ಯಕ್ತಪಡಿಸಿದ್ದರು.

ವಿವಾದಿತ ಅಂಶ: ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಎಂಬ ಅಧ್ಯಾಯ ವಿವಾದ ಸೃಷ್ಟಿಸಿದೆ. ನ್ಯಾಯದಾನದಲ್ಲಿನ ವಿಳಂಬ, ನ್ಯಾಯ ನಿರಾಕರಿಸಿದಂತೆ ಮತ್ತು ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಎಂಬ ಭಾಗಗಳಲ್ಲಿ, ಭ್ರಷ್ಟಾಚಾರ ಮತ್ತು ಪ್ರಕರಣಗಳ ಬಾಕಿ ಸೇರಿದಂತೆ ನ್ಯಾಯಾಂಗ ಎದುರಿಸುವ ಸವಾಲುಗಳನ್ನು ಉಲ್ಲೇಖಿಸಲಾಗಿದೆ.

ಐಇಡಿ ದಾಳಿ ಸಂಚು ವಿಫಲ

• **ಶ್ರೀನಗರ:** ಜಮ್ಮು ಕಾಶ್ಮೀರದಲ್ಲಿ ಉಗ್ರ ಅಡಗುದಾಣವನ್ನು ಧ್ವಂಸಗೊಳಿಸುವ ಮೂಲಕ ಭಯೋತ್ಪಾದಕ ದಾಳಿ ಸಂಚನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಪೂಂಚ್ ಜಿಲ್ಲೆಯಲ್ಲಿ ಸ್ಫೋಟಕಗಳನ್ನು ಬಳಸಿಕೊಂಡು ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಎರಡು ಐಇಡಿ, ಒಂದು ಪಿಸ್ತೂಲ್ ವಶಪಡಿಸಿರುವುದಾಗಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮೇಂಧರ್ ಪ್ರದೇಶದ ಸಲಾನಿ ಕಸ್ಬ್ಲಾರಿ ಗ್ರಾಮದಲ್ಲಿ ಸೇನೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ. ಪಿಸ್ತೂಲಿನ 24 ಸುತ್ತು ಬುಲೆಟ್‌ಗಳು, ಸುಮಾರು 4.5 ಕೆ.ಜಿ ಭಾರದ ಎರಡು ಸುಧಾರಿತ ಸ್ಫೋಟಕ ಉಪಕರಣ(ಐಇಡಿ)ಗಳಿದ್ದವು, ಬಳಿಕ ನಿಯಂತ್ರಿತ ಸ್ಫೋಟದಿಂದ ಐಇಡಿಗಳನ್ನು ನಾಶಗೊಳಿಸಲಾಗಿದೆ. ಇದರಿಂದ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಗಡಿ ಪ್ರದೇಶಗಳನ್ನೇ ಗುರಿಯಾಗಿಸಿ ದಾಳಿಗೆ ಉಗ್ರರು ಸಂಚು ರೂಪಿಸಿದ್ದರೂ ಸಕಾಲದಲ್ಲಿ ಉಗ್ರರ ಅಡಗುದಾಣವನ್ನು ಧ್ವಂಸ ಮಾಡಿದ್ದರಿಂದ ದಾಳಿ ಯತ್ನ ವಿಫಲವಾಗಿದೆ.

ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಸಾಗಿಸುವ ಸಾಮರ್ಥ್ಯದ ಸ್ಟೆಲ್ತ್ ಫ್ರಿಗೇಟ್

ಮಾ.14ರಂದು ನೌಕಾಪಡೆಗೆ ತಾರಾಗಿರಿ

• **ಹೊಸದಿಲ್ಲಿ:** ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಸಾಗಿಸುವ ಸಾಮರ್ಥ್ಯವಿರುವ ಸ್ಟೆಲ್ತ್ ಫ್ರಿಗೇಟ್ ತಾರಾಗಿರಿಯನ್ನು ಮಾ.14 ರಂದು ಭಾರತೀಯ ನೌಕಾಪಡೆಗೆ ನಿಯೋಜಿಸಲಾಗುತ್ತಿದೆ. ಇದು ದೇಶದ ಕಡಲ ದಾಳಿ ಸಾಮರ್ಥ್ಯ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವ ನಿರೀಕ್ಷೆಯಿದೆ.

ಪ್ರಾಜೆಕ್ಟ್ 17ಎ ಮೈಲಿಗಲ್ಲು: ಈ ಯುದ್ಧನೌಕೆ, ಪ್ರಾಜೆಕ್ಟ್ 17ಎಯಲ್ಲಿ ಅಭಿವೃದ್ಧಿಪಡಿಸಲಾದ ಆಧುನಿಕ ನೀಲಗಿರಿ ವರ್ಗದ ನಾಲ್ಕನೇ ನೌಕೆಯನ್ನು ಪ್ರತಿನಿಧಿಸಲಿದೆ. ಇದನ್ನು ಮುಂಬೈನ ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದ್ದು, ಕಳೆದ ನವೆಂಬರ್ 28 ರಂದು ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು. ಈ ಯೋಜನೆಯನ್ನು ದೇಶೀಯ ಯುದ್ಧನೌಕೆ ವಿನ್ಯಾಸದಲ್ಲಿ ಒಂದು ಪ್ರಮುಖ ಹೆಜ್ಜೆ ಎನ್ನಲಾಗಿದ್ದು, ಇದು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ ಮಾಡಿದ ಪ್ರಯತ್ನದ ಪ್ರತೀಕವೂ ಹೌದು.



ಸುಧಾರಿತ ಯುದ್ಧ ಕೌಶಲ್ಯ: ಹೊಸ ಕಡಲ ಅಪಾಯಗಳನ್ನು ಎದುರಿಸಲು ತಾರಗಿರಿ ಯನ್ನು ಬಹು-ಮಿಷನ್ ವೇದಿಕೆಯಾಗಿ ವಿನ್ಯಾಸಗೊಳಿಸಲಾಗಿದೆ. ಇದು ಹಡಗಿನಿಂದ ಹಡಗಿಗೆ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯನ್ನು ಸಾಗಿಸಲು ಸಜ್ಜಾಗಿದೆ. ಇದರ ಯುದ್ಧ ಸೂಟ್ ಎಂಎಫ್‌ಎಸ್‌ಟಿಎಆರ್ ರಡಾರ್ ಎಂಆರ್‌ಎಸ್‌ಎಎಂ ವಾಯು ರಕ್ಷಣಾ ವ್ಯವಸ್ಥೆ, 76 ಎಂಎಂ ಸೂಪರ್ ರಾಪಿಡ್ ಗನ್ ಮೌಂಟ್ ಮತ್ತು 30 ಎಂಎಂ ಮತ್ತು 12.7 ಎಂಎಂ ಕ್ಲೋಸ್-ಇನ್ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಒಳಗೊಂಡಿದೆ. ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಿಗಾಗಿ, ವಿಶೇಷ ರಾಕೆಟ್‌ಗಳು ಮತ್ತು ಟಾರ್ಪಿಡೋಗಳನ್ನು ಜೋಡಿಸಲಾಗಿದೆ. ಈ ಹಡಗು ನಿಯಂತ್ರಿಸಬಹುದಾದ ಪಿಚ್ ಪ್ರೊಪೆಲ್ಲರ್‌ಗಳೊಂದಿಗೆ ಸಂಯೋಜಿತ ಡೀಸೆಲ್ ಅಥವಾ ಗ್ಯಾಸ್ (ಸಿಒಡಿಒಜಿ) ಪ್ರೊಪಲ್ಷನ್ ಸಿಸ್ಟಮ್, ಜತೆಗೆ ಕಾರ್ಯಾಚರಣೆಯನ್ನು ಸುಗಮಗೊಳಿಸಲು ಸಮಗ್ರ ಪ್ಲಾಟ್‌ಫಾರ್ಮ್ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಈ ವಿನ್ಯಾಸ ಜೀವ ರಕ್ಷಣೆಗೆ ಒತ್ತು ನೀಡುತ್ತದೆ.

ಸ್ಥಳೀಯ ಉತ್ಪಾದನೆಯ ಪರಂಪರೆ: ಸುಮಾರು ಶೇ.75 ರಷ್ಟು ದೇಶೀಕರಣವನ್ನು ಸಾಧಿಸಲಾಗಿದ್ದು, 200ಕ್ಕೂ ಹೆಚ್ಚು ಎಂಎಸ್‌ಎಂಇಗಳು ಇದರ ನಿರ್ಮಾಣಕ್ಕೆ ಕೊಡುಗೆ ನೀಡಿವೆ. 14,000ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ದೊರೆತಿದೆ. ಈ ಹಡಗನ್ನು 2013ರಲ್ಲಿ ಸೇವೆಯಿಂದ ವಜಾಗೊಳಿಸುವ ಮೊದಲು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಲಿಯಾಂಡರ್ ವರ್ಗದ ಯುದ್ಧನೌಕೆ ಹಿಂದಿನ ಐಎನ್‌ಎಸ್ ತಾರಾಗಿರಿಯ ಹೊಸ ರೂಪವೆಂದು ಪರಿಗಣಿಸಲಾಗಿದೆ.

ನೋಟಿಸ್ ಕಳಿಸಲು ಸಿದ್ಧತೆ | 1917ರಲ್ಲಿ ಸಾಲ ಕೊಟ್ಟಿದ್ದ ಭಾರತದ ಕುಟುಂಬ

ಯುದ್ಧಕ್ಕೆ ಕೊಟ್ಟ ಸಾಲ ವಾಪಸ್ ಕೊಡಿ!

• **ಭೋಪಾಲ್::** 'ಸೂರ್ಯ ಅಸ್ತಮಿಸದ ಸಾಮ್ರಾಜ್ಯ'ವೆಂದು ಹೆಮ್ಮೆಪಟ್ಟುಕೊಂಡಿದ್ದ ಬ್ರಿಟಿಷ್ ಸಾಮ್ರಾಜ್ಯಕ್ಕೂ ಒಮ್ಮೆ ಸ್ಥಳೀಯ ವ್ಯಾಪಾರಿಯ ನೆರವು ಬೇಕಾಗಿತ್ತು ಎಂಬ ಕುತೂಹಲಕಾರಿ ಸಂಗತಿ ಮಧ್ಯಪ್ರದೇಶದ ಸಿಹೋರ್ ಪಟ್ಟಣದಲ್ಲಿ ಮತ್ತೆ ಬೆಳಕಿಗೆ ಬಂದಿದೆ. 1917ರಲ್ಲಿ ಬ್ರಿಟಿಷ್ ಸರ್ಕಾರವು ಸೇಠ್ ಜುಮ್ಮಾಲಾಲ್ ರುಥಿಯಾ ಅವರಿಂದ 35,000 ರೂ. ಸಾಲ ಪಡೆದಿದ್ದು, ಇಂದಿಗೂ ಅದನ್ನು ವಾಪಸು ನೀಡಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ.

ಶತಮಾನಕ್ಕೂ ಹೆಚ್ಚು ಕಾಲ ಮರೆಯಾಗಿದ್ದ ಈ ದಾಖಲೆಗಳು, ಕುಟುಂಬದ ಹಳೆಯ ದಾಖಲೆಪತ್ರಗಳು ಈಗ ಪತ್ತೆಯಾಗಿವೆ ಎಂದು ಸೇಠ್ ಜುಮ್ಮಾಲಾಲ್ ಅವರ ಮೊಮ್ಮಗ ವಿವೇಕ್ ರುಥಿಯಾ ತಿಳಿಸಿದ್ದಾರೆ. ಇದೀಗ ಅವರು ಬ್ರಿಟನ್ ಸರ್ಕಾರಕ್ಕೆ ಕಾನೂನು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.

ಯುದ್ಧಕಾಲದಸಾಲ: 1917ರಲ್ಲಿ ವಿಶ್ವಯುದ್ಧದ ಹೊತ್ತಿನಲ್ಲಿ ಬ್ರಿಟಿಷ್ ಆಡಳಿತ ಯಂತ್ರ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲೇ ಈ ಸಾಲವನ್ನು ಪಡೆದಿದ್ದರೆಂದು ದಾಖಲೆಗಳು ಸೂಚಿಸುತ್ತವೆ. ಭೋಪಾಲ್ ಸಂಸ್ಥಾನದ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಲು ಈ ಮೊತ್ತವನ್ನು 'ಯುದ್ಧ ಸಾಲ'ವೆಂದು ದಾಖಲಿಸಲಾಗಿದೆ ಎನ್ನಲಾಗಿದೆ.



ಆ ಕಾಲದಲ್ಲಿ 35,000 ರೂ. ಅಪಾರ ಮೊತ್ತವಾಗಿತ್ತು. ಆ ಹಣದಿಂದ ದೊಡ್ಡ ಜಮೀನು ವ್ಯವಹಾರಗಳು ನಡೆಯಬಹುದಾಗಿತ್ತು, ಪ್ರಭಾವವನ್ನೂ ಸಾಧಿಸಬಹುದಾಗಿತ್ತು. ಆದರೆ ರುಥಿಯಾ ಕುಟುಂಬದ ಪ್ರಕಾರ, ಸಾಲ ನೀಡಿದ ನಂತರ ಅದರ ಮರುಪಾವತಿ ನಡೆದಿಲ್ಲ.

ಸೇಠ್ ಜುಮ್ಮಾಲಾಲ್ ರುಥಿಯಾ ಅವರು 1937ರಲ್ಲಿ ನಿಧನರಾದರು. ಸಾಲ ನೀಡಿದ ಎರಡು ದಶಕಗಳ ಬಳಿಕವೂ ಈ ವಿಚಾರ ಬಗೆಹರಿಯದೆ ಉಳಿದಿದ್ದು, ಕಾಲಕ್ರಮೇಣ ಮರೆಯಾಗಿತ್ತು ಎಂದು ಕುಟುಂಬದವರು ಹೇಳುತ್ತಾರೆ.

ಎಷ್ಟು ಸಿಗಬಹುದು?: ಇಂದಿನ ಮೌಲ್ಯದಲ್ಲಿ ಈ ಮೊತ್ತ ಎಷ್ಟು ಆಗಬಹುದು ಎಂಬ ಪ್ರಶ್ನೆಗೆ ಅವರು ನೀಡುವ ಉತ್ತರ ಗಮನಾರ್ಹವಾಗಿದೆ. '1917ರ ಚಿನ್ನದ ದರದ ಆಧಾರದ ಮೇಲೆ ಇಂದಿನ ದರದೊಂದಿಗೆ ಹೋಲಿಕೆ ಮಾಡಿದರೆ, ಈ ಮೊತ್ತ ಕೋಟಿ ರೂಪಾಯಿಗಳಿಗೆ ತಲುಪುತ್ತದೆ' ಎಂದು ಕುಟುಂಬಸ್ಥರು ಹೇಳುತ್ತಾರೆ.

ಪ್ರಭಾವಶಾಲಿ ಕುಟುಂಬದ ಹಿನ್ನೆಲೆ: ಸ್ವಾತಂತ್ರ್ಯಕ್ಕೂ ಮುನ್ನ ರುಥಿಯಾ ಕುಟುಂಬವು ಸಿಹೋರ್ ಮತ್ತು ಭೋಪಾಲ್ ಸಂಸ್ಥಾನಗಳಲ್ಲಿ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ಕುಟುಂಬವಾಗಿತ್ತು. ಅಪಾರ ಜಮೀನು ಮತ್ತು ಆಸ್ತಿಗಳನ್ನು ಹೊಂದಿದ್ದ ಈ ಕುಟುಂಬದ ಪ್ರಭಾವ ರಾಜಕೀಯ ಮತ್ತು ಆಡಳಿತ ವಲಯಗಳಲ್ಲಿಯೂ ಕಂಡುಬರುತ್ತಿತ್ತು ಎನ್ನಲಾಗುತ್ತದೆ.

ಸಂಪಾದಕೀಯ

ಭಯೋತ್ಪಾದನೆಗೆ ‘ಪ್ರಹಾರ’

ಭಾರತವು ಕೆಲವು ದಶಕಗಳಿಂದ ಭಯೋತ್ಪಾದನೆಗೆ ತುತ್ತಾಗುತ್ತಲೇ ಬಂದಿದೆ. ಒಂದೆಡೆಯಿಂದ ನೆರೆ ರಾಷ್ಟ್ರಗಳು ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದರೆ, ಇನ್ನೊಂದೆಡೆಯಿಂದ ದೇಶದಲ್ಲಿರುವ ಆಂತರಿಕ ದುಷ್ಟಶಕ್ತಿಗಳು ಕೂಡಾ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿವೆ. ನಕ್ಸಲೀಯರ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಸರಕಾರವು ಬಹಳಷ್ಟು ಸಫಲತೆ ಸಾಧಿಸಿದೆಯಾದರೂ, ಇಸ್ಲಾಮಿಕ್ ಭಯೋತ್ಪಾದನೆ ಇನ್ನೂ ವ್ರಣವಾಗಿ ಕಾಡುತ್ತಲೇ ಇದೆ. ಈಗಂತೂ ಭಯೋತ್ಪಾದಕರ ಕೈಗೆ ಆಧುನಿಕ ತಂತ್ರಜ್ಞಾನವೂ ಸಿಕ್ಕಿರುವುದರಿಂದ ಮತ್ತು ಭಯೋತ್ಪಾದನೆಯ ಆಯಾಮವೂ ವಿಸ್ತರಿಸಿರುವುದರಿಂದ ಅವರ ವಿರುದ್ಧ ಹೋರಾಡುವುದಕ್ಕೆ ಇನ್ನಷ್ಟು ಸುಸಜ್ಜಿತ ವ್ಯವಸ್ಥೆ ಹೊಂದುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಭಯೋತ್ಪಾದನೆ ವಿರುದ್ಧ ಹೋರಾಡುವುದಕ್ಕೆ ನೂತನ ನೀತಿಯೊಂದನ್ನು ರೂಪಿಸಿರುವುದು ಸಕಾಲಿಕವಾಗಿದೆ. ‘ಪ್ರಹಾರ್’ ಹೆಸರಿನ ಈ ಭಯೋತ್ಪಾದನಾ ನಿಗ್ರಹ ನೀತಿಯು ಈ ಪಿಡುಗಿನ ವಿರುದ್ಧ ವಿವಿಧ ಆಯಾಮಗಳಲ್ಲಿ ಹೋರಾಡುವ ಮತ್ತು ಭಯೋತ್ಪಾದನೆಯನ್ನು ಸಂಪೂರ್ಣ ನಿಗ್ರಹಿಸುವ ಗುರಿ ಹೊಂದಿದೆ.



ಈವರೆಗೆ ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವು ಪ್ರತಿಕ್ರಿಯಾತ್ಮಕವಾಗಿದ್ದರೆ ಇನ್ನು ಮುಂದೆ ಭಯೋತ್ಪಾದನೆಯು ತಲೆ ಎತ್ತದಂತೆ ಮಾಡುವಂತಹ ಉಪಕ್ರಮಗಳನ್ನು ತೆಗೆದುಕೊಳ್ಳುವ ಕುರಿತಂತೆ ಕೂಡಾ ಆದ್ಯತೆ ವಹಿಸಿದೆ. ಭಾರತವನ್ನು ಕಾಡುತ್ತಿರುವ ಎಲ್ಲಾ ಬಗೆಯ ಭಯೋತ್ಪಾದನೆಗಳನ್ನು- ಗಡಿಯಾಚೆಗಿನ ಭಯೋತ್ಪಾದನೆ, ಡ್ರೋನ್ ಅತಿಕ್ರಮಣ, ಉಗ್ರವಾದಿ ಮನಸ್ಥಿತಿ, ಭಯೋತ್ಪಾದನೆಗೆ ಹಣಕಾಸು ನೆರವು, ವಿವಿಧ ಸ್ವರೂಪದಲ್ಲಿ (ರಾಸಾಯನಿಕ, ಜೈವಿಕ, ವಿಕಿರಣಕಾರಿ, ಪರಮಾಣು ಅಸ್ತ್ರ) ನಡೆಯಬಹುದಾದ ಭಯೋತ್ಪಾದನೆ- ಮುಂತಾದವನ್ನೆಲ್ಲ ನಿಗ್ರಹಿಸಲು ಸೂಕ್ತ ಕಾರ್ಯಸೂಚಿಯನ್ನು ಹೊಂದಿದೆ.

ಭಯೋತ್ಪಾದಕರನ್ನು ದಮನಿಸುವ ಜತೆಗೇ ಭಯೋತ್ಪಾದನೆಯ ಮೊಗ್ಗನ್ನೆ ಚಿವುಟಿ ಹಾಕುವುದಕ್ಕೂ ಹೊಸ ನೀತಿಯು ಆದ್ಯತೆ ನೀಡಿದೆ. ಜನರು ಭಯೋತ್ಪಾದನೆಯತ್ತ ಆಕರ್ಷಿತರಾಗದಂತೆ ತಡೆಯುವುದು, ಅವರಿಗೆ ಸೂಕ್ತ ಅರಿವು ಮೂಡಿಸುವುದು ಕೂಡಾ ಇದರಲ್ಲಿ ಸೇರಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಭಯೋತ್ಪಾದಕರು ತಮ್ಮ ಜಾಲ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಹಾರ್ ನೀತಿಯು ಅದನ್ನು ತಡೆಯಲು ತನ್ನ ಡಿಜಿಟಲ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ಯೋಜಿಸಿದೆ. ಬಂಧಿತ ಭಯೋತ್ಪಾದಕರು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳದಂತೆ ಮಾಡಲು ಎಫ್ಐಆರ್ ಸಲ್ಲಿಸುವುದರಿಂದ ಹಿಡಿದು ಕೋರ್ಟಿನಲ್ಲಿ ವಿಚಾರಣೆ ನಡೆಯುವ ತನಕ ಪರಿಣತ ಕಾನೂನು ತಜ್ಞರನ್ನು ಬಳಸಿಕೊಳ್ಳಲೂ ಯೋಜಿಸಲಾಗಿದೆ. ಒಟ್ಟಿನಲ್ಲಿ ನೂತನ ನೀತಿಯು ಭಯೋತ್ಪಾದನೆಗೆ ಮಾರಕ ‘ಪ್ರಹಾರ’ ನೀಡುವುದೆಂದು ಆಶಿಸಲಾಗಿದೆ.

ಹೆದರಿಕೆಯಿಂದ ಜಗತ್ತು ಗೆಲ್ಲಲು ಸಾಧ್ಯವೇ ಇಲ್ಲ



ಗುರುತರ
• ಸೋಮಶೇಖರ ಸಿ.ಜೆ.
sompreethi@gmail.com

ಇತ್ತೀಚೆಗೆ ಇಡೀ ಜಗತ್ತೇ ಸಂಭ್ರಮಿಸಬಹುದಾದ ಅಥವಾ ಸಮಾಧಾನ ಮಾಡಿಕೊಳ್ಳಬಹುದಾದ ಘಟನೆಯೊಂದು ನಡೆಯಿತು. ಅದು ಬಲಿಷ್ಠ ಸಂವಿಧಾನ ಹೊಂದಿರುವ ಅಮೆರಿಕದ ಸುಪ್ರೀಂಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನಗೆ ಇಷ್ಟ ಬಂದಂತೆ ಜಗತ್ತಿನ ಬೇರೆ ಬೇರೆ ದೇಶಗಳ ಮೇಲೆ ವಿಧಿಸಿದ್ದ ಸುಂಕವನ್ನು ರದ್ದು ಮಾಡಿಬಿಟ್ಟಿತು. ಒಂದು ರೀತಿಯಲ್ಲಿ ಅಮೆರಿಕ ಸುಪ್ರೀಂಕೋರ್ಟ್‌ನ ಈ ತೀರ್ಪು ಟ್ರಂಪ್‌ಗೆ ತೀರಾ ಅವಮಾನಕರವಾದದ್ದು. ದುರಂತವೆಂದರೆ, ಈ ತೀರ್ಪಿನ ನಂತರದಲ್ಲಿ ಕಾಣಿಸಿದ ಟ್ರಂಪ್ ವರ್ತನೆ, ಮೊದಲನೆ ಮತ್ತು ಎರಡನೇ ಮಹಾಯುದ್ಧದಲ್ಲಿ ಕಾಣಿಸಿದ ಸರ್ವಾಧಿಕಾರಿಗಳ ಅಥವಾ ಭಾರತ ಈ ಹಿಂದೆ ನೋಡಿದ ಮೊಹಮ್ಮದ್ ಬಿನ್ ತುಘಲಕ್‌ರ ಆಡಳಿತಕ್ಕಿಂತ ಬೇರೆಯಾಗಿ ಏನೂ ಕಾಣಸಲಿಲ್ಲ.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಮತ್ತೆ ಜಗತ್ತಿನ ಬೇರೆ ಬೇರೆ ದೇಶಗಳ ಮೇಲೆ ಶೇ.10 ಸುಂಕ ಹಾಕಿದ್ದಲ್ಲದೇ, ಮಾರನೇ ದಿನ ಇದನ್ನು ಶೇ.5 ಏರಿಸಿ, ಇದನ್ನು ಶೇ.15ರಷ್ಟಕ್ಕೆ ಮಾಡಿದರು. ಅವರ ಈ ನಡೆ ಸುಪ್ರೀಂಕೋರ್ಟ್ ತನ್ನ ಅಹಂಗೆ ನೀಡಿದ ಎಲ್ಲ ಪೆಟ್ಟುಗಳನ್ನೂ ಸಾಬೀತು ಮಾಡುತ್ತಿತ್ತು. ಹಾಗೆಯೇ, ಮುಂದೆಯೂ ಮಾತನಾಡಿ ಒಂದು ವೇಳೆ ಸುಪ್ರೀಂ ತೀರ್ಪನ್ನು ತಮಗೆ ಬೇಕಾದಂತೆ ಅರ್ಥ ಮಾಡಿಕೊಂಡು ಆಟವಾಡಿದರೆ, ತಕ್ಕ ಪಾಠವನ್ನೇ ಕಲಿಸುವುದಾಗಿ ಘೋಷಿಸಿಬಿಟ್ಟರು.

ನೋಡಿ, ಅಮೆರಿಕದ ಇಂದಿನ ಜಿಯೋಪಾಲಿಟಿಕಲ್ ನಾಟಕದಲ್ಲಿ ಒಂದೇ ವ್ಯಕ್ತಿ ಅತಿಯಾಗಿ ಬಣ್ಣ ಹಚ್ಚಿಸಿಕೊಂಡಿದ್ದಾನೆ ಅಂತ ಅನ್ನಿಸದೇ ಇರದು. ತಾನು ಭಯಪಡಿಸಿಯೇ ಜಗತ್ತು ಗೆಲ್ಲಬಹುದು, ಮಣಿಸಬಹುದು, ಕಟ್ಟಿ ಹಾಕಬಹುದು ಎಂಬ ಭ್ರಮಾಲೋಕದಲ್ಲಿ ನಡೆದಾಡುತ್ತಿರುವ ಡೊನಾಲ್ಡ್ ಟ್ರಂಪ್. ಯುದ್ಧದ ಗುಂಡು ಹಾರಿಸದೇ, ಅಣುಬಾಂಬ್ ಬಿಚ್ಚದೇ, ಕೇವಲ ಸುಂಕದ ಬೆದರಿಕೆ, ಕಠಿಣ ಪೋಸ್ಟ್‌ಗಳು, ಮಾರುಕಟ್ಟೆಗಳಿಗೆ ಸಂದೇಶ ಬಿಟ್ಟರೆ ಸಾಕು ಇಡೀ ಲೋಕವೂ ನಡುಗಿ ''ಹೌದು ಸಾರ್'' ಎನ್ನುತ್ತದೆ ಎಂಬ ಮನೋಭಾವ ಹೊಂದಿದ್ದಾರೆ.

ಟ್ರಂಪ್ ರಾಜಕಾರಣದ ಗರ್ಭದಲ್ಲಿ ‘ಭಯ’ ಮಾತ್ರವಲ್ಲ, ‘ಅಪಮಾನಗೊಂಡ ಅಮೆರಿಕ’ ಎಂಬ ಮಿಥ್ಯಾ ಕಥೆಯೂ ಇದೆ. ಜಗತ್ತು ಹಲವು ದಶಕಗಳಿಂದ ಅಮೆರಿಕವನ್ನು ‘ಕದ್ದಿದೆ, ದುರುಪಯೋಗ ಮಾಡಿಕೊಂಡಿದೆ, ಮೋಸ ಮಾಡಿದೆ, ಸಮತೋಲನ ಕಳೆದುಹೋಗಿದೆ’ ಎಂದು ಜನತೆಗೆ ನಿರಂತರವಾಗಿ ಬೋಧಿಸುವ ಮೂಲಕ, ಅವರು ತಮ್ಮನ್ನು ಪ್ರತೀಕಾರದ ವೀರನಾಗಿ ಕಟ್ಟಿಕೊಂಡಿದ್ದಾರೆ. ಆ ಪ್ರತೀಕಾರಕ್ಕೆ ಆಯ್ಕೆಯಾದ ಮುಖ್ಯ ಆಯುಧವೇ ‘ಟ್ಯಾರಿಫ್’. ಯಾವ ದೇಶ ತಮಗೆ ಇಷ್ಟವಾದಂತೆ ವರ್ತಿಸದಿದ್ದರೂ, ಒಪ್ಪಂದದಲ್ಲಿ ಕಿರುಕುಳ ನೀಡಿದರಂತೆ ಭಾಸವಾದರೂ, ರಾಜತಾಂತ್ರಿಕ ಮಾತುಕತೆಯ, ಜಾಗತಿಕ ಒಪ್ಪಂದಗಳ, ಬಹುಪಕ್ಷೀಯ ವೇದಿಕೆಗಳ ದೀರ್ಘ ಪಥವನ್ನು ತಿರಸ್ಕರಿಸಿ, ‘ನಾಳೆಯಿಂದ ನಿಮ್ಮ ವಸ್ತುಗಳಿಗೆ ಶೇ.15 ಹೆಚ್ಚುವರಿ ಸುಂಕ’ ಎಂಬ ಒಂದು ಸಾಲಿನ ಘೋಷಣೆಯಿಂದಲೇ ಕಾರ್ಯಭಾರ ಮುಗಿಸಲು ಅವರು ಇಷ್ಟಪಡುವರು. ಇದು ಅವರ ಕಣ್ಣಿನಲ್ಲಿ ಆಡಳಿತ, ಇತರರ ಕಣ್ಣಿನಲ್ಲಿ ಅಸ್ಥಿರತೆ.

ಸುಪ್ರೀಂ ತೀರ್ಪು, ಅಮೆರಿಕ ಸಂವಿಧಾನದ ಮೂಲ ತತ್ವವನ್ನೇ ನೆನಪಿಸಿತು ಅಂದರೆ ತಪ್ಪಾಗಲಾರದು. ತೆರಿಗೆ ವಿಧಿಸುವ, ಸುಂಕ ಹಾಕುವ ಮೂಲ ಅಧಿಕಾರ ಕಾಂಗ್ರೆಸ್‌ಗೇ, ಅಧ್ಯಕ್ಷನ ವೈಯಕ್ತಿಕ ಆಸೆ ಆಕ್ರೋಶಗಳಿಗೆ ಅಲ್ಲ. ಅಂತಹ ನಿರ್ಣಯ ಬಂದ ಕೂಡಲೇ, ‘ಸರಿ, ನಾವೂ ಸಂಸತ್ತಿನ ಜೊತೆ ಮಾತಾಡಿ, ನಿಯಮಬದ್ಧ ಮಾರ್ಗ ಹುಡುಕೋಣ’ ಎನ್ನುವ ಜನತಾಂತ್ರಿಕ ಮನಸ್ಸು ಟ್ರಂಪ್ ಒಳಗೆ ಬೆಳೆಯಬೇಕಿತ್ತು. ಬದಲಿಗೆ, ‘ಗರಿಷ್ಠ ಶೇ.10 ಹಾಕಿದ್ದೇನೆ, ಈಗ ಅದನ್ನು ಶೇ.15 ಮಾಡ್ತೀನಿ, ತೀರ್ಪನ್ನು ನೆಪ ಮಾಡಿಕೊಂಡು ಯಾವುದೇ ದೇಶ ಆಟವಾಡಿದರೆ, ನಿಮಗೇ ಇನ್ನೂ ಅಧಿಕ ಹೊಡೆತ’ ಎಂಬ ಧಾಟಿಯ ಎಚ್ಚರಿಕೆ ಸಂವಿಧಾನ ಮತ್ತು ನ್ಯಾಯಾಂಗಕ್ಕಿಂತ ಅವರ ಸ್ವಕೇಂದ್ರಿತ ಅಧಿಕಾರಾಭಿಲಾಷೆಯನ್ನು ತೋರ್ಪಡಿಸುತ್ತದೆ. ಇದು ತಮ್ಮ ಕಾಲದಲ್ಲಿ ‘ನಾನು ಹೇಳಿದುದೇ ಧರ್ಮ, ನನ್ನ ನಿರ್ಧಾರವೇ ಶ್ರೇಷ್ಠ’ ಎಂದುಕೊಂಡ ಮಹಮದ್ ಬಿನ್ ತುಘಲಕ್ ಮನೋಭಾವಕ್ಕೆ ಅಚ್ಚರಿಯ ಹೋಲಿಕೆ ತರುತ್ತದೆ.

ತುಘಲಕ್ ಕಾಲದ ವಿಚಿತ್ರ ನಿರ್ಧಾರಗಳು ದೆಹಲಿಯಿಂದ ದೌಲತಾಬಾದ್‌ಗೇ ರಾಜಧಾನಿ ಕೆನೆದಂತೆ ಕದಲಿಸುವ ಹಠ, ಕುಶಲ ಎಂದೇನು, ಜನಜೀವನವೇನು ಎಂಬುದನ್ನು ಲೆಕ್ಕಿಸದೇ ‘ಇದೇನು ಬೃಹತ್ ತಂತ್ರಜ್ಞಾನ’ ಎಂದು ತಾನೇ ಮೆಚ್ಚಿಕೊಂಡ ಔದಾರ್ಯ ಇತಿಹಾಸದ ಗರ್ಭಕ್ಕೆ ಸೇರಿವೆ. ಟ್ರಂಪ್ ಕಾಲದಲ್ಲಿ ರಾಜಧಾನಿಯನ್ನು ಭೌಗೋಳಿಕವಾಗಿ ಕಳೆಯುವ ಅಗತ್ಯವಿಲ್ಲ; ಇಲ್ಲಿ ಟ್ರುಥ್‌ನ ಪೋಸ್ಟ್ ಒಂದೇ ಸಾಕು. ತುಘಲಕ್ ಚಿನ್ನ ಬೆಳ್ಳಿ ಬೆಲೆಯನ್ನು ಕಂಚಿನ ನಾಣ್ಯಕ್ಕೆ ಹೋಲಿಕೆ ತಂದಿದ್ದರೆ, ಟ್ರಂಪ್ ಡಾಲರ್ ಪ್ರಭಾವ, ವಿಶ್ವವ್ಯಾಪಾರ, ಸರಕು ಸರಪಳಿಗಳನ್ನು ಏಕ ಪೋಸ್ಟ್‌ನಲ್ಲೇ ತತ್ತರನಾಗುವಂತೆ ಮಾಡುತ್ತಾರೆ. ಇಬ್ಬರೂ ತಾವು ದೊಡ್ಡ ಶಕ್ತಿಶಾಲಿಗಳು ಎನ್ನುವ ಮೋಹದಲ್ಲಿ ಮುಳುಗಿ, ನೆಲದ ವಾಸ್ತವಿಕತೆಯನ್ನು, ಸಾಮಾನ್ಯ ಮನುಷ್ಯನ ಬದುಕನ್ನು ನಿರ್ಲಕ್ಷಿಸುವ ಒಂದು ಸಾಮ್ರಾಜ್ಯ ಮನೋಭಾವದ ಪ್ರತಿಫಲನವಾಗಿದೆ.

ಟ್ರಂಪ್ ನಿರ್ಧಾರದಲ್ಲಿ ಮಾರ್ಕೆಟ್‌ಗಳು ನಲುಗಿವೆ. 2018-20ರ ಮೊದಲ ಟ್ರಂಪ್ ಆಡಳಿತದಲ್ಲಿ ಟ್ಯಾರಿಫ್ ಯುದ್ಧಗಳ ಪರಿಣಾಮಗಳನ್ನು ಜಗತ್ತಿನ ಷೇರುಪೇಟೆಗಳು, ಅಂತಾರಾಷ್ಟ್ರೀಯ ಕಂಪನಿಗಳು ಚೆನ್ನಾಗಿ ಅನುಭವಿಸಿವೆ. ಆಗಿನ ಚೀನಾ-ಅಮೆರಿಕ ಜಗಳ, ಪೂರೈಕೆ ಸರಪಳಿಗೆ ಏಟು ನೀಡಿತ್ತು. ಆದರೆ, ಈಗ ಟ್ರಂಪ್ ಚೀನಾವೊಂದೇ ಅಲ್ಲ, ಜಗತ್ತಿನ ಯಾವುದೇ ದೇಶವನ್ನೂ ಬಿಡುತ್ತಿಲ್ಲ, ಸದ್ಯ ಅವರಿಗೆ ಮಿತ್ರರಿಗಿಂತ ಹೆಚ್ಚು ಶತ್ರುಗಳೇ ಆಗಿದ್ದಾರೆ. ಟ್ರಂಪ್ ನೀತಿಗಳಿಂದಾಗಿ ದೀರ್ಘಾವಧಿ ಯೋಜನೆಗಳೇ ಹಳ್ಳ ಹಿಡಿಯುತ್ತಿವೆ. ಯಾರೊಬ್ಬರೂ ಟ್ರಂಪ್ ನಂಬಿ ಹೊಸ ಯೋಜನೆಗಳತ್ತ ಕೈ ಹಾಕುತ್ತಲೇ ಇಲ್ಲ, ಏಕೆಂದರೆ, ಟ್ರಂಪ್ ಅವರ ಅಸ್ಥಿರ ನಿಲುವುಗಳು ತಮ್ಮ ಕಂಪನಿಗಳಿಗೆ ನಷ್ಟವುಂಟು ಮಾಡಿದರೆ ಕಷ್ಟ ಎಂಬುದೇ ಅವುಗಳ ನಿಲುವಾಗಿದೆ.

ಇಂತಹ ಸಂದರ್ಭದಲ್ಲಿ, ಜಗ್ಲೋಬಲ್ ಸೌತ್ ದೇಶಗಳು, ವಿಶೇಷವಾಗಿ ಭಾರತದಂಥ ದೇಶದ ಪಾತ್ರ ಬಹುಮಟ್ಟಿಗೆ ಸಂಕೀರ್ಣ. ಒಂದು ಕಡೆ, ಟ್ರಂಪ್‌ಚೀನಾ ಯುದ್ಧದ ನಡುವೆ ‘ಚೀನಾಕ್ಕೆ ಬದಲಿಗೆ ಭಾರತ’ ಎಂಬ ಚರ್ಚೆಗಳು ತಲೆದೋರುತ್ತವೆ. ಜಾಗತಿಕ ಕಂಪನಿಗಳು ಪೂರೈಕೆ ಸರಪಳಿಯನ್ನು ವೈವಿಧ್ಯೀಕರಣ ಮಾಡಲು ಯತ್ನಿಸಿದಾಗ, ಭಾರತಕ್ಕೆ ಕೆಲ ಉದ್ಯೋಗ ಮತ್ತು ಹೂಡಿಕೆ ಬರಬಹುದು. ಸದ್ಯ ಆಗುತ್ತಿರುವುದು ಇದೇ ಆಗಿದ್ದು, ಭಾರತ ಅಮೆರಿಕದ ಜತೆ ಜತೆಗೆ 35ಕ್ಕೂ ಹೆಚ್ಚು ದೇಶಗಳ ನಡುವೆ ಎಫ್‌ಟಿಎ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ.

ಇಂಥ ಹೊತ್ತಲ್ಲಿ ಜಗತ್ತು ಏನು ಮಾಡಬಹುದು ಎಂಬುದು ಇಂದಿಗೂ ಯಾರಿಗೂ ನಿಲುಕಿಲ್ಲ, ಈ ಹಿಂದೆ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಹೇಳಿದಂತೆ ಟ್ರಂಪ್ ಅವರ ಅಧಿಕಾರಾವಧಿ ಮುಗಿಯುವವರೆಗೆ ತಾಳ್ಮೆಯಿಂದ ಹೆಜ್ಜೆ ಇಟ್ಟು ನಂತರದಲ್ಲಿ ಒಂದು ಗಟ್ಟಿಯಾದ ಬಾಂಧವ್ಯದತ್ತ ಹೋಗಬಹುದು. ಆದರೆ, ಆಗ ಅಮೆರಿಕದಲ್ಲಿ ಯಾರು ಅಧಿಕಾರಕ್ಕೇರುತ್ತಾರೆ ಎಂಬುದು ಮುಖ್ಯವಾಗುತ್ತದೆ. ಇನ್ನು ಅಮೆರಿಕವನ್ನೇ ಬದಿಗಿರಿಸಿ, ಡಾಲರ್‌ಗೆ ಈಗ ನೀಡಿರುವ ಅಂತಾರಾಷ್ಟ್ರೀಯ ವಹಿವಾಟು ಕರೆನ್ಸಿಯ ಸ್ಥಾನಮಾನವನ್ನು ನಿರಾಕರಿಸಿ, ಬೇರೆ ರೀತಿಯಲ್ಲಿ ಅಥವಾ ಬೇರೆ ಕರೆನ್ಸಿಯಲ್ಲಿ ವಹಿವಾಟು ನಡೆಸಿದರೆ, ಟ್ರಂಪ್ ಅವರ ಈ ನಡೆಗೆ ಪೆಟ್ಟು ನೀಡಬಹುದು.

ಇದನ್ನು ಮಾಡಬೇಕಾದರೆ, ಇಡೀ ಜಗತ್ತು ಒಂದಾಗಬೇಕು. ಆಗ ಅಮೆರಿಕದ ಮೇಲಿನ ಎಲ್ಲರ ನಿಲುವು ಒಂದೇ ಆಗಬೇಕಾಗುತ್ತದೆ. ಇದು ದೊಡ್ಡ ಸವಾಲು ಆಗಿದ್ದು, ಅಮೆರಿಕದ ಜಾಲದಲ್ಲಿ ಬೀಳಲು ಪಾಕಿಸ್ತಾನದಂಥ ದೇಶಗಳು ತುದಿಗಾಲಲ್ಲೇ ನಿಂತಿರುತ್ತವೆ. ಜತೆಗೆ ಈ ಹಿಂದೆ ಬ್ರಿಟಿಷರು ಒಡೆದು ಆಳುವ ರೀತಿಯಲ್ಲಿ ಅಮೆರಿಕವೂ ಈಗ ಜಗತ್ತಿನ ಬೇರೆ ಬೇರೆ ದೇಶಗಳ ಜತೆ ವರ್ತಿಸುತ್ತಿದೆ. ಇದನ್ನು ಯಶಸ್ವಿಯಾಗಿ ಸೋಲಿಸಿ ಮುಂದಕ್ಕೆ ನಡೆಯುವುದು ಸಾಧ್ಯವೇ ಎಂಬ ಪ್ರಶ್ನೆಯೂ ಏಳುತ್ತದೆ.

ಈ ದೊಡ್ಡ ಚಿತ್ರದಲ್ಲಿ, ‘ಟ್ರಂಪ್ ಹಾದಿಯನ್ನು ಕಠಿಣ ಮಾಡುವವರು ಯಾರು?’ ಎಂಬ ಪ್ರಶ್ನೆಗೆ ಒಂದೇ ಉತ್ತರ ಇರಲ್ಲ. ಮೊದಲ ಹಂತ ಅಮೆರಿಕ ಮತದಾರರು. ಅವರಿಗೇ ತಾನೇ ಅವರು ತಮ್ಮ ಭವಿಷ್ಯವನ್ನು ಯಾವ ನಾಯಕನ ಕೈಗೆ ಒಪ್ಪಿಸುತ್ತಿದ್ದಾರೆ ಎಂದು ಮರು ಚಿಂತಿಸಬೇಕಿದೆ. ಎರಡನೇ ಹಂತ ಜಗತ್ತಿನ ಇತರ ನಾಯಕರು, ಸರ್ಕಾರಗಳು. ‘ಟ್ರಂಪ್ ಜೊತೆ ಸೌಹಾರ್ದ ಹಾದಿ’ ಮತ್ತು ‘ಟ್ರಂಪ್ ನೀತಿಯ ವಿರೋಧ’ ಒಂದೇ ಅಲ್ಲ, ಕೆಲವು ವಿಷಯಗಳಲ್ಲಿ ಅಮೆರಿಕದ ಜೊತೆ ಒಪ್ಪಿಕೊಳ್ಳುತ್ತ, ಇನ್ನು ಕೆಲವು ವಿಷಯಗಳಲ್ಲಿ ಪ್ರಾಮಾಣಿಕವಾಗಿ ವಿರೋಧ ಪಟ್ಟ ಅಭಿಪ್ರಾಯವನ್ನು ಹೇಳುವ ಸಾಮರ್ಥ್ಯ ಹೊಂದಿರುವ ನಾಯಕರು, ಟ್ರಂಪ್ ಸರ್ವಾಧಿಕಾರಿ ಮನೋಭಾವಕ್ಕೆ ಮಿತಿಯನ್ನು ತೋರಿಸಬಹುದು. ಮೂರನೇ ಹಂತ ಜಗತ್ತಿನ ಬಹುಜನರು.

ಇಂದಿನ ಕಾಲದಲ್ಲಿ ಒಂದು ದೇಶದ ರಾಜಕಾರಣವು, ಮತ್ತೊಂದು ದೇಶದ ಸಾಮಾನ್ಯ ಮನುಷ್ಯನ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಅಮೆರಿಕ ಸುಂಕ ಯುದ್ಧವು ಭಾರತದಲ್ಲಿ ಕಾರ್ಖಾನೆ ಮುಚ್ಚುವಂತೆ ಮಾಡಬಹುದು, ಚೀನಾದಲ್ಲಿ ಕಾರ್ಮಿಕರಿಗೆ ವೇತನ ಕಡಿತ ತರಬಹುದು, ಯುರೋಪಿನ ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಉತ್ಪಾದನಾ ನಷ್ಟ ತರಬಹುದು. ಇಂಥ ಪರಸ್ಪರ ಅವಲಂಬಿತ ಯುಗದಲ್ಲಿ, ‘ಇದು ಅವರ ದೇಶದ ಒಳಗಿನ ರಾಜಕಾರಣ’ ಎಂಬ ಭಾವನೆಯಲ್ಲಿ ಕುಳಿತಿರಲು ನಮಗೆ ಐಶ್ವರ್ಯವಿಲ್ಲ, ಜಾಗತಿಕ ಜನತಂತ್ರವು, ಜಾಗತಿಕ ಬಹುಜನದ ಒಂದೇ ಧ್ವನಿಯೇ ಆಗಿರಬೇಕಾಗಿದೆ. ಆಗ ‘ನಾವು ಎಲ್ಲರೂ ಒಂದೇ ಸಂಕಷ್ಟದೊಳಗಿದ್ದೇವೆ, ಪರಿಹಾರದ ಹಾದಿ ನಮ್ಮ ವಿವೇಕದಲ್ಲಿದೆ’ ಎಂಬ ಶಾಂತ ಧ್ವನಿ ಬೇಕಾಗಿದೆ.

ವೇಷವನ್ನು ನಂಬಬಾರದು

ವೇಷಂ ನ ವಿಶ್ವಸೇತ್ ಪ್ರಾಜ್ಞೋ ವೇಷೋ ದೋಷಾಯ ಜಾಯತೇ ।
ರಾವಣೋ ಭಿಕ್ಷುರೂಪೇಣ ಜಹಾರ ಜನಕಾತ್ಮಜಾಮ್ ॥

ಬುದ್ಧಿವಂತನು ವೇಷವನ್ನು ನಂಬಬಾರದು. ಏಕೆಂದರೆ ವೇಷವು ದೋಷಗಳಿಗೆ ಕಾರಣವಾಗುತ್ತದೆ. ಸನ್ಯಾಸಿ ವೇಷವನ್ನು ಧರಿಸಿದ ರಾವಣನು ಜಾನಕಿಯನ್ನು ಅಪಹರಿಸಿದ –ಎಂಬುದು ಶ್ಲೋಕಾರ್ಥ.

ಎಲ್ಲರನ್ನೂ ಕಾಡುವ ಸಾಮಾನ್ಯ ಪ್ರಶ್ನೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದಾಗಿ. ಆಮೇಲೆ ಎಷ್ಟು ನಂಬಬೇಕು, ಎಷ್ಟು ನಂಬಬಾರದು ಎಂಬುದಾಗಿ.

ಮೋಸಗೊಳಿಸುವವರು, ಬಣ್ಣದ ಮಾತನ್ನಾಡುವವರು, ವೇಷ ಮರೆತು ಮೋಸಗೊಳಿಸುವವರು ಹೆಚ್ಚಾದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ನಾವಿರಿಸಿದ ವಿಶ್ವಾಸವೇ ಕೆಲವೊಮ್ಮೆ ನಮಗೆ ಮುಳು ವಾಗುತ್ತದೆ. ಆದ್ದರಿಂದಲೇ ಸೂಕ್ತಿಯೊಂದು ‘ವಿಶ್ವಾಸೋ ನೈವ ಕರ್ತವ್ಯಃ'' ಎಂದಿದೆ. ನಮ್ಮ ಬುದ್ಧಿವಂತಿಕೆ, ಬಲ(ಪ್ರಯತ್ನ)ಗಳ ಮೇಲೆ ಮಾತ್ರ ವಿಶ್ವಾಸವಿರಿಸಬೇಕು. ಕೆಲವೊಮ್ಮೆ ಇದು ಕೈಕೊಡುತ್ತದೆ. ಹೀಗಿರುವಾಗ ಇತರರನ್ನು ಹೇಗೆ ನಂಬುವುದು? ಇಂದಿನ ಸ್ಥಿತಿ ಎಲ್ಲಿಗೆ ಬಂದಿದೆಯೆಂದರೆ, ಗಂಡ ಹೆಂಡತಿಯನ್ನು ನಂಬಲಾರ; ಹೆಂಡತಿ ಗಂಡನನ್ನು ನಂಬಲಾರಳು. ಇವರಿಬ್ಬರೂ ಮಕ್ಕಳನ್ನು ನಂಬುವಂತಿಲ್ಲ, ಮಕ್ಕಳು ಹೆತ್ತವರನ್ನೇ ನಂಬರು.



ಶ್ಲೋಕ ಸಾಗರ
• ಡಾ.ಸೋಂದಾ ಭಾಸ್ಕರ ಭಟ್

ನಮ್ಮವರನ್ನೇ ನಂಬಲಾರದ ಸ್ಥಿತಿಗೆ ಬಂದಾಗ ವೇಷ ತೊಟ್ಟು ಬಂದವರನೆಂತು ನಂಬುವುದು? ತುಂಬಾ ಆತ್ಮೀಯರಂತೆ ನಟಿಸಿ ವಂಚಿಸುವವರಿದ್ದಾರೆ. ಮನೆ ಬಾಗಿಲಿಗೆ ಬೇಡುವುದಕ್ಕೆ ಬಂದವರಿಗೆ ಕೊಡದೇ ಇರುವ ಸಂಸ್ಕೃತಿ ನಮ್ಮದಲ್ಲ, ಆದರೆ ಇಂದು ಬೇಡುವ ನೆಪದಲ್ಲಿ ವಂಚಿಸುವವರಿದ್ದಾರೆ.

ಬುದ್ಧಿವಂತನಾದವನು ಯೋಚಿಸಿ, ವಿಮರ್ಶಿಸಿ ನಿರ್ಣಯ ತೆಗೆದುಕೊಳ್ಳಬೇಕು. ವೇಷದವರನ್ನು ಯಾವಾಗಲೂ ಎಚ್ಚರದಿಂದಲೇ ಅವಲೋಕಿಸಬೇಕು. ವೇಷವೇ ಅನೇಕ ದೋಷಗಳನ್ನುಂಟು ಮಾಡುತ್ತದೆ. ವಂಚಿಸುವುದಕ್ಕೆ ಕೇವಲ ಬಾಹ್ಯ ವೇಷವೇ ಬೇಕಿಲ್ಲ, ಸಭ್ಯರಂತೆ ಮುಖವಾಡ ಧರಿಸಿ ವಂಚಿಸುವವರು ಹೆಚ್ಚಿದ್ದಾರೆ. ಸೇವೆ, ಆರೋಗ್ಯ, ಶಿಕ್ಷಣ, ಬಡತನ ನಿವಾರಣೆಯ ಮುಖವಾಡ ತೊಟ್ಟು ವಂಚಿಸಿ ಮೋಸ ಮಾಡುತ್ತಾರೆ.

ಪ್ರೀತಿ ಪ್ರೇಮದ ಹೆಸರಿನಲ್ಲಿ ವಂಚಿಸುವವರಿದ್ದಾರೆ. ಇಂದು ಈ ಸಮಸ್ಯೆ ಬೃಹತ್ ಆಗಿ ಬೆಳೆಯುತ್ತಿದೆ. ಇದರ ಮುಂದೆ ದ್ವೇಷ ಮರೆಸಿ ಮಾಡುವ ವಂಚನೆ ಅಷ್ಟು ದೊಡ್ಡದಲ್ಲ, ಆದರೂ ಅದು ಮೋಸದ ಪ್ರಧಾನ ಭಾಗವೇ ಆಗಿದೆ. ರಾವಣನು ತನ್ನನ್ನು ಮರೆಮಾಚಿ ಸನ್ಯಾಸಿ ವೇಷಧರಿಸಿ ಸೀತೆಯನ್ನು ಅಪಹರಿಸಿದ.

ಒಳ್ಳೆಯದನ್ನು ಮಾಡುವುದಕ್ಕೂ, ಆಗುವುದಕ್ಕೂ ವೇಷವನ್ನು ಧರಿಸುವುದಿದೆ. ಪರಶಿವನು ಕಿರಾತ ವೇಷ ಧರಿಸಿ ಅರ್ಜುನನಿಗೆ ಪಾಶುಪತಾಸ್ತ್ರಾದಿ ಆಯುಧಗಳನ್ನಿತ್ತು ಅನುಗ್ರಹಿಸಿದ. ಪಾಂಡವರು ವೇಷ ಮರೆಸಿ ಅಜ್ಞಾತ ವಾಸವನ್ನು ಸಾಂಗಗೊಳಿಸಿದರು. ಒಳ್ಳೆಯ ಕೆಲಸಕ್ಕಿಂತಲೂ ಕೆಟ್ಟ ಕೆಲಸಕ್ಕಾಗಿಯೇ ವೇಷಧರಿಸಿ ವ್ಯವಹರಿಸುವವರು ಹೆಚ್ಚಿರುವುದರಿಂದ ಎಚ್ಚರ ವಹಿಸಬೇಕಾದುದು ಎಲ್ಲರ ಕರ್ತವ್ಯ.

ಕುಂದನಲ್ಲದೆ ಲೇಸ ಕಾಣದವರು

ಪ್ರತಿಯೊಂದರಲ್ಲಿಯೂ ಕುಂದನ್ನೇ ಕಾಣುವ ಸ್ವಭಾವ ಅನೇಕರಲ್ಲಿರುತ್ತದೆ. ಆದರೆ ಕುಂದನ್ನೇ ಕಾಣುವವರಿಂದ ಸಮಾಜಕ್ಕೆ ಲೇಸು ಉಂಟಾಗಲಾರದು.



ಆ-ಲೋಚನ
• ರಾಧಾಕೃಷ್ಣ ಕಲ್ಚಾರ್
rkkalchar@gmail.com

ಕನ್ನಡದ ಕವಿ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ (ಹರಿಶ್ಚಂದ್ರ ಚಾರಿತ್ರ) ದಲ್ಲಿ ಒಂದು ಸನ್ನಿವೇಶ ಇದೆ. ಅಮರಾವತಿಯಲ್ಲಿ ದೇವೇಂದ್ರನ ಸಭೆ. ಆ ಸಭೆಯಲ್ಲಿ ಘನತೆವೆತ್ತ ಸುರರು, ಋಷಿಗಳೇ ಮುಂತಾದ ಮಹನೀಯರು ಮಂಡಿಸಿದ್ದಾರೆ. ಆಗ ದೇವೇಂದ್ರನಲ್ಲಿ ಒಂದು ಜಿಜ್ಞಾಸೆ ಉಂಟಾಗುತ್ತದೆ. ಸೂರ್ಯವಂಶದ ಮಹಾರಾಜರಲ್ಲಿ ಅಪ್ರತಿಮ ಸತ್ಯವಾದಿ ಯಾರು? ಇದನ್ನು ತಿಳಿಯುವುದಕ್ಕಾಗಿ ವಸಿಷ್ಠನಲ್ಲಿ ಈ ಪ್ರಶ್ನೆಯನ್ನು ಮುಂದಿಡುತ್ತಾನೆ. ''ಇಕ್ಷ್ವಾಕು ವಂಶೀಯರಲ್ಲಿ ಮನ ವಚನ ಕಾಯದೊಳಗೊಮ್ಮೆಯುಂ ಹುಸಿ ಹೊದ್ದದಂತೆ ನಡೆವ ಕಲಿಗಳಾರಯ್ಯ?'' ಈ ಪ್ರಶ್ನೆಗೆ ವಸಿಷ್ಠ, ಅಂತಹ ಸತ್ಯವಾದಿ ವಸುಧಾಧಿಪತಿ ಹರಿಶ್ಚಂದ್ರ ಎಂದು ಉತ್ತರಿಸುತ್ತಾನೆ. ಅದಿಲ್ಲಿ ಪ್ರಧಾನವಲ್ಲ, ಆದರೆ ಆ ಸಭೆಯಲ್ಲಿ ವಸಿಷ್ಠನ ಸಾಲಿನಲ್ಲಿ ಕುಳಿತಿದ್ದ ವಿಶ್ವಾಮಿತ್ರನು ಇದರಿಂದ ಕೆರಳುತ್ತಾನೆ.

ಯಾಕೆ ಕೆರಳಿದ ಎಂಬುದಕ್ಕೆ ಕವಿಯು ಕಾರಣವನ್ನು ಮುಂದಿಡುತ್ತಾನೆ. ವಿಶ್ವಾಮಿತ್ರನ ಸ್ವಭಾವವೇನು ಎಂಬುದನ್ನು ವಿವರಿಸುತ್ತ, ಒಂದು ವಿಶಿಷ್ಟ ಗುಣವನ್ನು (ಅಥವಾ ದುರ್ಗುಣ ಅನ್ನಿ) ತಿಳಿಸುತ್ತಾನೆ.



‘ಅಖಿಳ ಜೀವಾವಳಿಯಲಿ ಭಾವಿಪಡೆ ಕುಂದನಲ್ಲದೆ ಲೇಸ ಕಾಣದಿಹ ಭಾವ’ ವಿಶ್ವಾಮಿತ್ರನದಾಗಿತ್ತು ಎನ್ನುತ್ತಾನೆ ರಾಘವಾಂಕ. ಹಾಗೆಂದರೇನು? ಸೃಷ್ಟಿಯಲ್ಲಿ ಅನೇಕ ಸಹಸ್ರ, ಲಕ್ಷ ಸಂಖ್ಯೆಯ ಜೀವ ರಾಶಿಗಳಿವೆ. ಅವುಗಳನ್ನು ಪರಿಶೀಲನೆ ಮಾಡುವ ಸಂದರ್ಭ ಬಂದರೆ ಈ ವಿಶ್ವಾಮಿತ್ರನ ಕಣ್ಣಿಗೆ ಲೋಪಗಳಲ್ಲದೆ ಒಳ್ಳೆಯದು ಯಾವುದೂ ಕಾಣಿಸದು ಎಂದು ಇದರ ಅರ್ಥ. ವಿಚಿತ್ರ ನೋಡಿ, ಅವನ ಹೆಸರು ವಿಶ್ವಾಮಿತ್ರ. ಆದರೆ ಮೈತ್ರೀಭಾವವು ಅವನಲ್ಲಿ ವಿಶಿಷ್ಟವಾಗಿ ಇರಬೇಕಿತ್ತು, ಆದರೆ ಇರಲಿಲ್ಲ, ಕುಂದನ್ನೇ ಕಾಣುವ ವಿಶ್ವಾಮಿತ್ರನ ಸ್ವಭಾವದಿಂದಾಗಿ ಹರಿಶ್ಚಂದ್ರನ ಜೀವನವು ಬಿರುಗಾಳಿಗೆ ಸಿಕ್ಕಿದ ಎಲೆಯಂತೆ ತತ್ತರಿಸಿಹೋಯಿತು. ಅವನು ತನ್ನ ಸತ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ನಾನಾ ಸಂಕಷ್ಟಗಳಿಗೆ ಈಡಾಗಬೇಕಾಯಿತು.

ಇರಲಿ, ಪ್ರತಿಯೊಂದರಲ್ಲಿಯೂ ಕುಂದನ್ನೇ ಕಾಣುವ ಇಂತಹ ಸ್ವಭಾವ ಅನೇಕರಲ್ಲಿರುತ್ತದೆ. ಅವರಿಗೆ ಛಿದ್ರಾನ್ವೇಷಿಗಳು ಅಂತ ಹೇಳುವ ಕ್ರಮವೂ ಉಂಟು. ಯಾವುದರಲ್ಲಾದರೂ, ಛಿದ್ರ ಅಂದರೆ ಒಡಕನ್ನು ಕಾಣುವುದು (ಅಥವಾ ಹುಡುಕುವುದು) ಅವರಿಗೆ ಅಂಟಿದ ಗುಣ. ಹಾಗಾಗಿ ನೀವು ಏನೇ ವಿಷಯವನ್ನು ಅವರಲ್ಲಿ ಪ್ರಸ್ತಾಪಿಸಿ. ಆ ವಿಷಯದಲ್ಲಿ ಒಂದಲ್ಲ ಒಂದು ದೋಷ ಅವರಿಗೆ ಸಿಕ್ಕಿಯೇ ಸಿಗುತ್ತದೆ. ಉದಾಹರಣೆಗೆ ನೋಡಿ. ಒಬ್ಬರು ಗೃಹಸ್ಥರಿದ್ದಾರೆ. ಅವರ ಮನೆಯಾಕೆ ಹೇಗೇ ಅಡುಗೆ ಮಾಡಿ ಬಡಿಸಿದರೂ ಅದರಲ್ಲಿ ಕುಂದು ಹುಡುಕಿ ಹಿಡಿಯದೇ ಬಿಡಲಾರರು. ಊಟಕ್ಕೆ ಏನೋ ಒಂದು ವ್ಯಂಜನ ಮಾಡಿದ್ದಾರೆ ಎಂದು ಭಾವಿಸಿ. ಉದಾಹರಣೆಗೆ ಒಂದು ಪಾಯಸ ಮಾಡಿದರು ಎಂದಿಟ್ಟುಕೊಳ್ಳುವ. ಯಜಮಾನರು ಊಟದ ಎಲೆಯ ಎದುರು ಕುಳಿತ ಕೂಡಲೇ ದುಸುಮುಸು ಪ್ರಾರಂಭ. ''ಈಗ ಯಾವ ಕರ್ಮಕ್ಕೆ ಪಾಯಸ? ಸುಮ್ಮನೆ ಒಂದು ಅನ್ನ ಸಾರು, ಪಲ್ಯ ಸಾಕಾಗುವುದಿಲ್ಲ?'' ಎನ್ನುತ್ತಾರೆ. ಸರಿ, ಅವರು ಹೇಳಿದರಲ್ಲ ಅಂತ ಸರಳವಾದ ಅಡುಗೆ ಮಾಡಿದ ದಿನ, ''ನಿತ್ಯವೂ ಇಷ್ಟೇ ತಿನ್ನಬೇಕೋ? ಅಪರೂಪಕ್ಕೆ ಒಂದು ದಿನವಾದರೂ ವಿಶೇಷ ಮಾಡಬಾರದೆ?'' ಎಂದು ಗೊಣಗುತ್ತಾರೆ. ಏನೋ ಆಕಸ್ಮಿಕವಾಗಿ ಅವರು ವಿಶೇಷ ಅಡುಗೆಯನ್ನು ಮಾಡಿದ ದಿನವೂ, ಇವರಿಗೆ ವಿಶೇಷವು ಬೇಕಾದ ದಿನವೂ ಒಂದೇ ಆಯಿತು ಅನ್ನಿ. ಆಗಲಾದರೂ ಸಮಾಧಾನವೆ ಅಂದರೆ, ಅದೇನೂ ಇಲ್ಲ. ''ಹೇಗೂ ಮಾಡುವಾಗ ಸ್ವಲ್ಪ ಸಿಹಿಯಾಗಿ ಮಾಡುವುದಲ್ವ? ನನಗೇನು ಮಧುಮೇಹ ಬಂದಿದೆಯ?'' ಅಂದಾರು. ಸಿಹಿ ಹೆಚ್ಚು ಅನಿಸಿದರೆ, ''ಇದೇನಿಷ್ಟು ಬೆಲ್ಲ ಸುರುವಿದ್ದಿ? ನಾನು ಸಿಹಿಮೂತ್ರ ಬಂದು ಸಾಯಬೇಕೇ?'' ಅನ್ನುತ್ತಾರೆ. ಹೋಗಲಿ, ಎಲ್ಲವೂ ಸರಿಯಾದ ಪ್ರಮಾಣದಲ್ಲಿ ಸೇರಿ, ರುಚಿಕಟ್ಟಾಗಿದೆ ಅಂದುಕೊಳ್ಳಿ, ಆಗಲೂ ಸಮಾಧಾನವಿಲ್ಲ.

''ಹೀಗೆ ದಿನಾ ರುಚಿಯಾಗಿ ಮಾಡಿ ಹಾಕಿದರೆ ತಿಂದೂ ತಿಂದೂ ನನ್ನ ತೂಕ ಒಂದು ತಿಂಗಳಲ್ಲೇ ಡಬಲ್ ಆದೀತು'' ಎಂದು ಗೊಣಗದೇ ಇರಲಾರರು. ಹೋಗಬೇಕಾಗಿರುವ ಬಸ್ಸು ತಡವಾದರೂ ಆಕ್ಷೇಪ, ಬೇಗ ಬಂದರೂ ಆಕ್ಷೇಪ, ಸಮಯಕ್ಕೆ ಸರಿಯಾಗಿ ಬಂದರೂ ದೋಷವೇ ಇವರಿಗೆ. ಹೆಚ್ಚು, ಕಡಿಮೆ, ಸರಿ ಹೀಗೆ ಯಾವುದಾದರೂ ಅದು ಒಪ್ಪಿಗೆಯಾಗುವುದಿಲ್ಲ, ಇದು ಒಂದು ಮನೋಧರ್ಮ. ಕವಿ ಕೆ.ಎಸ್. ನರಸಿಂಹ ಸ್ವಾಮಿ ಅವರು ಈ ಬಗೆಯ ಸ್ವಭಾವವುಳ್ಳವರನ್ನೇ

‘ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟ ಬಿಸಿಲೆಂದರು;
ಮಳೆ ಬಿತ್ತೊ, ‘ಬಿಡದ ಶನಿ!’ ಎಂಬ ಟೀಕೆ:
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!’

ಎಂದು ಹೇಳಿದ್ದು.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಯಕ್ಷಗಾನ ತಾಳಮದ್ದಲೆಯ ಕುರಿತು, ವಿಸ್ತೃತ ಲೇಖನವೊಂದು ಪ್ರಕಟವಾಯಿತು. ಈ ರಂಗಭೂಮಿಯ ಗುಣ ದೋಷಗಳ ವಿಮರ್ಶೆ ಅದು. ಒಟ್ಟಾಗಿ ಈ ರಂಗಭೂಮಿ ತನ್ನ ಮಟ್ಟನ್ನು ಉಳಿಸಿಕೊಂಡಿಲ್ಲ ಎನ್ನುವುದು ಲೇಖನದ ಸಾರಾಂಶ. ಬರೆದವರ ಅಭಿಪ್ರಾಯ ಸರಿಯೋ ತಪ್ಪೋ ಎಂಬುದು ಸದ್ಯದ ವಿವಕ್ಷೆ ಅಲ್ಲ, ಈ ಲೇಖನ ಬಂದುದೇ ತಡ, ಇದು ಕೆಲವು ವಾಟ್ಸಪ್ ಬಳಗಗಳಲ್ಲಿಯೂ ಪ್ರತಿಫಲಿಸಿತು. ಹಲವರು ಇದನ್ನು ಹಂಚಿಕೊಂಡರು. ಅಲ್ಲಿಯೂ ಚರ್ಚೆಗಳಾದವು. ಬಳಗವೊಂದರಲ್ಲಿ, ಪತ್ರಿಕೆಯ ನಿರ್ದಿಷ್ಟ ಲೇಖನವನ್ನು ಬೆಂಬಲಿಸಿ, ಈಗಿನ ಕಾರ್ಯಕ್ರಮಗಳು ಕಳಪೆ, ಗುಣಮಟ್ಟ ಇಲ್ಲದವು ಎಂದು ಕೆಲವರು ಬರೆದರು. ಇದರಲ್ಲಿ ವಿಶೇಷವೇನಿಲ್ಲ, ಯಾವುದೇ ಕ್ಷೇತ್ರದಲ್ಲಿ ಇಂತಹ ಸಂವಾದಗಳು, ಚರ್ಚೆಗಳು ನಡೆಯುವುದು ಸಹಜ ಪ್ರಕ್ರಿಯೆ. ಇರಲಿ, ಮುಂದೇನಾಯಿತು ನೋಡಿ.

ಕೆಲವು ದಿನಗಳಲ್ಲಿ ಅದೇ ಪತ್ರಿಕೆಯಲ್ಲಿ, ತಾಳಮದ್ದಲೆಯ ಕೆಲವು ಉತ್ತಮ ಕಲಾವಿದರು ಹಾಗೂ ಗುಣಮಟ್ಟವುಳ್ಳ ಪ್ರದರ್ಶನಗಳ ಕುರಿತು ಇನ್ನೊಂದು ಲೇಖನ ಪ್ರಕಟವಾಯಿತು. ಈ ಕ್ಷೇತ್ರದ ಎಲ್ಲವೂ ಕೆಟ್ಟಿಲ್ಲ ಎನ್ನುವ, ಉತ್ತಮಿಕೆಯನ್ನು ಗುರುತಿಸುವ ಈ ಲೇಖನವನ್ನು ಅನೇಕರು ಗಮನಿಸದವರಂತೆ ಇದ್ದು ಬಿಟ್ಟರು. ಈ ಮೊದಲಿನ ಲೇಖನವನ್ನು ಬೆಂಬಲಿಸಿ, ಅದನ್ನು ಬಳಗಗಳಲ್ಲಿ ಪ್ರಸಾರ ಮಾಡಿದವರೆಲ್ಲ ಹೊಸ ಲೇಖನದ ಕುರಿತು ಮೌನವಾಗಿಬಿಟ್ಟರು. ಅದನ್ನು ಯಾವ ಬಳಗದಲ್ಲಿಯೂ ಪ್ರಸಾರ ಮಾಡುವವರಿಲ್ಲವಾಯಿತು. ಕುಂದನ್ನು ಆಡುವವರು ಲೇಸನ್ನು ಕಾಣಲೇ ಇಲ್ಲ, ಅಂದರೆ ಇದಕ್ಕೆ, ‘ಕುಂದನಲ್ಲದೆ ಲೇಸ ಕಾಣದಿಹ ಗುಣ’ ಕಾರಣ ಎನ್ನದೆ ಬೇರೇನು ಹೇಳೋಣ?

ಮಕ್ಕಳನ್ನು ಹೆತ್ತವರು ಅಥವಾ ಪೋಷಕರು ಈ ದಿಕ್ಕಿನಲ್ಲಿ ಚಿಂತಿಸಬೇಕಾದ ಸಂಗತಿಯೊಂದಿದೆ. ಮಕ್ಕಳಲ್ಲಿ ಕೆಟ್ಟ ಅಂದರೆ ಸಮಾಜಕ್ಕೆ ಒಪ್ಪಿತವಲ್ಲದ ವರ್ತನೆಯೂ ಇರುತ್ತದೆ. ಸಮಾಜಕ್ಕೆ ಒಪ್ಪಿಗೆಯಾಗುವ ಒಳ್ಳೆಯ ವರ್ತನೆಯೂ ಇರುತ್ತದೆ. ಕೆಟ್ಟ ವರ್ತನೆಗೆ ಶಿಕ್ಷೆ ಹಾಗೂ ಉತ್ತಮ ವರ್ತನೆಗೆ ಮೆಚ್ಚುಗೆ ಸಿಗುತ್ತದೆ. ಆದರೆ ಕೆಟ್ಟ ವರ್ತನೆಗೆ ಯಾವ ಪ್ರತಿಕ್ರಿಯೆಯನ್ನೂ ಕೊಡದೆ ಒಳ್ಳೆಯದಕ್ಕೆ ಮಾತ್ರ ಮೆಚ್ಚುಗೊಡಬೇಕು ಎನ್ನುತ್ತದೆ ಮನಃಶಾಸ್ತ್ರ.

ಯಾವುದಕ್ಕೆ ಪ್ರತಿಕ್ರಿಯೆ ಇಲ್ಲವೋ ಆ ವರ್ತನೆ ಬಿಟ್ಟುಹೋಗುತ್ತದೆ. ಮೆಚ್ಚುಗೆ ಸಿಕ್ಕಿದ್ದು ಬೆಳೆಯುತ್ತದೆ. ಮಕ್ಕಳ ವಿಷಯ ಮಾತ್ರವಲ್ಲ, ದೊಡ್ಡವರ ವಿಷಯವೂ ಅಷ್ಟೇ. ಕುಂದನ್ನೇ ಕಾಣುವವರಿಂದ ಸಮಾಜಕ್ಕೆ ಲೇಸು ಉಂಟಾಗಲಾರದು.

ಸಮುದಾಯದ ಆದರ್ಶ ವ್ಯಕ್ತಿಗಳು ಯಾರಾಗಬೇಕು?

▸ ಉದಯ್ ಮಹೂರ್‌ಕರ್

ದೇಶವೊಂದು ಶ್ರೇಷ್ಠವಾಗಿ ಬೆಳೆಯಬೇಕಾದರೆ ಸಮಾಜದ ಪ್ರತಿಯೊಂದು ವರ್ಗಕ್ಕೂ ಆದರ್ಶ ವ್ಯಕ್ತಿಗಳು (ರೋಲ್ ಮಾಡೆಲ್)ಇರಬೇಕು. ಭಾರತದಲ್ಲಿ ಪ್ರತಿಯೊಂದು ಸಮುದಾಯ ಕೂಡಾ ತನ್ನದೇ ಆದ ಆದರ್ಶ ವ್ಯಕ್ತಿಗಳನ್ನು ಹೊಂದಿದೆ. ಇಂತಹ ಆದರ್ಶ ವ್ಯಕ್ತಿಗಳನ್ನು ಆ ಸಮುದಾಯದವರಷ್ಟೇ ಅಲ್ಲದೇ ಎಲ್ಲಾ ಸಮುದಾಯದವರೂ ಗೌರವಿಸುತ್ತಾರೆ, ಆರಾಧಿಸುತ್ತಾರೆ. ಉದಾಹರಣೆಗೆ ಗುಜರಾತಿನ ಮೂವರು ದಲಿತ ಸಂತರನ್ನು ಮೇಲ್ವರ್ಗದ ಜನರು ಕೂಡಾ ಗೌರವಿಸುತ್ತಾರೆ. ದಾಸಿ ಜೀವನ್, ತ್ರಿಕಾಮ ಸಾಹೇಬ್ ಮತ್ತು ಭಾನು ಸಾಹೇಬ್ ಎಂಬ ಈ ಮೂವರು ಸಂತರು ರಚಿಸಿದ ಭಜನೆಗಳನ್ನು ಗುಜರಾತಿನ ಪುಷ್ಟಿಮಾರ್ಗಿ ವೈಷ್ಣವ ದೇವಾಲಯಗಳಲ್ಲೂ ಹಾಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಕೂಡಾ ಪ್ರತಿಯೊಂದು ಸಮುದಾಯದಲ್ಲೂ ಸಂತವರೇಣ್ಯರು ಹುಟ್ಟಿಬಂದಿದ್ದಾರೆ. ಮಹಾರ್ ಜನಾಂಗದ ಚೋಖಮೇಳ ಅವರ ಅಭಂಗಗಳನ್ನು ಈಗಲೂ ಮಹಾರಾಷ್ಟ್ರದಲ್ಲಿ ಭಕ್ತಿಭಾವದಿಂದ ಹಾಡಲಾಗುತ್ತದೆ.

ಮಹಾರಾಷ್ಟ್ರದ 12ನೇ ಶತಮಾನದ ಶ್ರೇಷ್ಠ ಸಂತ ಚಕ್ರಧರ ಸ್ವಾಮಿ ಅಸ್ಪೃಶ್ಯತೆ ಆಚರಿಸುವುದರ ವಿರುದ್ಧ ಜನರಿಗೆ ಬೋಧಿಸುತ್ತಿದ್ದರು. ಅವರು ತಮ್ಮ ಬೋಧನೆಗಳನ್ನು ಹೇಳುತ್ತಾ ಪೇಶಾವರ ತನಕ ಪಾದಯಾತ್ರೆ ನಡೆಸಿದ್ದರು. ಅವರು ಮಹಾರಾಷ್ಟ್ರೀಯರಿಗಷ್ಟೇ ಅಲ್ಲದೆ ಇನ್ನಿತರ ರಾಜ್ಯಗಳಲ್ಲೂ ಗೌರವಕ್ಕೆ ಅರ್ಹರಾಗಿದ್ದಾರೆ. ಗುಜರಾತಿನಲ್ಲಿ ಕ್ಷತ್ರಿಯ ವೀರ ಭಾತಿ ಮಹಾರಾಜ್ ಮುಸ್ಲಿಂ ಮತಾಂಧರು ಗೋಹತ್ಯೆ ನಡೆಸುವುದನ್ನು ತಡೆಯಲು ಹೋಗಿ ಜೀವ ತೆತ್ತಿದ್ದರು. ಅವರ ಹೆಸರನ್ನು ಈಗಲೂ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಸ್ಮರಿಸಲಾಗುತ್ತದೆ.

ತೋಮರ್ ರಜಪೂತ ದೊರೆ ರಾಜ ರಾಮದೇವ್ ಕೂಡಾ ಸಾಮಾಜಿಕ ಅನಿಷ್ಟಗಳ ವಿರುದ್ಧ ಜನರಿಗೆ ಬೋಧಿಸುತ್ತಿದ್ದರು. ಅವರ ಜನ್ಮದಿನವನ್ನು ಹರ್ಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಆಚರಿಸಲಾಗುತ್ತದೆ.ಈ ರಾಜ್ಯಗಳಲ್ಲಿ ಅವರ ಕೆಲವು ದೇವಾಲಯಗಳನ್ನೂ ಕಾಣಬಹುದು. ಅವರ ಹಿಂಬಾಲಕರಲ್ಲಿ ಹೆಚ್ಚಿನವರು ದಲಿತರು. ಉತ್ತರ ಪ್ರದೇಶದಲ್ಲಿ 14ನೇ ಶತಮಾನದ ರಾಜ ತ್ರಿಲೋಕ್ ಚಂದಿ ಸ್ವತಂತ್ರ ಹಿಂದು ರಾಜ್ಯವನ್ನು ಕಟ್ಟಿದವನು. ಆತನನ್ನು ಪೂರ್ವ ಉತ್ತರಪ್ರದೇಶದಲ್ಲಿ ಈಗಲೂ ಸ್ಮರಿಸಲಾಗುತ್ತದೆ. ಒಡಿಸ್ಸಾದಲ್ಲಿ ಸೂರ್ಯವಂಶ ಸಾಮ್ರಾಜ್ಯ ಕಟ್ಟಿದ ರಾಜ ಕಪಿಲೇಂದ್ರ ಅಲ್ಲಿನ ಜನರಿಗೆ ಈಗಲೂ ಆರಾಧ್ಯಪುರುಷ.

ಇಂತಹ ನಿಜವಾದ ಹೀರೋಗಳು ಸಮಾಜದ ಉನ್ನತಿಗೆ ಕಾರಣರಾದರೆ, ನಕಲಿ ಹೀರೋಗಳು ಸಮಾಜವನ್ನು ಅವನತಿಗೆ ಕೊಂಡೊಯ್ಯಬಲ್ಲರು. ಉದಾಹರಣೆಗೆ ನಮ್ಮ ಬಾಲಿವುಡ್ ಹೀರೋಗಳು. ಭಾರತದ ಕೋಟ್ಯಂತರ ಯುವಕರು ಈ ಬಾಲಿವುಡ್ ಹೀರೋಗಳನ್ನೇ ತಮ್ಮ ರೋಲ್ ಮಾಡೆಲ್‌ಗಳೆಂದು ಆರಾಧಿಸುತ್ತಾರೆ. ಕೆಲವೊಮ್ಮೆ ಅವರನ್ನು ದೇವರಂತೆ ಕಾಣುವುದೂ ಇದೆ. ಆದರೆ ನಿಜ ಜೀವನದಲ್ಲಿ ಈ ಹೀರೋಗಳು ನಕಾರಾತ್ಮಕ ನಡೆ-ನುಡಿಗಳನ್ನು ಹೊಂದಿರುತ್ತಾರೆ. ತಾನು ಹಸುವಿನ ಮಾಂಸ ತಿನ್ನುವುದಾಗಿ ಬಹಿರಂಗವಾಗಿ ಘೋಷಿಸಿದ ಹಿಂದಿ ಚಿತ್ರನಟನೊಬ್ಬ ಈಗ ಶ್ರೀರಾಮಾಯಣ ಚಿತ್ರದಲ್ಲಿ ಶ್ರೀರಾಮನಪಾತ್ರ ವಹಿಸಲು ತಯಾರಾಗಿದ್ದಾನೆ. ಸಣ್ಣ ಮಕ್ಕಳು ಆತನನ್ನೇ ಶ್ರೀರಾಮನಂತೆ ಪರಿಗಣಿಸಲಾರಂಭಿಸಿದರೆ ಅದರ ಪರಿಣಾಮವು ಏನಾಗಬಹುದೆಂದು ಊಹಿಸಬಹುದು. ಅದು ನಮ್ಮ ಸಂಸ್ಕೃತಿಗೆ ಪ್ರತಿಕೂಲವಾಗಬಹುದು.



ಶಾ ವಲಿಉಲ್ಲಾ

ಭಾರತದಲ್ಲಿ ಇದೀಗ ‘ನಿಜವಾದ’ ಆದರ್ಶ ವ್ಯಕ್ತಿಗಳು ಅತ್ಯಗತ್ಯವಾಗಿ ಬೇಕಾಗಿರುವ ಸಮುದಾಯವೆಂದರೆ ಮುಸ್ಲಿಂ ಸಮುದಾಯ. ಮುಸ್ಲಿಂ ಸಮುದಾಯದಲ್ಲಿ ನಿಜವಾದ ರೋಲ್ ಮಾಡೆಲ್‌ಗಳ ಕೊರತೆ ಇದೆ. ಉಗ್ರವಾದಿ ಮನಸ್ಥಿತಿಯವರನ್ನು, ಭಾರತದಮೇಲೆ ಆಕ್ರಮಣವೆಸಗಿದವರನ್ನು ಹೀರೋಗಳೆಂದು ಬಿಂಬಿಸಲಾಗುತ್ತಿದೆ. ಭಾರತದಲ್ಲಿ ವಹಾಬಿ ಆಂದೋಲನವು ಮಧ್ಯಯುಗದ ಉಗ್ರವಾದಿ ಮುಸ್ಲಿಂ ವ್ಯಕ್ತಿಗಳನ್ನೇ ತನ್ನ ಹೀರೋಗಳೆಂದು ಪ್ರತಿಬಿಂಬಿಸುತ್ತದೆ. (ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯನಂತರ ತನ್ನದೇ ಸ್ವಾರ್ಥ ಸಾಧನೆಗಾಗಿ ಈ ವಹಾಬಿ ಆಂದೋಲನವನ್ನು ಬೆಂಬಲಿಸುತ್ತಾ ಬಂದಿದೆ.) ಮಧ್ಯಯುಗದ ಈ ‘ವಿಭಜನಾವಾದಿ ಹೀರೋಗಳು’ ಭಾರತೀಯ ಮುಸ್ಲಿಮರು ಹಿಂದುಗಳ ವಿರುದ್ಧ ಜಿಹಾದ್ ಸಾರು ವಂತೆ ಬಹಿರಂಗವಾಗಿ ಕರೆ ನೀಡುತ್ತಾ ಬಂದವರು. ಇದಕ್ಕೊಂದು ಉದಾಹರಣೆ ಉಗ್ರವಾದಿ ಮುಸ್ಲಿಂ ಬೋಧಕ ಶಾ ವಲಿಉಲ್ಲಾ. ಆತ 1766ರಲ್ಲಿ ಅಫಘಾನಿಸ್ತಾನದ ಆಕ್ರಮಣಕಾರ ಅಹಮ್ಮದ್ ಷಾ ಅಬ್ದಾಲಿಗೆ ಪತ್ರ ಬರೆದು ಭಾರತದ ಮೇಲೆ ದಂಡೆತ್ತಿ ಬರುವಂತೆ ಕೋರಿದ್ದ. ಭಾರತದಲ್ಲಿನ ಮರಾಠರನ್ನು ಸೋಲಿಸಿ ಹಿಂದುಸ್ಥಾನದಲ್ಲಿ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವಂತೆ ಆತ ತನ್ನ ಪತ್ರದಲ್ಲಿ ಬರೆದಿದ್ದ.

ದೇವಬಂದ ಮೌಲ್ವಿಗಳು ಮತ್ತೊಬ್ಬ ವ್ಯಕ್ತಿಯನ್ನು ಹೀರೋನನ್ನಾಗಿ ಬಿಂಬಿಸಿದ್ದಿದ್ದೆಂದರೆ 1831ರ ಬಾಲಾಕೋಟ್ ಯುದ್ಧದಲ್ಲಿ ಸಿಕ್ಖರ ವಿರುದ್ಧ ಜಿಹಾದ್ ಸಾರಿ ಮೃತಪಟ್ಟ ಸೈಯದ್ ಅಹಮದಾಬಾದ್ ಬರೇಲ್ವಿಯನ್ನು. ಬರೇಲ್ವಿಯ ಸೈದ್ಧಾಂತಿಕ ಅನುಯಾಯಿಯಾದ ಷಾ ಇಸ್ಮಾಯಿಲ್ ದಹಾಲ್ವಿ ಎಂಬಾತ ಕೂಡಾ ತನ್ನ ಪುಸ್ತಕದಲ್ಲಿ ಸೂಫಿ ಪಂಥ ಮತ್ತು ಹಿಂದು ಧರ್ಮವನ್ನು ಕಟುವಾಗಿ ಟೀಕಿಸಿದ್ದಾನೆ. ಆತನನ್ನು ದೇವಬಂದಿಗಳು ಹೀರೋ ಎಂಬಂತೆ ಪರಿಗಣಿಸುತ್ತಾರೆ.ಆತ ಕೂಡಾ ಬಾಲಾಕೋಟ್ ಯುದ್ಧದಲ್ಲಿ ಸಾವಿಗೀಡಾಗಿದ್ದ. ದುರಂತವೆಂದರೆ ಭಾರತದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಕೂಡಾ ಈತನನ್ನು ಶ್ಲಾಘಿಸಿದ್ದರು. ವಿಪರ್ಯಾಸವೆಂದರೆ ಅವರು ಉದಾರವಾದಿಯಾದ ಅಕ್ಬರ್‌ನನ್ನು ಟೀಕಿಸಿದ್ದರು. ಅವರಷ್ಟೇ ಅಲ್ಲ, ದೇವಬಂದಿ-ವಹಾಬಿ ಮದ್ರಸಾಗಳಲ್ಲಿ ಕೂಡಾ ಅಕ್ಬರ್‌ನನ್ನು ದ್ವೇಷಿಸಲಾಗುತ್ತದೆ.

ಮತಾಂತರಗೊಂಡ ಮುಸ್ಲಿಮರನ್ನು ಆರ್ಯ ಸಮಾಜವು ಮರಳಿ ಮಾತೃಧರ್ಮಕ್ಕೆ ಕರೆ ತರುವ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ವಹಾಬಿ ಮೌಲ್ವಿಗಳು ಇದನ್ನು ತಡೆಯಲೆಂದು ಮಹಾತ್ಮಾಗಾಂಧಿ ಮತ್ತು ಕಾಂಗ್ರೆಸ್ ಜತೆ 20ರ ಶತಮಾನದ ಆರಂಭದಲ್ಲಿ ಕೈಜೋಡಿಸಿದ್ದರು. ಹಿಂದುಗಳನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಕ್ರಮ ಜರುಗಿಸದಂತೆ ಕಾಂಗ್ರೆಸ್ ಮುಖಾಂತರವಾಗಿ ಆರ್ಯ ಸಮಾಜದ ಮೇಲೆ ಒತ್ತಡ ಹೇರಿದ್ದರು.

ದೇವಬಂದಿ ಮುಖಂಡರ ಒಂದು ಬಣವು ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸಿನೊಂದಿಗೆ ಕೈಜೋಡಿಸಿತ್ತು. ಅದಕ್ಕೆ ಕಾರಣ ಬ್ರಿಟಿಷರು ಮುಸ್ಲಿಮರಿಗೆ ಕೂಡಾ ಸಮಾನ ವೈರಿಯಾಗಿದ್ದುದು. ಇವರಲ್ಲಿ ಜೆಯುಎಚ್ ಸ್ಥಾಪಕ ಮೌಲಾನಾ ಹುಸೇನ್ ಅಹ್ಮದ್ ಮದನಿ ಕೂಡಾ ಸೇರಿದ್ದಾರೆ. ಈ ಮದನಿ ಔರಂಗಜೇಬನನ್ನು ಹೊಗಳಿದ್ದವರು ಹಾಗೂ ಔರಂಗಜೇಬನ ಉದಾರವಾದಿ ಸೋದರ ಧಾರ ಶುಕೋನನ್ನು ಟೀಕಿಸಿದ್ದವರು.

ಜಿನ್ನಾ ತಮ್ಮ ಇಸ್ಲಾಂ ವಿಸ್ತರಣೆಯ ಕಾರ್ಯವನ್ನು ಪಾಕಿಸ್ತಾನ ನಿರ್ಮಾಣಕ್ಕಷ್ಟೇ ಸೀಮಿತಗೊಳಿಸಿದ್ದಕ್ಕಾಗಿಯೂ ಮದನಿಯವರು ಜಿನ್ನಾರನ್ನು ಟೀಕಿಸಿದ್ದರು. ಇಡೀ ಭಾರತವನ್ನೆ ಇಸ್ಲಾಮ್‌ನ ಅಡಿ ತರಬೇಕೆಂದು ಅವರು ಬಯಸಿದ್ದರು. ಈ ರೀತಿ ಕಾಂಗ್ರೆಸ್‌ನೊಂದಿಗೆ ಸೇರಿದ್ದ ದೇವಬಂದಿ ಮುಖಂಡರು ಇಡೀ ಭಾರತವು ಇಸ್ಲಾಂ ಆಗಬೇಕೆಂದು ಬಯಸಿದ್ದರು ಹಾಗೂ ಜಿನ್ನಾನ ಪಾಕಿಸ್ತಾನ ಆಂದೋಲನವು ಈ ನಿಟ್ಟಿನಲ್ಲಿ ಒಂದು ಅಡ್ಡಿ ಎಂದು ಭಾವಿಸಿದ್ದರು.

ಸಮುದಾಯವೊಂದು ಗುಣಾತ್ಮಕ ವ್ಯಕ್ತಿಗಳನ್ನು ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಿದಾಗ ಅದು ರಾಷ್ಟ್ರದ ಉನ್ನತಿಗೂ ಸಹಕಾರಿಯಾಗುತ್ತದೆ.

ಕಬ್ಬು ಪೂರೈಸಿದ ರೈತರಿಗೆ ಆರ್ಥಿಕ ನೆರವು: ಸಚಿವ

• **ಬೆಂಗಳೂರು:** ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರಾಜ್ಯದ ರೈತರಿಗೆ ಪ್ರತಿ ಟನ್‌ಗೆ 50 ರೂ.ಗಳ ಆರ್ಥಿಕ ನೆರವಿನ ಮೊತ್ತವಾದ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಕಳೆದ ವರ್ಷ ನ.8ರಂದು ಸಿಎಂ ಕರೆದಿದ್ದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ಮೇಲೆ 100 ರೂ. ಆರ್ಥಿಕ ನೆರವು ನೀಡುವ ನಿರ್ಧಾರ ಪ್ರಕಟಿಸಲಾಗಿತ್ತು. 100 ರೂ. ಆರ್ಥಿಕ ನೆರವಿನಲ್ಲಿ ರಾಜ್ಯ



ಸರ್ಕಾರ 50 ರೂ. ಹಾಗೂ ಸಕ್ಕರೆ ಕಾರ್ಖಾನೆಗಳು 50 ರೂ. ನೀಡಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಈ ನಿರ್ಧಾರದಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಆರ್ಥಿಕ ನೆರವಿನ ಹಣ 300 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಪ್ರಕಟಿಸಿದ್ದಾರೆ.

ರಾಜ್ಯದ ಸಕ್ಕರೆ ಕಾರ್ಖಾನೆಗಳ ಪ್ರಸ್ತಾವನೆ ಆಧರಿಸಿ ಕಬ್ಬು ಅಭಿವೃದ್ಧಿ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಿದ್ದಾರೆ. ರಾಜ್ಯದ ರೈತರು ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡಿದ ಕಬ್ಬಿನ ಪ್ರಮಾಣ ಆಧರಿಸಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ಟನ್‌ಗೆ 50 ರೂ.ಗಳಂತೆ ಜಮಾ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ. 2025–26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ 81 ಸಕ್ಕರೆ ಕಾರ್ಖಾನೆ ಗಳು ಕಬ್ಬು ನುರಿಸಿದ್ದು, 29 ಕಾರ್ಖಾನೆಗಳಲ್ಲಿ ಕಬ್ಬು ನುರಿಸುವಿಕೆ ಮುಕ್ತಾಯವಾಗಿದೆ. ಇದುವರೆಗೆ 521 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದ್ದು, ಈ ಹಂಗಾಮಿನಲ್ಲಿ ಸುಮಾರು 600 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ನಿರೀಕ್ಷೆ ಇದೆ. ಮಾರ್ಚ್ ಮೊದಲ ವಾರದ ವೇಳೆಗೆ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆ ಅಂತ್ಯವಾಗಲಿದ್ದು, 600 ಲಕ್ಷ ಮೆಟ್ರಿಕ್ ಟನ್ ನುರಿಸುವ ಅಂದಾಜು ಆಧರಿಸಿ 300 ಕೋಟಿ ರೂ. ಆರ್ಥಿಕ ನೆರವು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾರಿಕಾಂಬಾ ರಥೋತ್ಸವ



ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಅಂಗವಾಗಿ ಬುಧವಾರ ಲಕ್ಷಾಂತರ ಭಕ್ತರ ಹರ್ಷೋದ್ಗಾರ, ಜೈಕಾರದೊಂದಿಗೆ ಅತ್ಯಂತ ಸಡಗರ ಸಂಭ್ರಮದಿಂದ ರಥೋತ್ಸವ ನಡೆಯಿತು.

ಬ್ರಿಕ್ಸ್ ರಾಷ್ಟ್ರಗಳು ಸಹಕರಿಸಲಿ

• **ಬೆಂಗಳೂರು:** ಜಾಗತಿಕ ಅಭಿವೃದ್ಧಿಯನ್ನು ಮುನ್ನಡೆಸುವ ಪ್ರಮುಖ ಒಕ್ಕೂಟವಾಗಿರುವ ಬ್ರಿಕ್ಸ್ ರಾಷ್ಟ್ರಗಳು ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ಧಿಗೆ ಪರಸ್ಪರ ಸಹಕಾರಕ್ಕೆ ಮುಂದಾಗಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಕರೆ ನೀಡಿದರು.



ವಿಧಾನಸೌಧದಲ್ಲಿ ಬ್ರೆಜಿಲ್ ಸಾರ್ವಜನಿಕ ಸೇವೆಗಳ ನಿರ್ವಹಣೆ ಮತ್ತು ನಾವೀನ್ಯತೆ ಸಚಿವೆ ಎಸ್ತರ್ ಡ್ವೆಕ್ ಅವರ ನೇತೃತ್ವದ ಬ್ರೆಜಿಲ್ ದೇಶದ ಉನ್ನತ ಮಟ್ಟದ ನಿಯೋಗದೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಆಧುನಿಕ ಸಂಶೋಧನೆ ಇತರ ಅಂತಾರಾಷ್ಟ್ರೀಯ ಒಕ್ಕೂಟಗಳು ಈಗಾಗಲೇ ಕ್ವಾಂಟಮ್ ಶೃಂಗಸಭೆಗಳನ್ನು ಆಯೋಜಿಸುತ್ತಿವೆ. ಬ್ರಿಕ್ಸ್ ಸದಸ್ಯರಾಗಿ ನಾವು ಕೃಷಿ, ಔಷಧ ಸಂಶೋಧನೆ ಜಲಸಂಪನ್ಮೂಲ ನಿರ್ವಹಣೆ, ಹವಾಮಾನ ಮುನ್ಸೂಚನೆ ಮತ್ತು ಪ್ರವಾಹ ನಿರ್ವಹಣೆಯನ್ನು ಸುಧಾರಿಸಲು ಕ್ವಾಂಟಮ್ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ಈ ಮೂಲಕ ನಮ್ಮ ಸಮಸ್ಯೆಗಳನ್ನು ಜಂಟಿಯಾಗಿ ಬಗೆಹರಿಸಿಕೊಂಡು ದೇಶದ ಅಭಿವೃದ್ಧಿಗೆ ಮುಂದಾಗಬೇಕಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಪ್ರಮುಖ ಸಾಧನೆಗಳನ್ನು ವಿವರಿಸಿದ ಸಚಿವರು, ಕರ್ನಾಟಕ ರಾಜ್ಯ ಈಗಾಗಲೇ ದೇಶದ ಮೆಟ್ಟಿಲೆಂದೆನಿಸಿ, ಸ್ವದೇಶಿಯವಾಗಿ ನಿರ್ಮಿಸಲಾದ ವಾಣಿಜ್ಯ ಕ್ವಾಂಟಮ್ ಕಂಪ್ಯೂಟರ್ ಹೊಂದಿದ್ದೇವೆ. ರಾಜ್ಯದ ಮಹತ್ವಾಕಾಂಕ್ಷೆಯ ಗುರಿಗಳನ್ನು ವಿವರಿಸಿದ ಅವರು, 100 ಮಿಲಿಯನ್ ಯುಎಸ್ ಡಾಲರ್ ಮೊತ್ತದ ಕ್ವಾಂಟಮ್ ಇನ್ನೋವೇಶನ್ ಫಂಡ್ ಘೋಷಣೆ ಮತ್ತು ಕ್ವಾಂಟಮ್ ಸಿಟಿ ಅಭಿವೃದ್ಧಿಯೊಂದಿಗೆ ಕರ್ನಾಟಕವು ದೇಶಕ್ಕೆ ಮಾದರಿಯಾಗಿದೆ ಎಂದರು. ಸೋಮವಾರದಷ್ಟೇ ಬೋಲಿವಿಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಉಪಸಚಿವ ಒಮರ್ ಅಲ್ಫ್ರೆಡೊ ಪೆನಲೋಜಾ ಎಸ್ಪಲೇರಾ ಅವರ ನೇತೃತ್ವದ ನಿಯೋಗವು, ಕಾರ್ಯತಂತ್ರದ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಚಿವ ಎನ್.ಎಸ್.ಭೋಸರಾಜು ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿತು.

ಕಿರುಸುದ್ದಿ

ಸಂಕೇತ್ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಿ

• **ಶಿವಮೊಗ್ಗ:** ಉರಗಡೂರಿನಲ್ಲಿ ಹತ್ಯೆಯಾದ ಬಾಲಕ ಸಂಕೇತ್ ನಿವಾಸಕ್ಕೆ ಸಂಸದ ಬಿ.ವೈ. ರಾಘವೇಂದ್ರ ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತರ ಕುಟುಂಬಕ್ಕೆ 1 ಲಕ್ಷ ರೂ. ನಗದು ನೀಡಿದರು. ಸಂಕರ ಮನೆಯ ಸದಸ್ಯರ ಜೊತೆ ಮಾತನಾಡಿದ ಸಂಸದ ರಾಘವೇಂದ್ರ, ಮೃತ ಕುಟುಂಬಕ್ಕೆ ಸರ್ಕಾರ ತಕ್ಷಣ ಒಂದು ಕೋಟಿ ರೂ. ನೀಡಬೇಕು. ಕುಟುಂಬ ಮತ್ತು ಜೀವನ ನಿರ್ವಹಣೆಗೂ ಆಧಾರವಾಗಬೇಕು. ಮೃತ ಸಂಕೇತ್ ಅವರ ಕುಟುಂಬದಲ್ಲಿ ಭಯದ ವಾತಾವರಣವಿದೆ. ಮನೆ ಮುಂದೆ ರಂಗೋಲಿ ಹಾಕಿ ಹಬ್ಬ ಆಚರಿಸುವ ಸಂದರ್ಭದಲ್ಲಿ ಸ್ಮಶಾನ ಮೌನವಾಗಿದೆ. ಎಲ್ಲರೂ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದೆ ಎಂದರು. ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಬೇಕು. ಇಂತಹ ಘಟನೆಯನ್ನು ನಿರ್ಲಕ್ಷಿಸಬಾರದು ಎಂದು ಒತ್ತಾಯಿಸಿದರು. ಮಕ್ಕಳ ನಡುವಿನ ಜಗಳ ಬಿಡಿಸಲು ಹೋದ ಬಾಲಕನ ಹತ್ಯೆಯಾಗಿದೆ. ಇನ್ನೂ ಎಷ್ಟು ಜನ ಹಿಂದೂಗಳ ಹತ್ಯೆ ನಡೆಯಬೇಕು ಎಂದು ಪ್ರಶ್ನಿಸಿದರು. ಇಂತಹ ಹುಡುಗರನ್ನು ಮುಂದಿಟ್ಟುಕೊಂಡು ಹಿಂದು ಸಮಾಜದ ಮೇಲೆ ದಾಳಿ ನಡೆಯುತ್ತಿದೆಯಾ? ಎಂಬ ಅನುಮಾನ ಕಾಡುತ್ತಿದೆ. ಇತ್ತೀಚೆಗೆ ಸಂಚೆಟ್ಟಲು–ಮತ್ತೂರು ರಸ್ತೆಯಲ್ಲಿ ಅಪ್ರಾಪ್ತ ಬಾಲಕರು ಬೈಕ್ ಚಲಾಯಿಸುವಾಗ ಕೋಲು ತೆಗೆದುಕೊಂಡು ಹೊಡೆದುಕೊಂಡು ಹೋಗಿದ್ದಾರೆ. ಈ ಪ್ರಕರಣ ಎಫ್‌ಐಆರ್ ದಾಖಲಾಗಿದೆ. ಶಿರಾಳಕೊಪ್ಪದಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಹೀಗೆ ಅಪ್ರಾಪ್ತರನ್ನು ಮುಂದೆ ಇಟ್ಟುಕೊಂಡು ಹತ್ಯೆಗೆ ಧರ್ಮಾಂಧರು ಮುಂದಾಗಿರಬಹುದೇ ಎಂಬ ಅನುಮಾನ ಇದೆ ಎಂದರು.

ಇಂದು ಹಿಂದುಗಳಿಂದ ಪ್ರತಿಭಟನೆ



• **ಬಾಗಲಕೋಟೆ:** ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ನಗರದ ಪಂಕಾ ಮಸೀದಿ ಬಳಿ ನಡೆದ ಕಲ್ಲು ತೂರಾಟ ಘಟನೆಯನ್ನು ಖಂಡಿಸಿ, ಘಟನೆ ನಡೆದ ಸಂದರ್ಭದಲ್ಲಿ ಮಸೀದಿಯಲ್ಲಿದ್ದವರ ಮೇಲೆ ಪ್ರಕರಣ ದಾಖಲಿಸಬೇಕು. ಮಸೀದಿಯ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿರುವ ಹಿಂದುಗಳ ಹೋರಾಟವನ್ನು ಬಾಗಲಕೋಟೆಯ ಬದಲಾಗಿ ಫೆ.26ರಂದು ನವನಗರದ ಜಿಲ್ಲಾ ಆಡಳಿತ ಭವನದ ಎದುರಿಗೆ ಹಮ್ಮಿಕೊಳ್ಳಲಾಗಿದೆ.

ಬಂದೋಬಸ್ತ್‌ಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಎಸ್ಪಿ, ಹೆಚ್ಚುವರಿ ಎಸ್ಪಿ ಶ್ರೇಣಿಯ ಅಧಿಕಾರಿಗಳು, 12 ಡಿವೈಎಸ್‌ಪಿಗಳು, 32 ಸಿಪಿಐ, 75 ಪಿಎಸ್‌ಐ ಮತ್ತು 1500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.

ಹಳೆ ಬಾಗಲಕೋಟೆಯಲ್ಲಿ ಲಾಕ್‌ಡೌನ್ ವಾತಾವರಣ: ಹಿಂದು ಸಮಾಜದವರಿಂದ ಫೆ.26ರಂದು ನಗರದಲ್ಲಿ ಹೋರಾಟ ಹಮ್ಮಿಕೊಂಡಿದ್ದರ ಹಿನ್ನೆಲೆಯಲ್ಲಿ, ಬಾಗಲಕೋಟೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು, ಕೆಲಸಕ್ಕೆ ವಾಹನಗಳನ್ನು ತೆಗೆದುಕೊಂಡು ಹೋಗುವವರಿಗೆ ಬ್ಯಾರಿಕೇಡ್ ರಸ್ತೆಯಲ್ಲಿ ಹಾಕಿ ಬಂದ್ ಮಾಡಿದ್ದರಿಂದ ತೊಂದರೆಯಾಗುತ್ತಿದ್ದಂತೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಒಂದೊಂದು ಬ್ಯಾರಿಕೇಡ್ ರಸ್ತೆಯ ಬಳಿ ಸರಿಸಿ ಜನರಿಗೆ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಯ

ಉದ್ಯೋಗ ಭರ್ತಿಗೆ ಕ್ರಮ

• **ಬೆಂಗಳೂರು:** ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಸೇರಿದಂತೆ ಬೇರೆ ಸಂಸ್ಥೆಗಳಿಗೆ ಹುದ್ದೆ ಭರ್ತಿಗೆ ಜವಾಬ್ದಾರಿ ನೀಡಿದ್ದೇವೆ. ಶಿಕ್ಷಕರ ಹುದ್ದೆ, ಆರೋಗ್ಯ ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಒಳಮೀಸಲಾತಿ ವಿಚಾರಕ್ಕೆ



ಒಂದಷ್ಟು ಅಡಚಣೆಗಳು ಬರುತ್ತಿದೆ. ನಿರುದ್ಯೋಗಿ ಯುವಕರಿಗೆ ಶಕ್ತಿ ಬರಲಿ ಎಂದೇ ಯುವನಿಧಿ ಯೋಜನೆ ಜಾರಿಗೆ ತಂದಿದ್ದು, ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ, ಮಾಡುತ್ತೇವೆ, ಇದಕ್ಕೆ ಬದ್ಧವಾಗಿದ್ದೇವೆ ಎಂದು ಡಿಸಿಎಂ ಶಿವಕುಮಾರ್ ಅಭಯ ನೀಡಿದರು.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಗಲಿಲ್ಲ, ಅವರ ಸಮಯದಲ್ಲಿ ಬಹಳಷ್ಟು ಹಗರಣಗಳಾದವು. ನಮಗೆ ಯುವಕರ ನೋವು ಅರ್ಥವಾಗುತ್ತದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇದು ನಮ್ಮ ಆದ್ಯತೆ ಎಂದು ಹೇಳಿದರು.

ಮೆಟ್ರೋ ವಿಸ್ತರಣೆ ಸರ್ಕಾರದ ಉದ್ದೇಶಗಳಲ್ಲಿ ಒಂದು

ಮೆಟ್ರೋ ಜಾಲವನ್ನು 2027ರ ಹೊತ್ತಿಗೆ 175 ಕಿಲೋ ಮೀಟರ್‌ಗೆ ವಿಸ್ತರಿಸಲು ಸರ್ವೇ ಮಾಡುತ್ತಿದ್ದೇವೆ. ಮೆಟ್ರೋ ವಿಚಾರವಾಗಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ. ಡಬಲ್ ಡೆಕ್ಕರ್ ವಿಚಾರದಲ್ಲಿ ಸಣ್ಣ ಸ್ಪಷ್ಟನೆ ಕೇಳುತ್ತಿರುವ ಕಾರಣಕ್ಕೆ ಸಧ್ಯದಲ್ಲೇ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಮೆಟ್ರೋ ವಿಸ್ತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಕ್ಕೆ ನಾವು ಬದ್ಧವಾಗಿದ್ದೇವೆ. ಇದು ನಮ್ಮ ಸರ್ಕಾರದ ಉದ್ದೇಶ ಎಂದು ಶಿವಕುಮಾರ್ ಹೇಳಿದರು.

ಗುತ್ತಿಗೆದಾರರ ಜತೆಗೆ ಮಾತುಕತೆ ಮಾಡುತ್ತೇನೆ

ಎಲ್ಲಾ ಇಲಾಖೆಗಳಲ್ಲಿ ಬಿಲ್ ಬಾಕಿ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು ಹಾಗೂ ಬೊಮ್ಮಾಯಿ ಅವರ ಸರ್ಕಾರದಲ್ಲಿ ಯಾವುದೇ ಆರ್ಥಿಕ ಸ್ಥಿತಿಗತಿಯನ್ನು ನೋಡದೆ ಹೆಚ್ಚಿನ ಕಾಮಗಾರಿಗಳಿಗೆ ಅನುಮತಿ ನೀಡಲಾಯಿತು. ಈ ಕಾರಣಕ್ಕೆ ಈಗ ಸಮಸ್ಯೆ ಉಂಟಾಗಿದೆ. ನಾವು ಅನೇಕ ಗುತ್ತಿಗೆದಾರರಿಗೆ ಹಣ ಲಭ್ಯತೆ ಇಲ್ಲದೇ ಇರುವ ಕಾರಣಕ್ಕೆ ಕಾಮಗಾರಿಗಳನ್ನು ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರೂ, ಒಂದಷ್ಟು ಜನ ಕಾಮಗಾರಿಗಳನ್ನು ತೆಗೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು. ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ ಬಗ್ಗೆ ಅವರ ಜತೆಗೆ ಚರ್ಚೆ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಟಿ ರನ್ಯಾ ರಾವ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಇಡಿ

• **ಬೆಂಗಳೂರು:** ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಸೇರಿದಂತೆ ಮೂವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಪಟ್ಟಿ ಸಲ್ಲಿಸಿದ್ದು, 2024ರ ಮಾರ್ಚ್



ನಿಂದ 2025ರ ಮಾರ್ಚ್ ಅವಧಿಯಲ್ಲಿ ಸುಮಾರು 102.55 ಕೋಟಿ ರೂ. ಮೌಲ್ಯದ 127.28 ಕೆ.ಜಿ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲಾಗಿದೆ ಎನ್ನುವ ಅಂಶ ತನಿಖೆಯಿಂದ ಬಯಲಾಗಿದೆ.

ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್, ತರುಣ್ ಕೊಂಡೂರು ಮತ್ತು ಸಾಹಿಲ್ ಸಕರಿಯಾ ಜೈನ್ ವಿರುದ್ಧ ದೊಡ್ಡ ಪ್ರಮಾಣದ ಚಿನ್ನದ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪದಡಿ ಬೆಂಗಳೂರಿನ ಪಿಎಂಎಲ್‌ಎ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಅಕ್ರಮ ಚಿನ್ನವನ್ನು ದೇಶೀಯ ಮಾರುಕಟ್ಟೆಯಲ್ಲಿ ವ್ಯವಸ್ಥಿತ ಜಾಲದ ಮೂಲಕ ಮಾರಾಟ ಮಾಡಿ, ಇದರಿಂದ ಬಂದ ಹಣವನ್ನು ಹವಾಲಾ ಮಾರ್ಗಗಳ ಮೂಲಕ ವಿದೇಶಕ್ಕೆ ರವಾನಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.

ಅಲ್ಲದೇ, ಈ ವ್ಯವಹಾರವು ಅತ್ಯಂತ ಸಂಘಟಿತ ರೀತಿಯಲ್ಲಿ ನಡೆದಿದ್ದು, ಅಕ್ರಮ ಹಣವನ್ನು ಕಾನೂನುಬದ್ಧ ವ್ಯಾಪಾರದ ಹಣವೆಂದು ತೋರಿಸಲು ಹತ್ತಾರು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಲಾಗಿತ್ತು ಎಂದು ಇ.ಡಿ. ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ. ತನಿಖೆಯ ಭಾಗವಾಗಿ ಈಗಾಗಲೇ ರನ್ಯಾ ರಾವ್ ಅವರಿಗೆ ಸೇರಿದ 34 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ದೇಶದ ಹಣಕಾಸು ವ್ಯವಸ್ಥೆಗೆ ಧಕ್ಕೆ ತರುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇ.ಡಿ. ಹೇಳಿದೆ.

2025ರ ಮಾರ್ಚ್ 3 ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಹರ್ಷವರ್ಧಿನಿ ರನ್ಯಾ (ರನ್ಯಾ ರಾವ್) ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದರು. ಈ ವೇಳೆ ಅವರ ಬಳಿಯಿದ್ದ ಸುಮಾರು 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಜೆಡಿಎಸ್ ವಿಪ್ ಉಲ್ಲಂಘನೆ: ನಗರಸಭೆ ಏಳು ಸದಸ್ಯರು ಅನರ್ಹ

• **ನೆಲಮಂಗಲ:** ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಜೆಡಿಎಸ್ ನ ಏಳು ಸದಸ್ಯರನ್ನು ವಿಪ್ ಉಲ್ಲಂಘನೆ ದೂರಿನ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ಅವರು ಸದಸ್ಯಸ್ಥಾನದಿಂದ ಅನರ್ಹಗೊಳಿಸಿ ಆದೇಶ ಮಾಡಿದ್ದಾರೆ.

ಆನಂದ್.ಜಿ, ಶಾರದಉಮೇಶ್, ದಾಕ್ಷಾಯಿಣಿ ರವಿಕುಮಾರ್, ಬಿ.ಪದ್ಮನಾಭ, ಭಾರತಿಬಾಯಿ, ನರಸಿಂಹಮೂರ್ತಿ, ಲತಾಹೇಮಂತ್‌ಕುಮಾರ್ ಅನರ್ಹಗೊಂಡ ನಗರಸಭೆ ಸದಸ್ಯರು. ಇವರು ಜೆಡಿಎಸ್ ಬಿ.ಫಾರಂ ಪಡೆದು ಚುನಾವಣೆಗೆದಿದ್ದರು. ಅನಂತರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. 2025 ಫೆ.13ರಂದು ನಡೆದ ನೆಲಮಂಗಲ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ವಿಪ್ ಜಾರಿಯಾಗಿತ್ತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರ 18 ಮತಗಳು ಚಲಾವಣೆಯಾಗಿ ಗೆಲುವು ಪಡೆದರೆ ಜೆಡಿಎಸ್ ಅಭ್ಯರ್ಥಿ ಹತ್ತು ಮತ ಪಡೆದು ಪರಾಭವಗೊಂಡಿದ್ದರು.

ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್‌ನಿಂದ ಗೆದ್ದ 7 ಸದಸ್ಯರು ಮತ ಚಲಾವಣೆ ಮಾಡಿದ ಹಿನ್ನೆಲೆಯಲ್ಲಿ ವಿಪ್ ಉಲ್ಲಂಘನೆಯಾಗಿ ಚುನಾವಣಾ ಅಕ್ರಮ ಮಾಡಿದ್ದಾರೆಂದು ಡಿಸಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಜಿಲ್ಲಾಧಿಕಾರಿಗಳು ಅರ್ಜಿದಾರರು ಹಾಗೂ ಎದುರುದಾರರನ್ನು ವಿಚಾರಣೆ ಮಾಡಿದ ಬಳಿಕ 7 ಸದಸ್ಯರನ್ನು ಅನರ್ಹಗೊಳಿಸುವ ಮೂಲಕ ಅಂತಿಮ ಆದೇಶ ನೀಡಿದ್ದಾರೆ.

> **ಉಪಾಧ್ಯಕ್ಷನಾಗಲು ಕಾಂಗ್ರೆಸ್ ನನಗೆ ಅವಕಾಶ ಮಾಡಿಕೊಟ್ಟಿತ್ತು, ಈಗ ಜಿಲ್ಲಾಧಿಕಾರಿಗಳು ನಮ್ಮ ಏಳು ಸದಸ್ಯರನ್ನು ಅನರ್ಹಗೊಳಿಸಿದ್ದಾರೆ, ಕಾನೂನಿಗೆ ತಲೆಬಾಗುತ್ತೇವೆ. ಮುಂದಿನ ಕಾನೂನು ಹೋರಾಟ ಮಾಡುತ್ತೇವೆ.**
> ■ **ಆನಂದ್,** ಅನರ್ಹಗೊಂಡ ನಗರಸಭೆ ಉಪಾಧ್ಯಕ್ಷ

ಸಮಬಲ: ನಗರಸಭೆಯ 7 ಸದಸ್ಯರು ಅನರ್ಹವಾದ ಹಿನ್ನಲೆ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ಸದಸ್ಯ ಬಲ ಸಮಬಲವಾಗಿದೆ. ಮುಂದಿನ ರಾಜಕೀಯ ಲೆಕ್ಕಾಚಾರ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಗ್ರಾಮಗಳಲ್ಲಿ ಕಾಡಾನೆ ಪ್ರತ್ಯಕ್ಷ: ಆತಂಕ

• **ಚಿಕ್ಕಮಗಳೂರು:** ನಗರ ಸಮೀಪದ ಮೂಗ್ತಿಹಳ್ಳಿ ಮತ್ತು ಶಿರಗುಂದ ಗ್ರಾಮಗಳಲ್ಲಿ ಎರಡು ಆನೆಗಳು ಕಾಣಿಸಿಕೊಂಡು ಭೀತಿ ಮೂಡಿಸಿವೆ. ಅರಣ್ಯ ಇಲಾಖೆಯು ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ತಾಲ್ಲೂಕು ದಂಡಾಧಿಕಾರಿಗಳು ತಾಲೂಕಿನ 12 ಗ್ರಾಮಗಳಲ್ಲಿ ಮುಂಜಾಗ್ರತೆಯಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ತಾಲೂಕಿನ ಹುಣಿಸೇಹಳ್ಳಿ ಗ್ರಾಮದಲ್ಲಿ ಒಂದೇ ವಾರದ ಅಂತರದಲ್ಲಿ ಇಬ್ಬರನ್ನು ಕಾಡಾನೆ ಬಲಿ ಪಡೆದಿರುವ ಬೆನ್ನಲ್ಲೇ ನಗರ ಸಮೀಪದ ಗ್ರಾಮಗಳಲ್ಲಿ ಆನೆಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಆನೆಗಳ ಹಾವಳಿಯಿಂದ ಸರಣಿ ಸಾವು–ನೋವು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅನಾಹುತ ಸಂಭವಿಸುವ ಮುನ್ನವೇ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಹಮ್ಮಿಕೊಳ್ಳುತ್ತಿದೆ.

ರೋಸಿ–ಸಿಂಧು ಶ್ವಾನ ಜೋಡಿ ನೆರವು: ಕಾಫಿನಾಡಿನಲ್ಲಿ ಜೀವಭಯ ಮೂಡಿಸಿರುವ ಕಾಡಾನೆಗಳ ಜಾಡು ಪತ್ತೆ ಹಚ್ಚಿ ಅರಣ್ಯ ಇಲಾಖೆಗೆ ನೆರವಾಗಲು ರೋಸಿ ಮತ್ತು ಸಿಂಧು ಹೆಸರಿನ ಶ್ವಾನಗಳು ಸಜ್ಜಾಗಿವೆ.

ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟ

• **ಬೆಂಗಳೂರು:** ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪಟ್ಟಿ ಪ್ರಕಟಿಸಲಾಗಿದೆ.

ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ 30 ಜನ ಕಲಾವಿದರಿಗೆ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಮತ್ತು ಇಬ್ಬರು ವಿದ್ವಾಂಸರಿಗೆ ತಜ್ಞ ಪ್ರಶಸ್ತಿಯನ್ನು ಹಾಗೂ ಇಬ್ಬರು ಜಾನಪದ ಲೇಖಕರಿಗೆ 2024ನೇ ಸಾಲಿನ ಪುಸ್ತಕ ಬಹುಮಾನವನ್ನು ಪ್ರದಾನ ಮಾಡಲಾಗುತ್ತಿದೆ. ಚಿಕ್ಕಮಗಳೂರು ರವಿ ಎಚ್.ಎಂ., ಚಾಮರಾಜನಗರದ ಬಸವರಾಜು, ದಕ್ಷಿಣ ಕನ್ನಡ ಜಿಲ್ಲೆ ಸುಮತಿ ಕೊರಗ, ಉಡುಪಿಯ ಗುಲಾಬಿ ಗೌಡ್ತಿ, ಕೊಡಗು ಜಿಲ್ಲೆಯ ಅಮ್ಮಣಿ, ಬೆಳಗಾವಿಯ ಭೀಮಪ್ಪ ಸಿದ್ದಪ್ಪ ಮುತ್ನಾಳ್, ಧಾರವಾಡದ ಪ್ರಕಾಶ ಮಲ್ಲಿಗವಾಡ, ವಿಜಯಪುರದ ಜ್ಯೋತಿರ್ಲಿಂಗ ಹೊನಕಟ್ಟಿ, ಬಾಗಲಕೋಟೆಯ ಚಂದ್ರಲಿಂಗಪ್ಪ ನಿಂಗಪ್ಪ ಬಸರಕೋಡ, ಉತ್ತರ ಕನ್ನಡ ಜಿಲ್ಲೆಯ ಗೌರಿ ನಾಗಪ್ಪ ನಾಯ್ಕ, ಹಾವೇರಿಯ ಭಿಕ್ಷಾಪತಿ ಸುಂಕಪ್ಪ ಮೋತಿ, ಗದಗದ ಕಾಶೀಮಸಾಬ ಹುಸೇನಸಾಬ ಮುಜಾವರ ಅವರಿಗೆ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕಲಬುರ್ಗಿಯ ಭಾಗಪ್ಪ, ಬೀದರದ ಇಂದ್ರಮ್ಮ, ರಾಯಚೂರಿನ ಯಂಕನಗೌಡ, ಕೊಪ್ಪಳದ ರಾಮಣ್ಣ, ವಿಜಯನಗರದ ಕಿಂಡ್ರಿ ಲಕ್ಷ್ಮೀಪತಿ ಹಾಗೂ ಯಾದಗಿರಿಯ ಹಣಮಂತ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ತಜ್ಞ ಪ್ರಶಸ್ತಿ: ತುಮಕೂರು ಜಿಲ್ಲೆ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಅವರಿಗೆ ಡಾ.ಜೀ.ಶಂ.ಪ ತಜ್ಞ ಪ್ರಶಸ್ತಿ ಕಲಬುರ್ಗಿ ಜಿಲ್ಲೆಯ ಡಾ. ಎಚ್. ಟಿ. ಪೋತೆ ಅವರಿಗೆ ಡಾ.ಬಿ.ಎಸ್.ಗದ್ದಗೀಮಠ ತಜ್ಞ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಫೆ.27ರಂದು ಪ್ರಶಸ್ತಿ ಪ್ರದಾನ
ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಫೆ.27 ರಂದು ಬೆಳಗ್ಗೆ 11.00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಚಿವ ಶಿವರಾಜ ಎಸ್. ತಂಗಡಗಿ ಕಾರ್ಯಕ್ರಮದ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಉದಯ್ ಬಿ.ಗರುಡಾಚಾರ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ್, ಡಾ.ಆರ್. ಸುನಂದಮ್ಮ ಭಾಗವಹಿಸಲಿದ್ದಾರೆ.

ಗಡಿನಾಡು ಕನ್ನಡಿಗರ ಸಮಸ್ಯೆಗೆ ಪರಿಹಾರ ನೀಡಿ

• **ಬೆಂಗಳೂರು/ಜತ್ತ:** ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಕನ್ನಡಿಗರ ದಶಕಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಜತ್ ತಾಲೂಕಿನ ಮಾಜಿ ಶಾಸಕ ವಿಕ್ರಮಸಿಂಹ ಸಾವಂತ್ ಅವರು ರಾಜ್ಯ ಸರ್ಕಾರದ ಕಾನೂನು ಮತ್ತು ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಸಚಿವರನ್ನು ಭೇಟಿ ಮಾಡಿದ ವಿಕ್ರಮಸಿಂಹ ಸಾವಂತ್ ಅವರು, ಮಹಾರಾಷ್ಟ್ರದ ಜತ್, ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ, ಮಂಗಳವೇಢಾ, ಕೊಲ್ಹಾಪುರ ಮತ್ತು ಉಮರ್ಗಾ ಭಾಗದ ಕನ್ನಡಿಗರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಗಡಿಭಾಗದ ಕನ್ನಡಿಗರು ಶಿಕ್ಷಣ, ಕುಡಿಯುವ ನೀರು, ನೀರಾವರಿ, ಆರೋಗ್ಯ, ಉದ್ಯೋಗದಂತಹ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇವರಿಗೆ ಸರ್ಕಾರಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ, ಹೀಗಾಗಿ ಗಡಿನಾಡು–ಹೊರನಾಡು ಕನ್ನಡಿಗರಿಗೆ ಸಮಾನ ಸ್ಥಾನಮಾನ ನೀಡಬೇಕು ಎಂದು ಸಾವಂತ್ ಒತ್ತಾಯಿಸಿದರು.

ಪ್ರಮುಖ ಬೇಡಿಕೆ

- ಗಡಿಭಾಗದ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಕ್ರಮ ವಹಿಸುವುದು.
- ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಜಂಟಿ ಕ್ರಿಯಾ ಯೋಜನೆ ರೂಪಿಸುವುದು.

ಪ್ರತ್ಯೇಕ ಪ್ರಕರಣ: ತಹಶೀಲ್ದಾರ್ ರೂಪಗೆ ದಂಡ

• **ಬೆಂಗಳೂರು:** ಸಾರ್ವಜನಿಕರು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ನೀಡದ ಮಾಲೂರು ತಾಲೂಕು ತಹಶೀಲ್ದಾರ್ ರೂಪಾ ಅವರಿಗೆ ಕರ್ನಾಟಕ ಮಾಹಿತಿ ಆಯೋಗದ ಪೀಠ ಸಂಖ್ಯೆ–5ರಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಿಂದ ಒಟ್ಟು 60 ಸಾವಿರ ರೂ. ದಂಡ ವಿಧಿಸಲಾಗಿದೆ.

ಎರಡು ಪ್ರಕರಣಗಳಲ್ಲಿ ತಲಾ 25 ಸಾವಿರ ರೂ. ಹಾಗೂ ಒಂದು ಪ್ರಕರಣದಲ್ಲಿ 10 ಸಾವಿರ ರೂ.ಗಳ ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗದ ಪೀಠ –5 ರ ರಾಜ್ಯ ಮಾಹಿತಿ ಆಯುಕ್ತರಾದ ರಾಜಶೇಖರ ಎಸ್. ಅವರು ಆದೇಶ ಮಾಡಿದ್ದಾರೆ.

ಮಾಹಿತಿ ಆಯೋಗದ ಆದೇಶ ಇದ್ದರೂ ಸಹ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿಸಿರುವುದು ಹಾಗೂ ವಿಚಾರಣೆಗೆ ಗೈರು ಹಾಜರಾಗಿದ್ದರಿಂದ ದಂಡ ವಿಧಿಸಿದ್ದು, ವೇತನದಲ್ಲಿ ಒಂದೇ ಬಾರಿಗೆ ಕಟಾವು ಮಾಡಿ ಆಯೋಗದ ಖಾತೆಗೆ ತುಂಬುವಂತೆ ಕೋಲಾರ ಸಹಾಯಕ ಆಯುಕ್ತರು ಹಾಗೂ ಕೋಲಾರ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದಾರೆ.

ರೈಲು ಪ್ರಯಾಣದಲ್ಲಿ ಕಳೆದುಹೋದ ಬ್ಯಾಗ್, ಬೆಲೆಬಾಳುವ ವಸ್ತು ಪತ್ತೆಹಚ್ಚಿ, ಸೂಕ್ತ ಪರಿಶೀಲನೆ ಮಾಡುವ ಕಾಯಕ

ಆರ್‌ಪಿಎಫ್ ಸಿಬ್ಬಂದಿಯಿಂದ ಆಪರೇಷನ್ ಅಮಾನತ್

▸ **ಅನುಷಾ ಕೆ.**

• **ಬೆಂಗಳೂರು:** ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್, ವಿಶ್ರಾಂತಿ ಕೊಠಡಿ, ರೈಲಿನಲ್ಲಿ ಮುಂತಾದ ಕಡೆಗಳಲ್ಲಿ ಕೆಲ ಪ್ರಯಾಣಿಕರು ತಮ್ಮ ಲಗೇಜು, ಮೊಬೈಲ್, ಪರ್ಸ್ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಮರೆತು ಹೋಗುತ್ತಾರೆ. ಅಂತಹ ಲಗೇಜು, ವಸ್ತುಗಳನ್ನು ಹುಡುಕಿ, ಅದನ್ನು ಜೋಪಾನವಾಗಿ ಇಟ್ಟುಕೊಂಡು ಪ್ರಯಾಣಿಕರಿಗೆ ಮರಳಿ ನೀಡುವ ಕಾರ್ಯವನ್ನು ನೈರುತ್ಯ ರೈಲ್ವೆ ಇಲಾಖೆ ಮಾಡುತ್ತಿದೆ.

ಪ್ರಯಾಣಿಕರ ಲಗೇಜುಗಳನ್ನು ಸುರಕ್ಷಿತವಾಗಿ ಮರಳಿ ನೀಡಬೇಕೆನ್ನುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ವತಿಯಿಂದ ಆರ್‌ಪಿಎಫ್ ಸಿಬ್ಬಂದಿಗಳು ಆಪರೇಷನ್ ಅಮಾನತ್ ಎನ್ನುವ ವಿಶೇಷ ಕಾರ್ಯಾಚರಣೆ ನಡೆಸುತ್ತಾರೆ. ಇದರಿಂದ ಪ್ರಯಾಣಿಕರು ರೈಲು ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ಮರೆತು ಹೋದ ಅಥವಾ ಕಳೆದುಹೋದ ಬ್ಯಾಗ್, ಬೆಲೆಬಾಳುವ ವಸ್ತು ಮತ್ತು ಲಗೇಜ್‌ಗಳನ್ನು ಪತ್ತೆಹಚ್ಚಿ, ಸೂಕ್ತ ಪರಿಶೀಲನೆಯ ನಂತರ ಮರಳಿ ಮಾಲೀಕರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

ಅದರಲ್ಲೂ 2023 ರಿಂದ 2026 ಫೆ.22 ರವರೆಗೆ 2,239 ಪ್ರಯಾಣಿಕರು ರೈಲು ಹಾಗೂ ರೈಲ್ವೆ ನಿಲ್ದಾಣದಲ್ಲಿ ಸುಮಾರು



68,588,794 ಮೌಲ್ಯದ ಸಾಮಗ್ರಿಗಳನ್ನು ಮರೆತು ಹೋಗಿದ್ದರು. ಅವುಗಳನ್ನು ಪ್ರಯಾಣಿಕರಿಗೆ ಹಿಂತಿರುಗಿಸುವಲ್ಲಿ ಆರ್‌ಪಿಎಫ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಪ್ರಯಾಣಿಕರೊಬ್ಬರು ರೈಲಿನಲ್ಲಿನ ಕಳೆದುಕೊಂಡಿದ್ದ 80,000 ರೂ.ಮೌಲ್ಯದ ಚಿನ್ನದ ಉಂಗುರ ಹಾಗೂ ಪ್ರಯಾಣಿಕರೊಬ್ಬರು ಇತ್ತೀಚೆಗೆ ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಪ್ರಯಾಕರೊಬ್ಬರು ಕಳೆದುಕೊಂಡಿದ್ದ 17 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ಮತ್ತು 2 ಲಕ್ಷ ರೂ.ನಗದು, ಹೀಗೆ ಹಲವು ಪ್ರಯಾಣಿಕರ ಬೆಲೆ ಬಾಳುವ ಸಾಮಾಗ್ರಿಗಳನ್ನು ಆರ್‌ಪಿಎಫ್ ಸಿಬ್ಬಂದಿ ಮರಳಿಸಿದ್ದಾರೆ.

ಹಿಂತಿರುಗಿಸಲಾದ ಲಗೇಜು, ಮೌಲ್ಯದ(ರೂ.ಗಳಲ್ಲಿ) ವಿವರ

	2023		2024		2025		2026 ಫೆ.22 ರವರೆಗೆ	
ವಿಭಾಗ	ಲಗೇಜ್	ಮೌಲ್ಯ	ಲಗೇಜ್	ಮೌಲ್ಯ	ಲಗೇಜ್	ಮೌಲ್ಯ	ಲಗೇಜ್	ಮೌಲ್ಯ
ಮೈಸೂರು	219	56,26,728	194	50,36,716	266	89,93,732	35	10,62,479
ಬೆಂಗಳೂರು	228	77,42,549	239	84,29,324	256	88,29,605	32	40,32,448
ಹುಬ್ಬಳ್ಳಿ	259	56,39,502	233	61,90,518	233	59,29,594	45	10,75,599
ಒಟ್ಟು ಪ್ರಕರಣ/ಮೊತ್ತ	706	1,90,08,779	666	1,96,56,558	755	2,37,52,931	112	61,70,526

ಕಳೆದುಹೋದ ಲಗೇಜುಗಳನ್ನು ಹೇಗೆ ಪಡೆಯಬಹುದು?

ಪ್ರಯಾಣಿಕರು ರೈಲು ಅಥವಾ ರೈಲ್ವೆ ನಿಲ್ದಾಣದಲ್ಲಿ ಮರೆತು ಹೋದ ತಮ್ಮ ಲಗೇಜುಗಳನ್ನು ಮರಳಿ ಪಡೆಯಲು ಎರಡು ವಿಧಾನವನ್ನು ಹೊಂದಿದೆ. ಅದರಲ್ಲಿ ಮೊದಲನೇಯದಾಗಿ ಪ್ರಯಾಣಿಕರು ಯಾವ ಬೋಗಿಯ ಯಾವ ಬರ್ತ್‌ನಲ್ಲಿ ಲಗೇಜ್ ಬಿಡಲಾಗಿದೆ ಎನ್ನುವ ವಿಚಾರವನ್ನು ರೈಲ್ವೆ ಮದದ್ ದೂರವಾಣಿ ಸಂಖ್ಯೆ 139 ಅಥವಾ railmadad.indianrailways.gov.in ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಬೇಕು. ಆಗ ಆರ್‌ಪಿಎಫ್ ಸೆಕ್ಯೂರಿಟಿ ಕಂಟ್ರೋಲ್ ರೂಮ್‌ಗೆ ಬರುವ ಮಾಹಿತಿ ಆಧರಿಸಿ ರೈಲಿನ ಮುಂದಿನ ನಿಲ್ದಾಣ ಅಥವಾ ಸನಿಹದ ನಿಲ್ದಾಣಕ್ಕೆ ರವಾನೆ ಆಗುತ್ತದೆ. ತಕ್ಷಣ ಸಿಬ್ಬಂದಿ ಅಲ್ಲಿಗೆ ತೆರಳಿ ಪ್ರಯಾಣಿಕರನ್ನು ಸಂಪರ್ಕಿಸಿ, ವಸ್ತುವಿನ (ಬಣ್ಣ, ವಸ್ತು) ಮಾಹಿತಿ ಪಡೆದು ಸಂಗ್ರಹಿಸುತ್ತಾರೆ. ಠಾಣೆಗೆ ತಂದು ಪ್ರಯಾಣಿಕರನ್ನು ಕರೆಸಿ ಅವರಿಂದ ಸೂಕ್ತ ದಾಖಲೆ ಪಡೆದು ವಸ್ತು ಹಿಂದಿರುಗಿಸುತ್ತಾರೆ.

ಎಚ್‌ಡಿಕೆ ವಿರುದ್ಧ ಭೂ ಒತ್ತುವರಿ ಆರೋಪ

• **ಕಲಬುರಗಿ:** ಕೇತನಗಾನಹಳ್ಳಿ ಗ್ರಾಮದ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಭೂ ಒತ್ತುವರಿ



ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿದ್ದು, ತಹಶೀಲ್ದಾರ್ ಮೂಲಕ ನೋಟಿಸ್ ಜಾರಿಗೊಳಿಸಲಾಗಿದೆ. ತಹಶೀಲ್ದಾರರು ನೀಡಿದ ನೋಟಿಸ್‌ನ್ನು ಪ್ರಶ್ನಿಸಿ ಹಾಗೂ ಅದಕ್ಕೆ ತಡೆ ಕೋರಿ ಕುಮಾರಸ್ವಾಮಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿನ್ನೆಲೆ ಪ್ರಕರಣದ ವಿಚಾರಣೆ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠದಲ್ಲಿ ನಡೆಯಿತು. ಕಲಬುರಗಿ ವಿಭಾಗೀಯ ಹೈಕೋರ್ಟ್ ಹಾಲ್ ನಂಬರ್ 04ರಲ್ಲಿ ನ್ಯಾಯಮೂರ್ತಿ ಇಂದಿರೇಶ್ ಅವರ ಎದುರು ವಿಚಾರಣೆ ನಡೆದಿದ್ದು, ಪ್ರಕರಣದ ಕುರಿತು ಮುಂದಿನ ವಿಚಾರಣೆ ಮಾರ್ಚ್ 10ಕ್ಕೆ ಮುಂದೂಡಲಾಗಿದೆ.

ಪಾಲಿಕೆ ಬಜೆಟ್: ನೀರಿಗಿಂತ ನಾಯಿಗಳಿಗೇ ಹೆಚ್ಚು ವೆಚ್ಚ!


• **ಬೆಳಗಾವಿ:** ಸ್ಮಾರ್ಟ್‌ಸಿಟಿಯಲ್ಲಿ ಕಳೆದೊಂದು ದಶಕಗಳಿಂದಲೂ ಬೀದಿನಾಯಿಗಳ ಕಾಟ ವಿಪರೀತವಾಗಿದೆ. ಸಾವಿರಾರು ಸಂಖ್ಯೆಯ ನಾಯಿಗಳು ಪ್ರತಿ ವರ್ಷವೂ ಹೆಚ್ಚುತ್ತಲೇ ಇವೆ. ಪ್ರಸಕ್ತ ಬಜೆಟ್‌ನಲ್ಲಿ ಕೂಡ ನಾಯಿಗಳ ಉಪಟಳ ನಿಯಂತ್ರಣ ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ 2.10 ಕೋಟಿ ಅನುದಾನ ಮೀಸಲು ಇಡಲಾಗಿದೆ.

ಮಹಾನಗರ ಪಾಲಿಕೆಯ ಮೇಯರ್ ಮಂಗೇಶ ಪವಾರ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಪಾಲಿಕೆಯ ತೆರಿಗೆ, ಹಣಕಾಸು, ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಷ್ಮಾ ಹೂಗಾರ ಅವರು, ನಗರದ ಅಭಿವೃದ್ಧಿಗೆ ದಿಕ್ಕು ತೋರಿಸುವ 2026–27ನೇ ಸಾಲಿನ ಬಜೆಟ್ ಮಂಡಿಸಿದರು. ಬುಧವಾರ ಮಹಾನಗರ ಪಾಲಿಕೆಯ ಸಭೆಯಲ್ಲಿ ಬೆಳಗಾವಿ ನಗರದಲ್ಲಿರುವ ಆಯಾ ಅಭಿವೃದ್ಧಿ ಕ್ಷೇತ್ರಗಳಿಗೆ ಬೇಕಾಗಿರುವ ಅನುದಾನವನ್ನು ಬಜೆಟ್‌ನಲ್ಲಿ ಮಂಡಿಸಲಾಯಿತು. ಆದರೆ, ಪಾಲಿಕೆಗೆ ದೊಡ್ಡ ತಲೆನೋವು ಆಗಿರುವುದೊಂದೇ ನೀರಿಗಿಂತ ಬೀದಿನಾಯಿಗಳ ಖರ್ಚು ಅತಿ ಹೆಚ್ಚು ಆಗಿರುವುದರಿಂದ ಪಾಲಿಕೆಯು ತಲೆ ಬಿಸಿ ಮಾಡಿಕೊಂಡಿದೆ.

2024–25ನೇ ಸಾಲಿನ ಹಾಗೂ 2025–26ನೇ ಸಾಲಿನ ಬಜೆಟ್‌ನಲ್ಲಿಯೂ ಅಂದಾಜು ರೂ.2 ಕೋಟಿ ಮೀಸಲು ಇಡಲಾಗಿತ್ತು. ಆದರೆ, ನಾಯಿಗಳ ಸಂತಾನ ಮಾತ್ರ ಕಡಿಮೆ ಆಗಿಲ್ಲ. ಆಶ್ಚರ್ಯವೆಂದರೆ ಕುಡಿಯುವ ನೀರಿಗಿಂತಲೂ ನಾಯಿಗಳೇ ಹೆಚ್ಚು ಹಣ ನುಂಗುತ್ತಿವೆ.

ಇದರಿಂದಾಗಿ ಮಹಾನಗರ ಪಾಲಿಕೆಗೆ ನಾಯಿಗಳ ಸಂತಾನವನ್ನು ಯಾವ ರೀತಿ ಕಡಿಮೆ ಮಾಡಬೇಕೆಂದು ತಲೆ ಬಿಸಿ ಮಾಡಿಕೊಂಡಿದ್ದಾರೆ. ನಾಯಿಗಳ ಖರ್ಚು ಹೆಚ್ಚಾಗಿರುವುದರಿಂದ ಸಾರ್ವಜನಿಕ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ನೀರಿನ ದರ, ಆಸ್ತಿ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ಹೆಚ್ಚಿಗೆ ಮಾಡುವ ಸಾಧ್ಯತೆಗಳಿಗೆ ಎಂದು ಕೆಲ ಕಾರ್ಪೊರೇಟರ್‌ಗಳು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ರಾಮಬಾಣ



ಭಾರತ–ಇಸ್ರೇಲ್ ಬಂಧ

ಪುಟ 1➡ ಭಯೋತ್ಪಾದನೆಯು ಸಮಾಜಗಳನ್ನು ಅಸ್ಥಿರಗೊಳಿಸುವ, ಅಭಿವೃದ್ಧಿಯನ್ನು ತಡೆಯುವ ಮತ್ತು ವಿಶ್ವಾಸವನ್ನು ಕುಗ್ಗಿಸುವ ಗುರಿಯನ್ನು ಹೊಂದಿದೆ. ಭಯೋತ್ಪಾದನೆಯನ್ನು ಎದುರಿಸಲು ಸುಸ್ಥಿರ ಮತ್ತು ಸಂಘಟಿತ ಜಾಗತಿಕ ಕ್ರಮದ ಅಗತ್ಯವಿದೆ. ಏಕೆಂದರೆ ಭಯೋತ್ಪಾದನೆಯು ಎಲ್ಲೆಡೆ ಶಾಂತಿಗೆ ಅಪಾಯವನ್ನುಂಟುಮಾಡುತ್ತದೆ. ಅದಕ್ಕಾಗಿಯೇ, ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಕೊಡುಗೆ ನೀಡುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ತಾನು ಜನಿಸಿದ ದಿನವೇ ಇಸ್ರೇಲ್‌ಗೆ ಔಪಚಾರಿಕ ಮಾನ್ಯತೆ: 1950ರ ಸೆಪ್ಟೆಂಬರ್ 17ರಂದು ಭಾರತವು ಇಸ್ರೇಲ್‌ಗೆ ಔಪಚಾರಿಕವಾಗಿ ಮಾನ್ಯತೆ ನೀಡಿದ ದಿನವೇ ತಾನು ಜನಿಸಿದ್ದರಿಂದ ತಾನು ಯಾವಾಗಲೂ ಇಸ್ರೇಲ್ ಕಡೆಗೆ ಆಕರ್ಷಿತನಾಗಿದ್ದೇನೆ ಎಂದು ಪ್ರಧಾನಿ ಮೋದಿ ಬುಧವಾರ ಇಸ್ರೇಲ್ ಸಂಸತ್ತಿಗೆ ತಿಳಿಸಿದರು.

ಕೇಸರಿ ಬಟ್ಟೆ ಧರಿಸಿ ಮೋದಿ ಸ್ವಾಗತಿಸಿದ ನೆತನ್ಯಾಹು ಪತ್ನಿ

ಪುಟ 1➡ ಅದು ಕೇಸರಿ ಬಣ್ಣ ಎಂದು ಮೋದಿ ನಕ್ಕರು.

ಜೆರುಸಲೇಂ ಮೇ ಆಪ್ ಕಾ ಸ್ವಾಗತ್ ಹೇ!: ಜೆರುಸಲೇಂ ಮೇ ಆಪ್ ಕಾ ಸ್ವಾಗತ್ ಹೇ, ನೆಸೆಟ್ ಮೇ ಆಪ್ ಕಾ ಸ್ವಾಗತ್ ಹೇ (ಜೆರುಸಲೇಂಗೆ ನಿಮಗೆ ಸ್ವಾಗತ, ಸಂಸತ್ತಿಗೆ ನಿಮಗೆ ಸ್ವಾಗತ) ಎಂದು ಇಸ್ರೇಲ್ ಸಂಸತ್ತಿನ ಸ್ಪೀಕರ್ ಅಮಿರ್ ಒಹಾನ ಹಿಂದಿಯಲ್ಲೇ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು.

ಮೋದಿ ಅಪ್ಪುಗೆ ಬಹಳ ವಿಶೇಷ!: ಪ್ರಧಾನಿ ಮೋದಿ ಅವರ ಅಪ್ಪುಗೆಯಲ್ಲಿ ಏನೋ ವಿಶೇಷತೆಯಿದೆ. ಅದನ್ನು ಮೋದಿ ಅಪ್ಪುಗೆಯೆಂದು ಕರೆಯಲಾಗುತ್ತದೆ. ವಿಶ್ವದೆಲ್ಲೆಡೆ ಮೋದಿ ಅಪ್ಪುಗೆ ಪ್ರಸಿದ್ಧಿ ಪಡೆದಿದೆ. ಬಹಳ ಆತ್ಮೀಯವಾಗಿ, ನಿಷ್ಕಲ್ಮಶವಾಗಿ ಯಾರನ್ನಾದರೂ ಅಪ್ಪುವಾಗ ನಟಿಸಬೇಕಿಲ್ಲ, ಈ ನಿಜವಾದ ಅಪ್ಪುಗೆಯನ್ನು ಎಲ್ಲಾ ನೆಸೆಟ್ ಸದಸ್ಯರಿಗೆ ಹಿಂದಿರುಗಿಸಲು ಬಯಸುತ್ತೇನೆ. ಇದು ವೈಯಕ್ತಿಕ ಗೆಳೆತನವಷ್ಟೇ ಅಲ್ಲ, ನಮ್ಮ ಜನರ ನಡುವಿನ ಸ್ನೇಹ ಸಂಬಂಧವೂ ಆಗಿದೆ ಎಂದು ನೆತನ್ಯಾಹು ನುಡಿದರು. ಪ್ರಧಾನಿ ಮೋದಿಯವರ ಭೇಟಿ ಹಿನ್ನೆಲೆ ಇಸ್ರೇಲ್‌ನ ಜೆರುಸಲೇಂ ಪೋಸ್ಟ್ ಪತ್ರಿಕೆಯು ತನ್ನ ಮುಖಪುಟದಲ್ಲಿ ನಮಸ್ತೇ, ಮೋದಿ ಶೀರ್ಷಿಕೆಯೊಂದಿಗೆ ಆತ್ಮೀಯ ಸ್ವಾಗತ ಕೋರಿದೆ.

ಕಿಡಿ ನುಡಿ

• ವಾಸುದೇವರಾವ್ ಕಕ್ಕನೇಜಿ

◈ ಪಕ್ಷದ ಹೈಕಮಾಂಡ್ ಸೂಚಿಸಿದರೆ ಬೀದಿ ದಾಸಯ್ಯನೂ ಸಿಎಂ ಆಗಬಹುದು
– ಜಮೀರ್ ಅಹ್ಮದ್ ಖಾನ್
– ಅಂದರೆ ಯೋಗ್ಯತೆ, ಅರ್ಹತೆಯ ಆವಶ್ಯಕತೆ ಇಲ್ಲ, ಹೈಕಮಾಂಡ್ ಕೃಪಾಕಟಾಕ್ಷವೇ ಎಲ್ಲಾ!

ದಿನ ಭವಿಷ್ಯ

ಮೇಷ ಸಣ್ಣ ವಿಷಯಕ್ಕೂ ಹೆಚ್ಚು ಗಮನ ಕೊಡಿ. ನಿಮ್ಮ ಮೇಲೆ ಪರಿಣಾಮ ಬೀರಬಹುದು. ಕೆಲಸ ವಿಳಂಬಕ್ಕೆ ಅಸಹನೆ ಬೇಡ. ತಾಳ್ಮೆಯಿಂದ ಕಾಯಿರಿ.

ವೃಷಭ ನಿಮ್ಮ ಪ್ರಯತ್ನದಿಂದ ಉದ್ದೇಶ ಸಾಧನೆ. ಧನ ಪ್ರಾಪ್ತಿ. ಅನಿರೀಕ್ಷಿತ ಲಾಭ ಖುಷಿ ತರಲಿದೆ. ಕೌಟುಂಬಿಕ ಅಸಹಕಾರ ನಿವಾರಣೆ, ನೆಮ್ಮದಿ.

ಮಿಥುನ ಎಲ್ಲರ ದೃಷ್ಟಿ ನಿಮ್ಮ ಮೇಲೆ. ನಿರ್ವಹಣೆಯಲ್ಲಿ ಸೋಲಬೇಡಿ. ನಿಮ್ಮ ಸೋಲನ್ನೆ ಕೆಲವರು ಬಯಸುವರು. ಆಪ್ತ ಸಂಬಂಧದಲ್ಲಿ ಒಡಕು.

ಕಟಕ ಎಂದಿನಂತೆ ಸಹಜ ದಿನವಾಗಿ ಕಂಡರೂ ಬಳಿಕ ಕೆಲವು ಪ್ರಮುಖ ಬೆಳವಣಿಗೆ ಆಗಲಿದೆ. ಅದಕ್ಕೆ ಹೊಂದಿಕೊಳ್ಳಿ. ವಿರೋಧಿಸಿದರೆ ತೊಡಕು.

ಸಿಂಹ ವೃತ್ತಿಯಲ್ಲಿ ಏನೋ ಅಸಹಜ ಬೆಳವಣಿಗೆ ಸಂಭವಿಸಬಹುದು. ಆ ಬಗ್ಗೆ ಎಚ್ಚರದಿಂದಿರಿ. ಆರೋಗ್ಯ ಕಾಳಜಿ ವಹಿಸಿ.

ಕನ್ಯಾ ಬಂಧುಗಳ ಭೇಟಿ ನಿಮ್ಮ ದಿನದ ಸಂತೋಷ ಹೆಚ್ಚಿಸಲಿದೆ. ಆರ್ಥಿಕ ಬೆಳವಣಿಗೆ. ನಿಮ್ಮ ಕಾರ್ಯದಲ್ಲಿ ತೃಪ್ತಿಕರ ಫಲಿತಾಂಶ ಕಾಣುವಿರಿ.

ತುಲಾ ಜವಾಬ್ದಾರಿ ಹೆಚ್ಚಳ. ಇಷ್ಟವಿಲ್ಲದಿದ್ದರೂ ಮಾಡಲೇ ಬೇಕು. ಆತ್ಮೀಯರ ಜತೆ ಭಾವನೆ ಹಂಚಿಕೊಳ್ಳಿ. ಹಿರಿಯರಿಗೆ ಆರೋಗ್ಯ ಸಮಸ್ಯೆ.

ವೃಶ್ಚಿಕ ವೃತ್ತಿಯಲ್ಲಿ ಒತ್ತಡ. ಸಹನೆಯ ವರ್ತನೆ ನಿಮ್ಮ ನೆರವಿಗೆ ಬರಲಿದೆ. ಆರ್ಥಿಕ ಲಾಭ. ಆರೋಗ್ಯ ಸಮಸ್ಯೆ ಕಾಡಬಹುದು. ಮಿತಾಹಾರ ಒಳಿತು.

ಧನು ಒತ್ತಡ ತುಂಬಿದ ದಿನ. ಕಾಲಮಿತಿಯಲ್ಲಿ ಕೆಲಸ ಪೂರೈಸಬೇಕು. ಆಪ್ತರ ಜತೆಗಿನ ಭಿನ್ನಮತ ನಿವಾರಿಸಿಕೊಳ್ಳಿ, ದೈಹಿಕ ಆಲಸ್ಯ ಕಾಡಬಹುದು.

ಮಕರ ನಿಮ್ಮ ಪಾಲಿಗೆ ಉತ್ತಮ ದಿನ. ಆರ್ಥಿಕ ಅಭಿವೃದ್ಧಿ. ಮಹತ್ವದ ಉದ್ದೇಶ ಸಾಧಿಸುವಿರಿ. ವಿರೋಧಿಗಳು ಮೌನ. ಆಪ್ತರಿಂದ ಸಹಕಾರ.

ಕುಂಭ ಎಲ್ಲವೂ ಕೃತಕ, ಭಾವನೆಗೆ ಬೆಲೆಯಿಲ್ಲ ಎಂಬಂತಹ ಅನಿಸಿಕೆ ಉಂಟಾದೀತು. ವಾಸ್ತವದ ಜತೆ ಹೊಂದಿಕೊಂಡು ಬಾಳುವುದೇ ಒಳಿತು.

ಮೀನ ಸವಾಲಿನ ದಿನ. ಏಳು–ಬೀಳು ಎರಡನ್ನೂ ಎದುರಿಸುವಿರಿ. ಆಪ್ತರ ಜತೆ ಭಾವನೆ ಹಂಚಿಕೊಂಡು ಸಮಾಧಾನ ಪಡೆಯುವಿರಿ.

ರಾಹುಕಾಲ: 1.30–3.00
ಗುಳಿಕಕಾಲ: 9.00–10.30
ಅದೃಷ್ಟ ಸಂಖ್ಯೆ: 0,6,1,5

ರಾಜ್ಯ ಸರ್ಕಾರದಿಂದ 52 ಕೋಟಿ ರೂ. ವೆಚ್ಚ: ಪ್ರಿಯಾಂಕ್ ಖರ್ಗೆ

ನೀರಿನ ಗುಣಮಟ್ಟಕ್ಕೆ ಆದ್ಯತೆ



• **ಬೆಂಗಳೂರು:** ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ನಿರ್ವಹಣೆ ಪ್ರಯೋಗಾಲಯಗಳ ಮೂಲಕ ನೀರಿನ ಗುಣಮಟ್ಟ ಪರೀಕ್ಷೆಗಳನ್ನು ಕೈಗೊಳ್ಳಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, 2024–25 ನೇ ಸಾಲಿನಲ್ಲಿ 23.52 ಕೋಟಿ ರೂ. ಮತ್ತು ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೂ 28.85 ಕೋಟಿ ರೂ. ವೆಚ್ಚ ಮಾಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ನೀರು ಸರಬರಾಜು ಮಾಡಲು ಕಾಲ–ಕಾಲಕ್ಕೆ ಇಲಾಖೆಯಿಂದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಿರುವುದರಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಲುಷಿತ ನೀರಿನಿಂದ ಸಾರ್ವಜನಿಕ ಆರೋಗ್ಯದ ಮೇಲೆದುಷ್ಪರಿಣಾಮಬೀರಿರುವಂತಹಪ್ರಕರಣಗಳು ಕಂಡುಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಮೂಲಗಳನ್ನು ನಿಗದಿಪಡಿಸಲಾಗಿರುವ ಮಾರ್ಗಸೂಚಿಗಳ ಅನುಗುಣವಾಗಿ ಬಿಐಎಸ್ 10500–2012 ಗುಣಮಟ್ಟದಂತೆ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ, ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಪ್ರಯೋಗಾಲಯಗಳು ಮತ್ತು 47 ತಾಲ್ಲೂಕು ಮಟ್ಟದ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ಪ್ರಯೋಗಾಲಯಗಳಲ್ಲಿ 2023–24ರಿಂದ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಲಾಗಿದೆ.

ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಸಿಇಒಗಳಿಗೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ವರ್ಷ 2.46 ಲಕ್ಷ ನೀರಿನ ಮಾದರಿ ಸಂಗ್ರಹ

ರಾಜ್ಯದಲ್ಲಿ 2023–24ರಲ್ಲಿ ಲಕ್ಷ, 2025–25ರಲ್ಲಿ 3.90 ಲಕ್ಷ ಹಾಗೂ 2025–26ರಲ್ಲಿ 2.46 ಲಕ್ಷ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇವುಗಳಲ್ಲಿ 9.34 ಲಕ್ಷ ಮಾದರಿಗಳಲ್ಲಿ ರಾಸಾಯನಿಕಗಳು, 7,244 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು. ಈ ಪೈಕಿ ಕಲುಷಿತ ನೀರು ಎಂದು ಕಂಡು ಬಂದ 49,309 ನೀರಿನ ಮಾದರಿಗಳಿಗೆ ಪರ್ಯಾಯ ಕ್ರಮಗಳನ್ನು ಕೈಗೊಂಡು ನೀರು ಪೂರೈಸಲಾಗಿದೆ ಸಚಿವರ ವಿವರ ನೀಡಿದ್ದಾರೆ.

ರಾಯಚೂರು ಕೃಷಿ ವಿವಿ ಜತೆ ಒಪ್ಪಂದ

ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ರಾಯಚೂರು ಕೃಷಿ ವಿಶ್ವವಿದ್ಯಾಲಯದೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು, ವಿಶ್ವವಿದ್ಯಾಲಯದ ಸುಸಜ್ಜಿತ ಜೀವಾಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಸಚಿವರು ತಿಳಿಸಿದ್ದಾರೆ.

ಕುಸುಮ ರೋಗಿಗಳಿಗೆ ಡಿಕೆಶಿ ಅಭಯ

ಪುಟ 1➡ ಒಬ್ಬ ರೋಗಿಗೆ ಚುಚ್ಚುಮದ್ದು ನೀಡಲು ವರ್ಷಕ್ಕೆ 5 ಲಕ್ಷ ರೂ. ವೆಚ್ಚವಾಗಲಿದೆ. ಹಿಮೋಫಿಲಿಯಾದಂತಹ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಬದುಕಿನಲ್ಲಿ ಭರವಸೆ ಮೂಡಿಸಬೇಕು. ಪೋಷಕರು ಮತ್ತು ರೋಗಿಗಳು ಎದೆಗುಂದಬಾರದು ಎಂದರು.

ಪ್ರತಿ ವರ್ಷ 13,940 ಹೊಸ ವೈದ್ಯರು: ರಾಜ್ಯದಿಂದ ಪ್ರತಿ ವರ್ಷ 13,940 ವೈದ್ಯರು ತಯಾರಾಗುತ್ತಿದ್ದಾರೆ. 3 ಸಾವಿರ ವೈದ್ಯರು ಎಂಡಿ ಪದವಿ ಪಡೆಯುತ್ತಿದ್ದಾರೆ. 70 ಮೆಡಿಕಲ್ ಕಾಲೇಜು ಹೊಂದಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಮೆಡಿಕಲ್ ಕಾಲೇಜುಗಳಿವೆ. ಸುಮಾರು 1 ಲಕ್ಷ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಪ್ರತಿ ವರ್ಷ ಸೇವೆಗೆ ಸಜ್ಜಾಗುತ್ತಿದ್ದಾರೆ ಎಂದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ಒಟ್ಟು 2,621 ಹಿಮೋಫಿಲಿಯಾರೋಗಿಗಳಿದ್ದಾರೆ. ಇವರಿಗಾಗಿ ಸರ್ಕಾರ ಕುಸುಮ ಸಂಜೀವಿನಿ ಯೋಜನೆಯ ಮೂಲಕ ಚಿಕಿತ್ಸೆ ನೆರವು ನೀಡಲು ಸಜ್ಜಾಗಿದ್ದು, ಈ ಯೋಜನೆಗೆ 42.55ಕೋಟಿರೂ. ಅನುದಾನಮಂಜೂರು ಮಾಡಿದೆ. ಈ ಪೈಕಿ ಔಷಧ ಕ್ಕಾಗಿ 17 ಕೋಟಿ ರೂ. ಮೀಸಲಿಟ್ಟಿದ್ದು, ಕಡಿಮೆಯಾದಲ್ಲಿ ಇನ್ನೂ 50 ಕೋಟಿ ರೂ. ಮೀಸಲಿಡಲು ಸರ್ಕಾರ ಸಿದ್ಧವಿದೆ ಎಂದರು.

ಹಿಮೋಫಿಲಿಯಾ ಎ ರೋಗಿಗಳಿಗೆ ವಾರ್ಷಿಕವಾಗಿ ಸುಮಾರು 5 ಲಕ್ಷ ರೂ. ವೆಚ್ಚವಾಗುವ ಸ್ಯೂಟೆನಿಯಸ್ ಚುಚ್ಚುಮದ್ದನ್ನು ರಾಜ್ಯ ಸರ್ಕಾರ ಉಚಿತವಾಗಿ ಒದಗಿಸುತ್ತಿದೆ. ಈ ಮೊದಲು ಪದೇಪದೇ ರಕ್ತನಾಳದ ಮೂಲಕ ನೋವಿನ ಚುಚ್ಚುಮದ್ದನ್ನು ಪಡೆಯಬೇಕಾಗಿದ್ದ ರೋಗಿಗಳಿಗೆ ಈಗ ತಿಂಗಳಿಗೊಮ್ಮೆ ಚರ್ಮದ ಅಡಿಯಲ್ಲಿ ಸುಲಭವಾಗಿ ಪಡೆಯಬಹುದಾದ ಚಿಕಿತ್ಸೆ ಲಭ್ಯವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ, ಹಿಮೋಫಿಲಿಯಾ ರೋಗಿಗಳಿಗಾಗಿ ತಮ್ಮ ವೃತ್ತಿ ಜೀವನ ಮುಡಿಪಾಗಿಟ್ಟು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸುರೇಶ್ ಹನಗವಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಶ್ ಫಾರ್ಮಾ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜ್‌ವಿಂದರ್ (ರಾಜಿ) ಮೆಹ್ವಾನ್, ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಇದ್ದರು.

> **ರೋಗನಿರೋಧಕ ಚಿಕಿತ್ಸೆಗೆ ಆದ್ಯತೆ ನೀಡಿರುವುದು ರೋಗಿಗಳ ಜೀವನದಲ್ಲಿ ಪರಿವರ್ತನಾತ್ಮಕ ಹೆಜ್ಜೆಯಾಗಿದೆ. ಸಮಾಜ ಹಾಗೂ ಸರ್ಕಾರ ಹಿಮೋಫಿಲಿಯಾಪೀಡಿತರ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು.**
> ■ ಡಾ. ಸುರೇಶ್ ಹನಗವಾಡಿ, ವೈದ್ಯ

ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ, ಮತಾಂತರ!

ಪುಟ 1➡ **ಅತ್ಯಾಚಾರವೆಸಗಲು ಪ್ರಿಯತಮೆಯಿಂದಲೇ ವೇದಿಕೆ!:** ಹಿಂದು ಯುವತಿಯರಿಗೆ ಮನೆಗೆಲಸದ ನೌಕರಿ ನೀಡುವುದಾಗಿ ನಂಬಿಸಿ ಮನೆಗೆ ಕರೆದೊಯ್ದು, ಮಾದಕವಸ್ತು ನೀಡಿ ತನ್ನ ಪ್ರಿಯಕರನಿಂದಲೇ ಅಮ್ರೀನ್ ಅತ್ಯಾಚಾರ ಮಾಡಿಸುತ್ತಿದ್ದಳು. ಮನೆಯಲ್ಲಿ ಪಾರ್ಟಿ ಇತ್ಯಾದಿ ವೇಳೆ ಬಲವಂತದಿಂದ ಅಮಲು ಪದಾರ್ಥ ನೀಡಿ ಅಶ್ಲೀಲ ನೃತ್ಯ ಮಾಡಿಸುತ್ತಿದ್ದರು. ತನ್ನ ಪ್ರಿಯಕರನಿಂದ ಅಥವಾ ಸಹಚರರಿಂದ ಅತ್ಯಾಚಾರ ನಡೆಸುತ್ತಿದ್ದ ಅಮ್ರೀನ್, ವಿಡಿಯೋ ಚಿತ್ರೀಕರಿಸಿ ಇಸ್ಲಾಂಗೆ ಮತಾಂತರ ಆಗುವಂತೆ ಹಿಂದು ಯುವತಿಯರನ್ನು ಬೆದರಿಸುತ್ತಿದ್ದಳು ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಸಂತ್ರಸ್ತೆ ದೂರು, ಎಫ್‌ಐಆರ್: ವಾರದ ಹಿಂದೆ ಛತ್ತೀಸಗಢದಲ್ಲಿ 21 ವರ್ಷದ ಸೌಂದರ್ಯತಜ್ಞೆ ಮತ್ತು 32 ವರ್ಷದ ಭೋಪಾಲ್ ನಿವಾಸಿ ಮಹಿಳೆಯರ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದಾಗ ಬಲವಂತದ ಮತಾಂತರ ಜಾಲ ಬೆಳಕಿಗೆ ಬಂದಿದೆ. ಇಬ್ಬರೂ ಸಹೋದರಿಯರು ಬಲವಂತದ ಮತಾಂತರ ಜಾಲ ನಡೆಸುತ್ತಿದ್ದರೆಂಬ ವಿಷಯ ಬಯಲಾಗಿದೆ. ಇವರಿಬ್ಬರ ವಿರುದ್ಧ ಸಂತ್ರಸ್ತೆಯೊಬ್ಬರು ದೂರು ನೀಡಲು ಧೈರ್ಯ ತೋರಿಸಿದ್ದರಿಂದ ದೊಡ್ಡ ಜಾಲವೊಂದು ಪತ್ತೆಯಾಗಿದೆ. ಸಂತ್ರಸ್ತೆ ಯುವತಿಯ ದೂರಿನ ಆಧಾರದಲ್ಲಿ ಭೋಪಾಲ್ ಪೊಲೀಸರು, ಮುಸ್ಲಿಂ ಸಹೋದರಿಯರು, 6 ಮಂದಿಯ ವಿರುದ್ಧ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಅನ್ವಯ ಧಾರ್ಮಿಕ ಮತಾಂತರ, ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ: ಪ್ರಕರಣದಲ್ಲಿ ಹಲವು ಆರೋಪಿಗಳಿದ್ದರೂ, ಅಮ್ರೀನ್ ಪ್ರಿಯಕರ ಚಂದನ್ ಮತ್ತು ಪ್ರಮುಖ ಸಹಚರರಾದ ಬಿಲಾಲ್ ಮತ್ತು ಯಾಸಿರ್ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಭೋಪಾಲ್ ನಿವಾಸಿ 21ರ ಹರೆಯದ ಸಂತ್ರಸ್ತೆ, ತನ್ನ ಮೇಲೆ ಅಮ್ರೀನ್ ಸಹಚರ ಯಾಸಿರ್ ಅತ್ಯಾಚಾರ ನಡೆಸಿದ್ದಾನೆ. ತನ್ನನ್ನು ಚಂದನ್ ಮನೆಗೆ ಕರೆದೊಯ್ದು ಅಮ್ರೀನ್ ಅತ್ಯಾಚಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೈಗೆ ಹುದ್ದೆ ಭರ್ತಿ ಮನಸಿಲ್ಲ: ಬಿವೈವಿ

ಪುಟ 1➡ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದವರ ಹುದ್ದೆಗಳಿಗೆ ನೇಮಕಾತಿಗೆ ಸರ್ಕಾರದ ಅನುಮತಿ ಕೇಳಿದ್ದಾರೆ. ಸರ್ಕಾರ ಅನುಮತಿ ನೀಡಿದೆ; ಒಂದು ವರ್ಷ ಎಂಟು ತಿಂಗಳಾದರೂ ಸರ್ಕಾರ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ. ಪ್ರಕ್ರಿಯೆ ಮುಂದುವರೆಸಲು ಸಹಕಾರ ಕೊಡುತ್ತಿಲ್ಲ ಎಂದು ಟೀಕಿಸಿದರು. ವಿಧಾನಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಸುದ್ದಿಗೋಷ್ಠಿಯಲ್ಲಿದ್ದರು.



> **ಕಾಂಗ್ರೆಸ್ ಸರ್ಕಾರ ಹಗರಣರಹಿತವಾಗಿ ಖಾಲಿ ಹುದ್ದೆಗಳನ್ನು ತುಂಬಬೇಕು ಎಂದು ಕೆಲಸ ಮಾಡುತ್ತಿದೆ. ಯುವಕರೇ ಧೈರ್ಯವಾಗಿರಿ. ನಾವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ನಿಮಗೆ ಸಂದೇಶ ನೀಡುತ್ತೇವೆ.**
> ■ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

ಎಂಎಲ್‌ಸಿಗಳಿಂದಲೂ ಸಚಿವ ಸ್ಥಾನಕ್ಕೆ ಬೇಡಿಕೆ

ಪುಟ 1➡ ವಿಧಾನ ಪರಿಷತ್‌ನಿಂದ ಭೋಸರಾಜು ಅವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದ್ದು, ಸಂಪುಟ ಪುನರ್ ರಚನೆಯಲ್ಲಿ ಅವರನ್ನು ಉಳಿಸಿಕೊಂಡರೆ ಬೇರೆಯವರಿಗೆ ಅವಕಾಶ ಸಿಗುವುದು ಕಷ್ಟವಾಗಲಿದೆ. ಅಲ್ಲದೆ ಬಿ.ಕೆ. ಹರಿಪ್ರಸಾದ್ ಅವರು ಸಂಪುಟಕ್ಕೆ ಬರುವ ಸಾಧ್ಯತೆ ಇರುವುದರಿಂದ ಪರಿಷತ್ ಇತರ ಸದಸ್ಯರಿಗೆ ಅವಕಾಶ ಸಿಗುವುದು ಸಂದೇಹವಾಗಿದೆ. ವಿಧಾನಸಭೆಯಿಂದ ಆಯ್ಕೆಯಾದ ಶಾಸಕರಲ್ಲೇ ಸಚಿವ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿರುವಾಗ ಹೈಕಮಾಂಡ್ ಪರಿಷತ್ ಸದಸ್ಯರಿಗೆ ಮಣೆ ಹಾಕುವುದು ಕಷ್ಟವಾಗಲಿದೆ.

ಸಿಂದೂರದ ತೀವ್ರತೆ ಒಪ್ಪಿಕೊಂಡ ಟ್ರಂಪ್

ಪುಟ 1➡ ಪಾಕ್ ಪ್ರಧಾನಿ ಷರೀಫ್ ಮೃತಪಡುವಷ್ಟು ತೀವ್ರತೆಯ ದಾಳಿಯನ್ನು ಅಥವಾ ಆಪರೇಷನ್ ಸಿಂದೂರ ಭಾರತ ನಡೆಸಿತ್ತೆಂಬ ವಿಷಯವನ್ನು ಟ್ರಂಪ್ ಒಪ್ಪಿಕೊಂಡಿದ್ದಾರೆ.

ದೇಗುಲದ ಗಂಟೆ, ಜಾಗಟೆ ಸದ್ದಿಗೆ ಮುಸ್ಲಿಮನ ತಂಟೆ!

ಪುಟ 1➡ ಇದರಿಂದ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಅಕ್ಕಪಕ್ಕದ ನಿವಾಸಿಗಳಿಗೆ ಶಬ್ದದಿಂದ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅರ್ಚಕರಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಸ್ ನಿರ್ವಾಹಕನ ಮೇಲೆ ಮುಸ್ಲಿಮರಿಂದ ತೀವ್ರ ಹಲ್ಲೆ

ಪುಟ 1➡ ಬಸ್ ಸಹಿತ ನಿರ್ವಾಹಕ ಕೊಳ್ಳೇಗಾಲಕ್ಕೆ ವಾಪಸ್ ಬಂದು ಪೊಲೀಸ್ ಠಾಣೆಗೆ ದೂರು ನೀಡಿ, ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರು ಪ್ರಯಾಣಿಕರಾದ ಫಯಾಜ್ ಮತ್ತು ಮಹಮದ್ ಶಾರಣ್ ನನ್ನ ಮೇಲೆ ಹಲ್ಲೆ ಮಾಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಇದುವರೆಗೆ ಅವರ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ಇದೆ. ಈ ಇಬ್ಬರು ಪ್ರಯಾಣಿಕರು ಕಡ್ಲೆಕಾಯಿ ತಿಂದು ಸಿಪ್ಪೆಯನ್ನು ಬಸ್‌ನ ಒಳಗಡೆಯೇ ಇಡುತ್ತಿದ್ದರು ಎನ್ನಲಾಗಿದೆ. ಇದನ್ನು ನೋಡಿದ ನಿರ್ವಾಹಕ ಮುನಿಮಾದಯ್ಯ ಸಿಪ್ಪೆ ಹೊರಗಡೆ ಹಾಕಿ ಎಂದು ಹೇಳಿದ್ದಕ್ಕೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಫೋಟೋಗಳು, ಪ್ರಯಾಣಿಕರು ನಿರ್ವಾಹಕನ ಕುತ್ತಿಗೆಗೆ ಕೈಹಾಕಿರುವುದು, ತಳ್ಳಾಟ, ನೂಕಾಟಗಳ ಕುರಿತು ವೈರಲ್ ಆಗಿದೆ.

ಘಟನೆ ವಿವರ: ಕೊಳ್ಳೇಗಾಲದಿಂದ ಕನಕಪುರ ಮಾರ್ಗವಾಗಿ ಬೆಂಗಳೂರು ಕಡೆಗೆ ಹೋಗುತ್ತಿರುವಾಗ ಇಲ್ಲಿನ ಹೊರವಲಯದ ಪಾಪನಕೆರೆ ಬಳಿ ಬಸ್ಸಿನಲ್ಲಿ ಕಡಲೆಕಾಯಿ ತಿಂದು ಸಿಪ್ಪೆಯನ್ನು ಬಸ್ಸಿನಲ್ಲಿ ಹಾಕುತ್ತಿದ್ದ ವೇಳೆ ಸಿಪ್ಪೆಯನ್ನು ಹೊರಗೆ ಹಾಕುವಂತೆ ಹೇಳಿದ್ದಕ್ಕೆ ಕಂಡಕ್ಟರ್ ಹಾಗೂ ಪ್ರಯಾಣಿಕರು ತಂದೆ ಮಗ ನಡುವೆ ಗಲಾಟೆ ಉಂಟಾಗಿದೆ. ಇದರಲ್ಲಿ ಕಂಡಕ್ಟರ್ ತಲೆಗೆ ಪೆಟ್ಟಾಗಿದೆ. ಫಯಾಜ್, ಅಹಮ್ಮದ್ ಹಾಗೂ ಮಹಮ್ಮದ್ ಶಾರನ್ ಸಹ ನಿರ್ವಾಹಕರು ಹಲ್ಲೆ ನಡೆಸಿದ್ದಾರೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ವಿಚಾರ: ಹಿಂದು ಯುವಕನಿಗೆ ಇರಿತ

ಪುಟ 1➡ ಇದಕ್ಕೆ ಹೆಚ್ಚುವರಿ 100 ರೂ. ನೀಡುವಂತೆ ವಿಕ್ರಮ್ ಚೌಧರಿ ಕೇಳಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ ವಿಕ್ರಮ್ ಚೌಧರಿ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿಕ್ರಮ್ ಚೌಧರಿ ಆರೋಗ್ಯ ವಿಚಾರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲಾಗುವುದು. ಮಾದಕದ್ರವ್ಯ ಸೇವಿಸಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದ್ದಾರೆ. ಘಟನೆಗೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಸ್ಪತ್ರೆಯ ಮುಂದೆ ಜಮಾಯಿಸಿದ್ದರು.

ಜಿಲ್ಲಾಸ್ಪತ್ರೆಯ ಮುಂದೆ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯನ್ನು ಖಂಡಿಸಿ ರಸ್ತೆತಡೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಕೂಡಲೇ ಹಲ್ಲೆ ಆರೋಪಿಯನ್ನು ಬಂಧಿಸಬೇಕು. ತಪ್ಪಿದಲ್ಲಿ ಚಿತ್ರದುರ್ಗ ಬಂದ್ ಕರೆ ನೀಡುವುದಾಗಿ ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಾದ ಕೇಶವ್, ರುದ್ರೇಶ್, ದೀಪಕ್‌ರಾಜ್, ಶ್ರೀನಾಥ್, ಮುರಳೀಧರ್, ಬಿಜೆಪಿ ಯುವ ಮುಖಂಡ ಅನಿತ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ನಾಗರಾಜ್ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಸುರೇಶ್‌ಬಾಬು ಭಾಗವಹಿಸಿದ್ದರು.

ಹಲ್ಲೆ ಆರೋಪಿ ಸೆರೆ: ನಗರದ ಸಂತೇಹೊಂಡದ ಬಳಿಯ ಚೌಧರಿ ಮೊಬೈಲ್ ಶಾಪ್ ಮಾಲೀಕ ವಿಕ್ರಮ್ ಚೌಧರಿ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ–ಮುಂಬೈ ನಡುವೆ ವಿಮಾನ ಹಾರಾಟ ಪುನರಾರಂಭ



• **ಬೆಳಗಾವಿ:** ಬೆಳಗಾವಿ–ಮುಂಬೈ ನಡುವೆ ಇಂಡಿಗೋ ಸಂಸ್ಥೆಯು ನೂತನ ವಿಮಾನಯಾನ ಸೇವೆಯನ್ನು ಪ್ರಾರಂಭ ಮಾಡಲಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೆ ಸ್ಟಾರ್ ಏರ್ ಸಂಸ್ಥೆಯು ಬೆಳಗಾವಿ–ಮುಂಬೈ ನಡುವೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದರು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರನ್ನು ಬಜೆಟ್ ಅಧಿವೇಶನ ನಡೆದ ಸಮಯದಲ್ಲಿ ಭೇಟಿ ಮಾಡಿ ವಿನಂತಿಸಿದ್ದು ಇಲ್ಲಿ ಸ್ಮರಣೀಯ. ಅದಲ್ಲದೆ, ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಸಹ ನವದೆಹಲಿಯಲ್ಲಿ ಸಭೆ ನಡೆಸಿ, ಬೆಳಗಾವಿಯಿಂದ ಮುಂಬೈ, ಚೆನ್ನೈ ಹಾಗೂ ಪುಣೆ ಮಾರ್ಗದಲ್ಲಿ ವಿಮಾನಯಾನ ಸೇವೆಯನ್ನು ಒದಗಿಸಲು ಕೋರಿದ್ದರು. ಇದಕ್ಕನುಗುಣವಾಗಿ 29ನೇ ಮಾರ್ಚ್ 2026ರಿಂದ ಬೆಳಗಾವಿ–ನವಿಮುಂಬೈ ನಡುವೆ ಇಂಡಿಗೋ ವಿಮಾನ ಹಾರಾಟವನ್ನು ಪ್ರಾರಂಭಿಸಲಿದೆ. ಇದು ನವಿ ಮುಂಬೈಯನ್ನು ಬೆಳಗ್ಗೆ 10:20ಕ್ಕೆ ಬಿಟ್ಟು ಬೆಳಗಾವಿಯನ್ನು 11:35ಕ್ಕೆ ತಲುಪಿ, ನಂತರ ಬೆಳಗಾವಿಯನ್ನು ಸಂಜೆ 17:35ಕ್ಕೆ ಬಿಟ್ಟು ನವಿಮುಂಬೈಯನ್ನು 18.45ಕ್ಕೆ ತಲುಪುವುದು. ವಿಮಾನಯಾನ ಸೇವೆ ಪ್ರಾರಂಭಕ್ಕೆ ಸಹಕರಿಸಿದ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೆ ಮತ್ತು ಇಂಡಿಗೋ ಸಂಸ್ಥೆಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.

ಕಾಡಂಚಿನಲ್ಲಿ ಬೃಹತ್ ಬ್ಯಾರಿಕೇಡ್ ಅಳವಡಿಕೆ

ಪುಟ 1➡ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕಾಡಿನ ಅಂಚಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾರಿಕೇಡ್ ಅಳವಡಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಾರ್ಕಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಗಾಂಜಾ ಮತ್ತು ಡ್ರಗ್ಸ್ ಹಾವಳಿ ಹೆಚ್ಚುತ್ತಿರುವ ಕುರಿತು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಘಟನೆಗಳನ್ನು ಉಲ್ಲೇಖಿಸಿದರು. ಡ್ರಗ್ಸ್ ಸಮಸ್ಯೆಯನ್ನು ಸಂಪೂರ್ಣ ಶೂನ್ಯ ಮಟ್ಟಕ್ಕೆ ತರುವುದು ಸರ್ಕಾರದ ಗುರಿಯಾಗಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಉಡುಪಿಯ ವಿಶ್ವವಿದ್ಯಾಲಯವೊಂದರಲ್ಲಿ ಎಬಿವಿಪಿ ಕಾರ್ಯಕರ್ತರಿಂದ ನಡೆದ ದಾಳಿ ಪ್ರಕರಣದ ಕುರಿತು ಮಾತನಾಡಿದ ಸಿಎಂ, ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು. ಎಬಿವಿಪಿ ಅಥವಾ ಬೇರೆ ಯಾವುದೇ ಸಂಘಟನೆಗಳಾದರೂ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಿನಾಕಾರಣ ಗಲಾಟೆ ಸೃಷ್ಟಿಸುವವರನ್ನು ಸಹಿಸಲಾಗುವುದಿಲ್ಲ ಎಂದರು.

ಸುರಂಗ ಮಾರ್ಗ: ಆಗುಂಬೆ ಸುರಂಗ ಮಾರ್ಗ ಯೋಜನೆ ಕುರಿತು ಮಾತನಾಡಿದ ಸಿಎಂ, ಈ ಯೋಜನೆಯನ್ನು ಸರ್ಕಾರ ಜಾರಿಗೆ ತರುವುದಾಗಿ ತಿಳಿಸಿದರು. ಪರಿಸರವಾದಿಗಳ ಆತಂಕಗಳನ್ನು ಮನವರಿಕೆ ಮಾಡಿಕೊಂಡು ಅವರೊಂದಿಗೆ ಸಂವಾದ ನಡೆಸಲಾಗುವುದು. ಅವರ ವಿರೋಧದ ಕಾರಣಗಳನ್ನು ತಿಳಿದು ಸಮನ್ವಯದಿಂದ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿ, ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಥಮ ಬಾರಿ ಶಾಸಕರಾದವರು ಮಂತ್ರಿಯಾಗಬೇಕು ಎನ್ನುವ ಆಸೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಸೆ ವ್ಯಕ್ತಪಡಿಸುವುದು ತಪ್ಪಲ್ಲ, ಆದರೆ ಮೊದಲ ಬಾರಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಬಾರದು ಎಂಬ ನಿರ್ಣಯ ಕೈಗೊಂಡಿದ್ದೇವೆ. ಹೈಕಮಾಂಡ್ ಸೂಚನೆಗಳನ್ನು ಪಾಲಿಸಲಾಗುವುದು ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಯಾವುದೇ ಆಸ್ಪತ್ರೆಯಲ್ಲಿ ಸಮಸ್ಯೆ ಇಲ್ಲ ಎಂದರು. ಕಾರ್ಕಳ ನರ್ಸಿಂಗ್ ಕಾಲೇಜು ಅವಸ್ಥೆಯ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳ ಅಹವಾಲನ್ನು ಸ್ವೀಕರಿಸಿ, ಬಗೆಹರಿಸುವ ಬಗ್ಗೆ ಭರವಸೆ ನೀಡಿದರು.

ಗ್ಯಾರಂಟಿ ಭಾರವಾಗಿಲ್ಲ

ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಭಾರವಾಗಿವೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವರ್ಷಕ್ಕೆ ಸುಮಾರು 52 ಸಾವಿರ ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ. ಅದನ್ನು ಭಾರವೆಂದು ಹೇಳಿರಬಹುದು. ಆದರೆ ಸರ್ಕಾರ ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆ ಎರಡನ್ನೂ ಸಮಾನವಾಗಿ ಮುಂದುವರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ಹುದ್ದೆ ಭರ್ತಿ ಶೀಘ್ರ

ಪುಟ 1➡ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ,ಹನ್ನೊಂದು ವರ್ಷವಾದರೂ ಭರವಸೆ ಈಡೇರಿಲ್ಲ, ಈ ಹಿಂದೆ ಯುವಕರು ಉದ್ಯೋಗ ವಿಚಾರವಾಗಿ ಕೇಳಿದಾಗ 'ಸರಕಾರಿ ಉದ್ಯೋಗಕ್ಕಾಗಿ ಕಾಯಬೇಡಿ, ಸ್ವಂತ ಉದ್ಯೋಗ ಮಾಡಿ, ಪಕೋಡ ಮಾರಿರಿ' ಎಂದು ಹೇಳಿದ ಮಾತನ್ನೂ ನೆನಪಿಸಿ, ಕೇಂದ್ರ ಸರ್ಕಾರದ ವಿರುದ್ಧವೂ ತೀಕ್ಷ್ಣವಾಗಿ ಟೀಕಿಸಿದರು. ಒಂದು ದೊಡ್ಡ ಪ್ರಮಾಣದ ಉದ್ಯೋಗ ಭರ್ತಿ ಮಾಡದ ಬಿಜೆಪಿ, ನಮ್ಮನ್ನು ಪ್ರಶ್ನಿಸುವ ನೈತಿಕತೆ ಏನು ಎಂದು ತರಾಟೆಗೆ ತೆಗೆದುಕೊಂಡರು. ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಕೆಲವರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಸಮಸ್ಯೆಗೆ ಸ್ಪಂದಿಸುವುದೇ ಶಿಕ್ಷಣದ ಉದ್ದೇಶ: ಸಿಎಂ

• **ಕಾರ್ಕಳ:** ವೈಚಾರಿಕ ಮತ್ತು ವೈಜ್ಞಾನಿಕತೆಯ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಅದರ ಮೂಲ ಉದ್ದೇಶವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಬುಧವಾರ ಇಲ್ಲಿ ಕಿಸಾನ್ ಸಭಾ ಸಭಾಂಗಣದ ಉದ್ಘಾಟಿಸಿ, ಟ್ರಸ್ಟ್‌ನ ಮಹಾತ್ಮ ಗಾಂಧಿ ಪ್ರೌಢಶಾಲೆಯ35 ನೇ ವರ್ಷದ ಸಮಾರಂಭವನ್ನು ಉದ್ಘಾಟಿಸಿದ ನಂತರ ಮಾತನಾಡಿದರು. ಸಮಾನ ಅವಕಾಶಗಳನ್ನು ಕೊಡುವುದು ಶಿಕ್ಷಣ ಮೂಲ ಉದ್ದೇಶವಾಗಬೇಕು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗದೆ, ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲವೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿದ್ದರು ಎಂದರು.

ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ. ಕಾರ್ಕಳ ಜನತೆಯ ಬೇಡಿಕೆಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು. 2013ರಲ್ಲಿ ಮೊದಲ ಬಾರಿಗೆ ಸಿಎಂಯಾಗಿದ್ದಾಗ ನೀಡಲಾಗಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರಲ್ಲಿ ಪುನಃ ಅಧಿಕಾರಕ್ಕೆ ಬಂದು, 590 ಭರವಸೆಗಳನ್ನು ಕಳೆದ ಎರಡೂವರೆ ವರ್ಷದಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52000 ಕೋ.ರೂ.ಗಳಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದ್ದು, ಎಲ್ಲ ಜಾತಿಧರ್ಮಗಳ ಬಡವರಿಗೆ ಗ್ಯಾರಂಟಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಎಲ್ಲ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಇದುವರೆಗೆ 1.20 ಲ.ಕೋ.ರೂ.ಗಳನ್ನು ಗ್ಯಾರಂಟಿಗಳಿಗೆ ನೀಡಲಾಗಿದೆ ಎಂದರು.

ಗಾಂಧಿ ಮೈದಾನದಿಂದ ಕಲ್ಕಟ್ಟೆಗೆ ಸೇತುವೆ ಸಂಪರ್ಕವಿದ್ದರೂ ಸೌಕರ್ಯವಿಲ್ಲ

ದೀಪವಿಲ್ಲದೆ ರಾತ್ರಿ ಸಂಚಾರಕ್ಕೆ ಭಯ

• ಶೃಂಗೇರಿ: ಪಟ್ಟಣದ ಗಾಂಧಿ ಮೈದಾನದಿಂದ ಕಲ್ಕಟ್ಟೆಗೆ ಸಂಪರ್ಕಿಸುವ ಮಾರ್ಗದಲ್ಲಿ ತುಂಗಾ ನದಿಗೆ ನಿರ್ಮಿಸಿರುವ ತೂಗು ಸೇತುವೆಯಲ್ಲಿ ವಿದ್ಯುತ್ ದೀಪವಿಲ್ಲದೆ ಮಹಿಳೆಯರು ರಾತ್ರಿ ವೇಳೆ ಸಂಚರಿಸಲು ಭಯಪಡುವಂತಾಗಿದೆ.

ಪಟ್ಟಣದಿಂದ ಕಲ್ಕಟ್ಟೆಗೆ ತೆರಳಲು ಹತ್ತಿರದ ಮಾರ್ಗ ಇದಾಗಿದ್ದು, ಕಾರ್ಮಿಕರು ಹಾಗೂ ಸಾರ್ವಜನಿಕರು ಪ್ರತಿದಿನವೂ ಈ ಸೇತುವೆ ಮೂಲಕ ಸಂಚರಿಸುತ್ತಿರುತ್ತಾರೆ. ಕಲ್ಕಟ್ಟೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಸೂರ್ಯ ದೇವಸ್ಥಾನ ಇದ್ದು ಇಲ್ಲಿಗೆ ಪ್ರತಿದಿನವೂ ಭಕ್ತಾದಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ರಾತ್ರಿ ಹೊತ್ತು ಅಗತ್ಯವಿರುವ ವಿದ್ಯುತ್ ದೀಪ ಮತ್ತು ಸಿ ಸಿ ಕ್ಯಾಮರಾದ ಅವಶ್ಯಕತೆ ಇದೆ. ವಿಶೇಷವೆಂದರೆ ಇತ್ತೀಚೆಗೆ ತೂಗು ಸೇತುವೆಯನ್ನು ನವೀಕರಿಸಿ ಬಣ್ಣಬಳಿಯಲಾಗಿದೆ. ಪ್ರತಿ ವರ್ಷ ತೂಗು ಸೇತುವೆಯ ನಿರ್ವಹಣೆ ಸಮರ್ಪಕವಾಗಿದ್ದರೆ ಹೆಚ್ಚು ಕಾಲ ಬಾಳಿಕೆ ಬರಬಲ್ಲದು.

2011ರಲ್ಲಿ ತೂಗು ಸೇತುವೆ ನಿರ್ಮಿಸುವಲ್ಲಿ ಖ್ಯಾತಿ ಪಡೆದಿರುವ ಸುಳ್ಯ ದ ಗಿರೀಶ್ ಭಾರದ್ವಾಜ್ ಉಸ್ತುವಾರಿಯಲ್ಲಿ 80 ಲಕ್ಷದ ವೆಚ್ಚದಲ್ಲಿ ತೂಗು ಸೇತುವೆಯನ್ನು ಇಲ್ಲಿ ನಿರ್ಮಿಸಲಾಗಿತ್ತು. ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾ ಸ್ವಾಮೀಜಿಗಳು ಈ ತೂಗು ಸೇತುವೆಯನ್ನು ಉದ್ಘಾಟಿಸಿದ್ದರು. ಹೊಸ ತಾಂತ್ರಿಕ ವಿಧಾನ ಅಳವಡಿಸಿ ನಿರ್ಮಿಸಲಾದ ಈ ಸೇತುವೆಯ ಕಬ್ಬಿಣಕ್ಕೆ ತುಕ್ಕು ಹಿಡಿಯದಂತೆ ಗ್ಯಾಲ್ವನೈಸಿಂಗ್ ಮಾಡಲಾಗಿತ್ತು. ಆದರೆ ಈಗ ಪ್ರತಿ ವರ್ಷವೂ ಬಣ್ಣ ಬಳಿದು ಸುಸಜ್ಜಿತವಾಗಿ ಇಡಲಾಗಿದೆ. ಸೇತುವೆಯು 118 ಮೀಟರ್ ಉದ್ದ ಇದ್ದು, ಗಾಂಧಿ ಮೈದಾನದಲ್ಲಿ ಪ್ರತಿ ವರ್ಷ ಸಂಭವಿಸುವ ಪ್ರವಾಹದ ಮಟ್ಟಕ್ಕಿಂತ 10 ಅಡಿ ಎತ್ತರದಲ್ಲಿ ನಿರ್ಮಿಸಲಾಗಿತ್ತು. ಗಾಂಧಿ ಮೈದಾನದ ನೆಲಮಟ್ಟಕ್ಕಿಂತ ಸುಮಾರು 15 ಅಡಿ ಏರಿಕೆ ಮಾಡಲಾಗಿದ್ದು ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅಸ್ಪದವಿಲ್ಲದಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತೂಗು ಸೇತುವೆಯಲ್ಲಿ ನಿಂತು ಸುಂದರ ಪರಿಸರವನ್ನು ವೀಕ್ಷಿಸಿ ಸೆಲ್ಫಿ ಫೋಟೋ ತೆಗೆದುಕೊಳ್ಳುವುದು ಮಾಮೂಲಿ ಸಂಗತಿಯಾಗಿದೆ.



> ತೂಗು ಸೇತುವೆಯಲ್ಲಿ ರಾತ್ರಿ ಹೊತ್ತು ಓಡಾಡಲು ಭಯವಾಗುತ್ತದೆ. ಈ ಹಿಂದೆ ಗಾಂಧಿ ಮೈದಾನದ ತೂಗು ಸೇತುವೆ ಬಳಿ ಅಂಗಡಿಗಳ ಸಾಲು ಇತ್ತು. ಈಗ ಅಂಗಡಿಗಳು ತೆರವಾಗಿದ್ದರಿಂದ ತೂಗು ಸೇತುವೆಯಲ್ಲಿ ರಾತ್ರಿ ವೇಳೆಯಲ್ಲಿ ಓಡಾಡುವುದು ಭಯವೇ ಆಗಿದೆ. ಪಟ್ಟಣ ಪಂಚಾಯಿತಿ ತುರ್ತಾಗಿ ವಿದ್ಯುತ್ ದೀಪ ಮತ್ತು ಸಿ ಸಿ ಕ್ಯಾಮೆರಾ ಇಲ್ಲಿ ಅಳವಡಿಸಬೇಕು.
> ■ ಶಾರದಾ ಕಲ್ಕಟ್ಟೆ

> ಇತ್ತೀಚೆಗೆ ತೂಗು ಸೇತುವೆಗೆ ಬಣ್ಣ ಮತ್ತು ಗ್ರೀಸ್ ಹಾಕಲಾಗಿತ್ತು. ಆ ಸಮಯದಲ್ಲಿ ವಿದ್ಯುತ್ ದೀಪ ಸಂಪರ್ಕವನ್ನು ತೆಗೆದುಹಾಕಲಾಗಿದೆ. ಇದೀಗ ಮತ್ತೆ ವ್ಯವಸ್ಥೆ ಮಾಡಲಾಗುತ್ತದೆ.
> ■ ಷಣ್ಮುಖ ಎಸ್ ಸರಸ್ವತಿ ಸುಂದರಿ, ಮುಖ್ಯ ಅಧಿಕಾರಿ ಪಪಂ.

ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆ

• ಶಿವಮೊಗ್ಗ: ಗೃಹಲಕ್ಷ್ಮಿ ಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳ ಹೆಸರಿಗೆ ಹಣ ವರ್ಗಾವಣೆ ಆಗುತ್ತಿದೆ. ಮನೆಯ ಯಜಮಾನಿಯರು ಈ ಬಗ್ಗೆ ತಿಳಿಸಿ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮಧು ಹೆಚ್.ಎಂ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮರಣ ಹೊಂದಿರುವ ಫಲಾನುಭವಿಗಳ ಖಾತೆಯ ಕುರಿತು ಮಾಹಿತಿ ನೀಡಿ ಮನೆಯ ಮುಂದಿನ ಯಜಮಾನಿಯರು ಸೌಲಭ್ಯ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಮರಣ ಹೊಂದಿರುವ ವ್ಯಕ್ತಿಯ ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ ಯಾವುದೇ ರೀತಿಯ ಆತಂಕ ಬೇಡ. ಸರ್ಕಾರದ ಆದೇಶ-ಸುತ್ತೋಲೆ ಬಂದ ನಂತರ ಕ್ರಮ ವಹಿಸಬಹುದು ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನಲ್ಲಿ ಜನವರಿ ಮಾಹೆವರೆಗೆ 1,07,841 ಮಹಿಳೆಯರು ನೋಂದಣಿಯಾಗಿದ್ದಾರೆ. 2044 ಫಲಾನುಭವಿಗಳು ಐಟಿ-ಜಿಎಸ್ ಟಿ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲು 304 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 42 ಫಲಾನುಭವಿಗಳಿಗೆ ಎನ್‌ಪಿಸಿಐ ಬಾಕಿ ಇದ್ದು ಪರಿಶೀಲಿಸಲಾಗುತ್ತಿದೆ. ನವೆಂಬರ್ ಮಾಹೆವರೆಗೆ ಹಣ ಜಮಾ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ತಾಲ್ಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಫೆಬ್ರವರಿವರೆಗೆ 54,147 ಬಿಪಿಎಲ್ ಪಡಿತರ ಚೀಟಿದಾರರು ಸೌಲಭ್ಯ ಪಡೆಯುತ್ತಿದ್ದಾರೆ. 5 ವರ್ಷದಿಂದ ಇಕೆವೈಸಿ ಮಾಡಿಸದೇ ಇರುವ ಪಡಿತರದಾರರು ಇಕೆವೈಸಿ ಮಾಡಿಸಿ ಪಡಿತರ ಪಡೆಯಬೇಕು. ಬಿಪಿಎಲ್ ಕಾರ್ಡ್ ರದ್ದಾಗಿ ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯಾಗಿರುವ ಪಡಿತರದಾರರು 2 ರಿಂದ 3 ವರ್ಷಗಳ ಐಟಿ ರಿಟರ್ನ್ ದಾಖಲೆ, ಪಡಿತರ ಚೀಟಿ ಜೆರಾಕ್ಸ್, ಆದಾಯ ಪ್ರಮಾಣ ಪತ್ರಗಳನ್ನು ನೀಡಿ ಮರು ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನು 1 ರಿಂದ 2 ವಾರದಲ್ಲಿ ಪರಿಶೀಲಿಸಲಾಗುವುದು. ಇತ್ತೀಚಿಗೆ 15 ರಿಂದ 20 ಎಪಿಎಲ್ ಕಾರ್ಡ್‌ಗಳನ್ನು ಬಿಪಿಎಲ್‌ಗೆ ಪರಿವರ್ತಿಸಲಾಗಿದೆ ಎಂದರು.



ಯುವನಿಧಿ ಯೋಜನೆಯಡಿ ಇಲ್ಲಿಯವರೆಗೆ 11,499 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಡಿಸೆಂಬರ್ ಮಾಹೆವರೆಗೆ 1,02,46,500 ಹಣ ನೀಡಲಾಗಿದೆ. ಗೃಹಜ್ಯೋತಿ ಯಶಸ್ವಿಯಾಗಿ ಜಾರಿಯಾಗಿದೆ. 1,77,290 ಫಲಾನುಭವಿಗಳಿಗೆ ಸಬ್ಸಿಡಿ ನೀಡಲಾಗಿದೆ. ಶಕ್ತಿ ಯೋಜನೆಯಡಿ ಈವರೆಗೆ ತಾಲ್ಲೂಕಿನಲ್ಲಿ 2,54,37,543 ಬಾರಿ ಮಹಿಳೆಯರು ಪ್ರಯಾಣಿಸಿದ್ದು ಶೇ.63.3 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಶೇ.38.2 ಆದಾಯ ಮಹಿಳಾ ಪ್ರಯಾಣಿಕರಿಂದ ಲಭಿಸಿದೆ ಎಂದು ತಿಳಿಸಿದರು.

ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯರು, ತಾಲ್ಲೂಕು ಇಒ ಪರಮೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಕಾರ್ಯಾಗಾರ

• ಚಿಕ್ಕಮಗಳೂರು: ಸ್ವ-ಸಹಾಯ ಸಂಘಗಳು ಪ್ರಬಲ ಗ್ರಾಮೀಣ ಆರ್ಥಿಕ ಸಂಸ್ಥೆಗಳಾಗಿ ಮಾರ್ಪಡುವ ಅವಕಾಶವಿದ್ದು, ಇವುಗಳ ಏಳಿಗೆಗೆ ಬ್ಯಾಂಕ್ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಯೋಜನಾ ನಿರ್ದೇಶಕಿ ಸುಜಾತ ಹೇಳಿದರು.

ನಗರದ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಬುಧವಾರ ಚಿಕ್ಕಮಗಳೂರು ಸಂಜೀವಿನಿ ಕೆ.ಎಸ್.ಆರ್.ಎಲ್.ಎಸ್. ಸಂಸ್ಥೆ, ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಬ್ಯಾಂಕ್ ಸೌಲಭ್ಯಗಳನ್ನು ಒದಗಿಸುವುದರಿಂದ ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ. ಸರ್ಕಾರಗಳ ಸಾಕಷ್ಟು ಯೋಜನೆಗಳು ಬ್ಯಾಂಕ್‌ಗಳು ಮತ್ತು ಸಂಜೀವಿನಿ ಸ್ವ ಸಹಾಯ ಗುಂಪುಗಳ ಮುಖಾಂತರ ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ಮಹಿಳಾ ಗುಂಪುಗಳಿಗೆ ಬ್ಯಾಂಕ್ ಸಾಲ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಯಾಗಿ ಸಮನ್ವಯತೆಯಿಂದ ಸೇವೆ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.



ಮನೆಯಲ್ಲಿ ಹೆಣ್ಣೊಂದು ಕಲಿತು ಉದ್ಯೋಗವಂತರಾದರೆ ಆ ಕುಟುಂಬವು ಆರ್ಥಿಕವಾಗಿ ಸಬಲವಾಗುತ್ತದೆ. ಆರ್ಥಿಕ ಸ್ಥಿತಿ ನಿಭಾಯಿಸಲು ಬ್ಯಾಂಕ್ ಅಧಿಕಾರಿಗಳು ಸ್ವಸಹಾಯ ಮಹಿಳೆಯರ ತಂಡಕ್ಕೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಗಟ್ಟಿಯಾಗಿ ನಿಂತುಕೊಳ್ಳಲು ಸಹಕರಿಸಬೇಕು ಎಂದು ಹೇಳಿದರು.

ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಬ್ಯಾಂಕ್ ಖಾತೆ ಮಾಡಿಸುವುದು. ವ್ಯವಹಾರದ ರೀತಿ ರಿವಾಜು ಗಳನ್ನು ಪರಿಚಯಿಸುವುದು ಹಾಗೂ ಸ್ವಸಹಾಯ ಸಂಘಗಳ ಮುಖೇನ ಸಾಲ ಪಡೆದುಕೊಂಡು ಮರುಪಾವತಿಸುವ ಮಾರ್ಗಸೂಚಿಗಳನ್ನು ಹೇಳಿಕೊಡಬೇಕು. ತಂಡವಾಗಿ ಮಹಿಳಾ ವರ್ಗ ಕೆಲಸ ಮಾಡಿದರೆ ಪ್ರತಿ ಯೊಬ್ಬರಿಗೆ ಅನುಕೂಲವಾಗಲಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಕೇಶವಮೂರ್ತಿ ಮಾತನಾಡಿ ಬ್ಯಾಂಕಿನ ಅಧಿಕಾರಿಗಳು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯಕ್ರಮ ನಡೆಸುತ್ತಿದ್ದು, ವಿಶೇಷವಾಗಿ ಮಹಿಳೆಯರಿಗೆ ಸರ್ಕಾರದ ಯೋಜನೆಗಳನ್ನು ಪರಿಚಯಿಸುವುದು, ಸಾಲಸೌಲಭ್ಯ, ಸ್ವಸಹಾಯ ಗುಂಪುಗಳ ರಚನೆ ಬಗ್ಗೆ ಮನದಟ್ಟು ಮಾಡುವ ಕಾರ್ಯ ಅಧಿಕಾರಿಗಳು ನಿರ್ವಹಿಸುವುದಕ್ಕೆ ಈ ತರಬೇತಿ ಶಿಬಿರ ಪೂರಕ ಎಂದು ಹೇಳಿದರು.

ಉಪನ್ಯಾಸಕರಾದ ರವಿಚಂದ್ರ, ದೀಪಿಕಾ, ಎನ್ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಪ್ರೀತೇಶ್, ಸಿಬ್ಬಂದಿಗಳಾದ ಐಶ್ವರ್ಯ, ಋತು ಹಾಗೂ ವಿವಿಧ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಪರಿಚಿತ ಶವ ಪತ್ತೆ:ಮಾಹಿತಿಗೆ ಮನವಿ

• ಶಿವಮೊಗ್ಗ: ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾವತಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಬಿದ್ದಿದ್ದ 45-50 ವರ್ಷದೊಳಗಿನ ವ್ಯಕ್ತಿಯೊಬ್ಬರನ್ನು ಬೊಮ್ಮಕಟ್ಟೆ ವೃದ್ಧಾಶ್ರಮಕ್ಕೆ ಸೇರಿಸಿದ್ದು, ಈ ವ್ಯಕ್ತಿಯ ವೃದ್ಧಾಶ್ರಮದಲ್ಲಿ ಫೆ. 23 ರಂದು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.

ಮೃತನ ಚಹರೆ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಬಲಗೈ ಮುಂಗೈಯಲ್ಲಿ ರಂಗಮ್ಮ ಎಂದು ಹಚ್ಚೆ ಇರುತ್ತದೆ. ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ತಿಳಿದಲ್ಲಿ ನ್ಯೂ ಟೌನ್ ಪೊಲೀಸ್ ಠಾಣೆ ದೂ: 9480803355, 9480803381 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

• ಸಾಗರ: ಸಾಂಪ್ರದಾಯಿಕ ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆ ಬದಲಾಗುವ ಕಾಲ ನಿರ್ಮಾಣವಾಗುತ್ತಿದೆ. ಬೌದ್ಧಿಕ ಸಾಮರ್ಥ್ಯ ಮತ್ತು ಆತ್ಮವಿಶ್ವಾಸದಿಂದ ಕಾಲೋಚಿತ ಶೈಕ್ಷಣಿಕ ಅರ್ಹತೆ ಪಡೆದುಕೊಂಡು ಸೂಕ್ತ ಉದ್ಯೋಗ ಪಡೆದುಕೊಳ್ಳಬೇಕು ಎಂದು ಎಂಡಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್ ತಿಳಿಸಿದರು.

ಇಲ್ಲಿನ ನೆಹರೂ ಮೈದಾನದಲ್ಲಿರುವ ವೀರಶೈವ ವಸತಿ ನಿಲಯದ ಆವರಣದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.

ಕಲಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳುವತ್ತ ಗಮನ ಹರಿಸಬೇಕು. ಪದವಿಪೂರ್ವ ಹಂತದ ನಂತರ ಪಡೆದುಕೊಳ್ಳುವ ಶಿಕ್ಷಣ ಭವಿಷ್ಯದ ನಿರ್ಮಾಣಕ್ಕೆ ಪೂರಕವಾಗಿರಬೇಕು. ಉದ್ಯೋಗ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದ್ದು, ಕೃತಕ ಬುದ್ಧಿಮತ್ತೆಯ ಭರಾಟೆಯ ನಡುವೆ ಮಾನವ ಬುದ್ಧಿಮತ್ತೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಜಗದೀಶ್ ಎಂ. ಭಂಡಾರಿ, ಪರಿಸ್ಥಿತಿ ಮತ್ತು ಸವಾಲುಗಳನ್ನು ಎದುರಿಸಲು ಹೊಂದಾಣಿಕೆ ಹಾಗೂ ಸ್ವೀಕಾರ ಮನೋಭಾವ ಅಗತ್ಯ. ಉನ್ನತ ಶಿಕ್ಷಣ ಪಡೆದುಕೊಳ್ಳುವ ಸಂದರ್ಭದಲ್ಲಿ ಪದವಿಪೂರ್ವ ಹಂತದ ಕಲಿಕೆ ಬುನಾದಿ ಆಗಿದೆ. ನಿಮ್ಮನಿಮ್ಮ ಹೊಣೆಗಾರಿಕೆ ಅರ್ಥ ಮಾಡಿಕೊಂಡು ಸಾಧನೆ ಪಥದತ್ತ ಸಾಗಬೇಕು ಎಂದು ತಿಳಿಸಿದರು. ಉಪನ್ಯಾಸಕರಾದ ನಿಖಿಲ್ ಕುಂಸಿ, ಯು.ಟಿ.ಹೆಗಡೆ, ಶಾರಿಕಾ, ವರ್ಷ, ಶಮೀಮ್ ಶೇಖ್, ಶೃತಿ, ಯೋಗೀಶ್ ಜಿ. ಇನ್ನಿತರರು ಹಾಜರಿದ್ದರು. ಅನುಷಾ ಸ್ವಾಗತಿಸಿದರು. ಕೆ.ಬಿ.ವೈಶಾಲಿ ವಂದಿಸಿದರು.

ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ, ಶಿವಮೊಗ್ಗ

ಆರ್.ಎ.ಸಂಖ್ಯೆ : 139/2025

ಮೇಲ್ಮನವಿದಾರರು : ನೂರುಲ್ಲಾ ಖಾನ್ ಬಿನ್ ಲೇಟ್ ಹಮೀದ್ ಖಾನ್, ವಯಸ್ಸು 52, ಜರಾಯಿತಿ ಕಸುಬು, ವಾಸ:ಮತ್ತೂರು ಮುಖ್ಯ ರಸ್ತೆ, ಮದಾರಿಪಾಳ್ಯ, ಶಿವಮೊಗ್ಗ.

ವಿರುದ್ಧ

ಎದುರುದಾರರು : ಯು.ಶಂಕರ ಆರಾಧ್ಯ ಬಿನ್ ಲೇಟ್ ಕೃಷ್ಣಾರಾಧ್ಯ, ವಯಸ್ಸು 74, ವ್ಯವಸಾಯ ವಾಸ: ಅಗ್ರಹಾರ ಊರುಗಡೂರು, ಶಿವಮೊಗ್ಗ.

ಸಾರ್ವಜನಿಕ ಪ್ರಕಟಣೆ

ಮೇಲ್ಕಂಡ ಪ್ರಕರಣವನ್ನು ಮೇಲ್ಮನವಿದಾರರು ಎದುರುದಾರರ ವಿರುದ್ಧ ಸಲ್ಲಿಸಿದ್ದು, ಇದರ ಬಗ್ಗೆ ಎದುರುದಾರರಿಗೆ ನ್ಯಾಯಾಲಯದ ಆದೇಶ ಜಾರಿ ಸಮನ್ಸ್ ಮತ್ತು ನೋಟೀಸ್ ನೊಂದಾಯಿತ ಅಂಚೆಯ ಮೂಲಕ ತಮಗೆ ಕಳುಹಿಸಿದ್ದರೂ ಸಹ ತಾವು ಅವುಗಳನ್ನು ಪಡೆದಿರುವುದಿಲ್ಲ, ಆದ ಕಾರಣ ಸದರಿ ಪ್ರಕರಣದ ವಿಚಾರಣೆಯನ್ನು **ದಿನಾಂಕ:06-04-2026 ರಂದು ಬೆಳಿಗ್ಗೆ 11 ಗಂಟೆಗೆ** ಮುದ್ದತ್ತಿಗೆ ನೀಡಲಾಗಿರುತ್ತದೆ. ತಾವು ಖುದ್ದಾಗಿ ಆಗಲೀ ಅಥವಾ ತಾವು ನೇಮಿಸಿದ ವಕೀಲರ ಮುಖಾಂತರ ಹಾಜರಾಗ ತಕ್ಕದ್ದು. ಒಂದು ವೇಳೆ ಹಾಜರಾಗದಿದ್ದಲ್ಲಿ ನ್ಯಾಯಾಲಯವು ಮೇಲ್ಕಂಡ ಪ್ರಕರಣವನ್ನು ಏಕಪಕ್ಷೀಯವಾಗಿ ತೀರ್ಮಾನಿಸಲಾಗುವುದು ಎಂದು ತಿಳಿಯುವುದು.

ಮೇಲ್ಮನವಿದಾರರ ಪರ ವಕೀಲರು	**ನ್ಯಾಯಾಲಯದ ಅಪ್ಪಣೆ ಮೇರೆಗೆ**
ಸಯ್ಯದ್ ಲಿಯಾಖತ್,	**ಸಹಿ/-ಶಿರಸ್ತೇದಾರರು ,**
ಸ್ಥಳ : ಶಿವಮೊಗ್ಗ	**ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರ**
ದಿನಾಂಕ:25-02-2026	**ನ್ಯಾಯಾಲಯ, ಶಿವಮೊಗ್ಗ**

ಕರ್ನಾಟಕ ಸರ್ಕಾರ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಾಂತ್ರಿಕ ಸಹಾಯಕರು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ದಾವಣಗೆರೆ ಪ್ರಾದೇಶಿಕ ವಿಭಾಗ, ದಾವಣಗೆರೆ –577 005.

ದೂರವಾಣಿ ಸಂಖ್ಯೆ: 08192-262527 ಇ-ಮೇಲ್:-dcfdvg@gmail.com

ಸಂಖ್ಯೆ: ಸಅಸಂ/ದಾವಿ/ಟೆಂಡರ್/ವಿವ/2025-26 ದಿನಾಂಕ: 23-02-2026

ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ

2026-27ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಮುಂದುವರೆದ ಕಾಮಗಾರಿಗಳಾದ ನೆಡುತೋಪು ನಿರ್ಮಾಣ, ನೆಡುತೋಪು ನಿರ್ವಹಣೆ, ಸಸಿಗಳನ್ನು ಬೆಳೆಸುವುದು ಹಾಗೂ ಸಸಿಗಳ ನಿರ್ವಹಣೆ ಕಾಮಗಾರಿಗಳನ್ನು ನಿರ್ವಹಿಸಲು ಮುಂಗಡವಾಗಿ 2025-26ನೇ ಸಾಲಿನಲ್ಲಿ ದಿ:23-02-2026 ರಂದು ಪ್ರಕಟಣೆ ಹೊರಡಿಸಿ, ದಿನಾಂಕ: 03-03-2026ರಂದು ಮಧ್ಯಾಹ್ನ 01:00 ಗಂಟೆಯವರೆಗೆ ನಿಗಧಿಪಡಿಸಲಾಗಿರುತ್ತದೆ. ದಿನಾಂಕ 05-03-2026ರ ಟೆಂಡರ್‌ನಲ್ಲಿ ಯಾರೂ ಭಾಗವಹಿಸದ ಸಂದರ್ಭದಲ್ಲಿ ಮರು ಟೆಂಡರನ್ನು ದಿನಾಂಕ 13-03-2026ರಂದು ಮಧ್ಯಾಹ್ನ 01:00 ಗಂಟೆಯವರೆಗೆ ನಿಗಧಿಪಡಿಸಿ ಅಲ್ಪಾವಧಿ ಇ-ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ನಿಬಂಧನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಛೇರಿಯ ವೇಳೆಯಲ್ಲಿ ಈ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ.

ವಾಸಾಇ/ದಾವಣಗೆರೆ/777/ ಕೆಎಸ್ಎಂಸಿಎ/2025-26	**ಸಹಿ/- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಾಂತ್ರಿಕ ಸಹಾಯಕರು, ದಾವಣಗೆರೆ**

ಕರ್ನಾಟಕ ಸರಕಾರ

(ಲೋಕೋಪಯೋಗಿ ಇಲಾಖೆ)

ಕಾರ್ಯನಿರ್ವಾಹಕ ಇಂಜಿನೀಯರರು, ಲೋಕೋಪಯೋಗಿ ಇಲಾಖೆ ವಿಭಾಗ, ಚಿಕ್ಕೋಡಿ

ನಂ.ಲೋ.ಇ./ಚಿ.ವಿ./ಸ.ಇಂ.-3/ಟೆಂಡರ/2025-26/7606 ದಿನಾಂಕ: 24/02/2026

ಇ-ಟೆಂಡರ್ ಹಾಗೂ ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ

ಲೋಕೋಪಯೋಗಿ ಇಲಾಖೆ ಚಿಕ್ಕೋಡಿ ವಿಭಾಗದಡಿ 2025-26 ನೇ ಸಾಲಿನ ಲೆಕ್ಕ ಶೀರ್ಷಿಕೆ 5054-ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಅಡಿ 1 ಕಾಮಗಾರಿ ಮತ್ತು 4059-ಮಾನ್ಯ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ (CMIDP) ಅಡಿ 1 ಕಾಮಗಾರಿ, ಹೀಗೆ ಒಟ್ಟು 2 ಕಾಮಗಾರಿಗಳು ಇದ್ದು, ಗುತ್ತಿಗೆಗೆ ಇಟ್ಟ ಮೊತ್ತ ಕ್ರಮವಾಗಿ ರೂ. 394.33 ಲಕ್ಷ ಹಾಗೂ ಮೊತ್ತ ರೂ. 150.29 ಲಕ್ಷ ಇರುವ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ.

ಗುತ್ತಿಗೆ ಪ್ರಕ್ರಿಯೆಯ ನಿಗದಿತ ದಿನಾಂಕಗಳು ಈ ಕೆಳಗಿನಂತೆ ಇರುವುದು

1)ಗುತ್ತಿಗೆ ಪೂರ್ವಭಾವಿ ಸಭೆ ವಿಭಾಗ ಕಚೇರಿಯಲ್ಲಿ:09-03-2026 ರಂದು (11.00 ಗಂಟೆಗೆ), 2)ಆಕ್ಷೇಪಣೆ -ಸಂದೇಹ ಮತ್ತು ವಿವರಣೆಗಳಿಗೆ ಕೊನೆಯ ದಿನಾಂಕ:11-03-2026 (ಸಾಯಂಕಾಲ 5.30 ಗಂಟೆಯ ವರೆಗೆ), 3)ಗುತ್ತಿಗೆ ಪತ್ರಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ : 13-03-2026 (ಸಾಯಂಕಾಲ 5.00 ಗಂಟೆಯವರೆಗೆ), 4)ತಾಂತ್ರಿಕ ಬಿಡ್‌ನ್ನು ತೆರೆಯುವ ದಿನಾಂಕ (Two Cover System):16-03-2026 (ಸಾಯಂಕಾಲ 4.30 ಗಂಟೆಗೆ), 5)ಹಣಕಾಸು ಬಿಡ್‌ನ್ನು ತೆರೆಯುವ ದಿನಾಂಕ (Two Cover System):"ತಾಂತ್ರಿಕ ಬಿಡ್ ಅನುಮೋದನೆಯಾದ ನಂತರ", 6)ಯಾವುದೇ ಗುತ್ತಿಗೆ ಅಂತಿಮ ದಿನಾಂಕದಂದು ಸ್ವೀಕೃತವಾಗದಿದ್ದಲ್ಲಿ ಇ-ಪ್ರಾಕ್ ದಲ್ಲಿ ಸ್ವಯಂಚಾಲಿತವಾಗಿ ಗುತ್ತಿಗೆ ಸಲ್ಲಿಸುವ ದಿನಾಂಕ 4 ದಿನ ವಿಸ್ತರಣೆಯಾಗುವುದು.

ಕಾಮಗಾರಿಗಳ ಎಲ್ಲ ವಿವರಗಳಿಗಾಗಿ ಇಲಾಖೆಯ ವೆಬಸೈಟ್ kppp.karnataka.gov.in ನ್ನು ಮತ್ತು ಟೆಂಡರ ಪ್ರಕಟಣೆಗಾಗಿ www.kpwd.gov.in ನ್ನು ಗಮನಿಸಲು ಅಥವಾ ಲೋಕೋಪಯೋಗಿ ಇಲಾಖೆ ವಿಭಾಗ ಚಿಕ್ಕೋಡಿ ಕಾರ್ಯಾಲಯವನ್ನು ಕಚೇರಿಯ ವೇಳೆಯಲ್ಲಿ ಸಂಪರ್ಕಿಸಲು ಕೋರಲಾಗಿದೆ.

ಸಹಿ/-ಕಾರ್ಯನಿರ್ವಾಹಕ ಇಂಜಿನೀಯರರು,
ಲೋಕೋಪಯೋಗಿ ಇಲಾಖೆ, ವಿಭಾಗ ಚಿಕ್ಕೋಡಿ.

DIPR/BGM/RO-NO-1943/KSMCA/2025-26

ಮಾನ್ಯ ಗೌರವಾನ್ವಿತ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ. ಶಿವಮೊಗ್ಗ.

ಪಿ ಅಂಡ್ ಎಸ್.ಸಿ. ಸಂಖ್ಯೆ : 06/2026

ಅರ್ಜಿದಾರರು : 1)ರಾಘವೇಂದ್ರ ಜಿ.ಬಿನ್ ಕೆ.ಗೋವಿಂದಪ್ಪ ಮತ್ತು ಶಾರದಮ್ಮ ಜಿ.ಎಸ್ ವಯಸ್ಸು ಸುಮಾರು 45 ವರ್ಷ. ವಾಸ:9, ಅವ್ವನ ಅರಮನೆ, 1ನೇ ಕ್ರಾಸ್, ಯಲ್ಲಮ್ಮ ಬಿಲ್ಡಿಂಗ್ ಹತ್ತಿರ ರಾಜೇಂದ್ರನಗರ, ಶಿವಮೊಗ್ಗ. 2) ವಿಜಯಕುಮಾರ್ ಜಿ.ಬಿನ್ ಕೆ.ಗೋವಿಂದಪ್ಪ ಮತ್ತು ಶಾರದಮ್ಮ ಜಿ.ಎಸ್. ವಯಸ್ಸು ಸುಮಾರು 45 ವರ್ಷ, ವಾಸ: 9, ಅವ್ವನ ಅರಮನೆ, 2ನೇ ಕ್ರಾಸ್, ಹಂಪಿ ಪ್ರಾವಿಷನ್ ಸ್ಟೋರ್ ಹತ್ತಿರ, ಬಸವನಗುಡಿ ಶಿವಮೊಗ್ಗ.

ವಿರುದ್ಧ

ಎದುರುದಾರರು : ಯಾರು ಇಲ್ಲ.

ಸಾರ್ವಜನಿಕ ತಿಳುವಳಿಕೆ

1 ಮತ್ತು 2ನೇ ಅರ್ಜಿದಾರರು **ಶಾರದಮ್ಮ ಜಿ.ಎಸ್. ಕೋಂ ಲೇಟ್ ಕೆ.ಗೋವಿಂದಪ್ಪ** ಅವರ ಮಕ್ಕಳಾಗಿರುತ್ತಾರೆ. ಅರ್ಜಿದಾರರು ಸದರಿ **ಶಾರದಮ್ಮ ಜಿ.ಎಸ್. ಕೋಂ ಲೇಟ್ ಕೆ.ಗೋವಿಂದಪ್ಪ** ಇವರ ವಾರಸುದಾರರಾಗಿದ್ದು, ಮೃತರ ಹೆಸರಿನಲ್ಲಿ ಅನುಸೂಚಿಯಲ್ಲಿ ಕಂಡು ಬ್ಯಾಂಕ್‌ನಲ್ಲಿರುವ ಹಣ ಇದ್ದು, ಸದರಿ ಮೊಬಲಗಿನ ಬಾಬ್ತು ವಾರಸುದಾರಿಕೆ ಪ್ರಮಾಣ ಪತ್ರ ಪಡೆಯುವ ಸಲುವಾಗಿ ಈ ಬಗ್ಗೆ ಯಾರದ್ದಾದರೂ ತಕರಾರುಗಳು ಇದ್ದಲ್ಲಿ ಮೇಲ್ಕಂಡ ನ್ಯಾಯಾಲಯದಲ್ಲಿ **ದಿನಾಂಕ:02-04-2026** ರಂದು ಖುದ್ದಾಗಿ ಆಗಲೀ ಅಥವಾ ವಕೀಲರ ಮೂಲಕವಾಗಲೀ ಹಾಜರಾಗಿ ತಕರಾರನ್ನು ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಮೇಲ್ಕಂಡ ಪ್ರಕರಣವನ್ನು ಏಕಪಕ್ಷೀಯವಾಗಿ ತೀರ್ಮಾನಿಸಲಾಗುವುದು, ತಿಳಿಯಿರಿ.

SCHEDULE: Amount standing in State Bank of India savings bank Account No.54041145867 with IFSC No.SBMY0040137 since 2013, to which the family pension account has been linked having PPO No.809992/FP, DS No.108/06-01-1995 at District Treasury. Shivamoggs of Rs.46,549/-.

ಸಚಿನ್ ಬಿ.ಆರ್.	**ನ್ಯಾಯಾಲಯದ ಅಪ್ಪಣೆಯ ಮೇರೆಗೆ**
ಅರ್ಜಿದಾರರ ಪರ ವಕೀಲರು	**ಸಹಿ/- ಶಿರಸ್ತೇದಾರರು**
ಸ್ಥಳ: ಶಿವಮೊಗ್ಗ	**ಮಾನ್ಯ ಪ್ರಧಾನ ಸಿವಿಲ್‌ನ್ಯಾಯಾಧೀಶರ**
ದಿನಾಂಕ:25-02-2026	**ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ. ಶಿವಮೊಗ್ಗ**

ಕರ್ನಾಟಕ ಸರ್ಕಾರ

ಕಾರ್ಯನಿರ್ವಾಹಕ ಅಭಿಯಂತರರವರ ಕಛೇರಿ ಪಂಚಾಯತರಾಜ್ ಇಂಜಿನೀಯರಿಂಗ್ ವಿಭಾಗ ಕಲಬುರಗಿ

ಸಂಖ್ಯೆ: ಕಾನಿಅ/ಪಂರಾಇಂ/ವಿಕ/ಶಾಶಾ-5/ಟೆಂಡರ/2025-26/6335 ದಿನಾಂಕ: 24/02/2026

:: ಇ-ಪ್ರೊಕ್ಯೂರಮೆಂಟ್ ಅಲ್ಪಾವಧಿ ಟೆಂಡರ ಪ್ರಕಟಣೆ ದ್ವಿ-ಲಕೋಟೆ ಪದ್ಧತಿಯಲ್ಲಿ ::

1) ಕಾಮಗಾರಿಗಳ ಇಂಡೆಂಟ್ ಸಂಖ್ಯೆ: ಚಿತ್ತಾಪೂರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 2025-26 & 2026-27ನೇ ಸಾಲಿನಲ್ಲಿ ಮಂಜೂರಾದ 13 ವಿವಿಧ ಗ್ರಾಮಗಳಲ್ಲಿ ಅಕ್ಷರ ಆವಿಷ್ಕಾರ ಮೈಕ್ರೋ ಯೋಜನೆಯಡಿಯಲ್ಲಿ ಮಂಜೂರಾದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶಾಲಾ ಕೋಣೆ ಕಟ್ಟಡ ನಿರ್ಮಾಣ ಕಾಮಗಾರಿಗಳ ಇಂಡೆಂಟ್ ಸಂಖ್ಯೆ ಈ ಕೆಳಗಿನಂತೆ ಇರುತ್ತದೆ: (1) 24830 (2) 24736 (3) 24832 (4) 24746 (5) 24748 (6) 24710 (7) 24709 (8) 24747 ಒಟ್ಟು **08 ಕಾಮಗಾರಿಗಳು**, 2) ಲೆಕ್ಕ ಶೀರ್ಷಿಕೆ: **2025-26 & 2026-27ನೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮೈಕ್ರೋ ಯೋಜನೆ**, 3) ಟೆಂಡರಿಗಿಟ್ಟ ಅಂದಾಜು ಮೊತ್ತ: **ಕನಿಷ್ಠ ರೂ. 1,10,04,512.31, ಗರಿಷ್ಠ ರೂ. 1,38,41,360.10**, 4) ಗುತ್ತಿಗೆದಾರರ ಅರ್ಹತೆ: 3ನೇ ದರ್ಜೆ ಮತ್ತು ಮೇಲ್ಪಟ್ಟು, 5) ಟೆಂಡರ ಫಾರಂ ಪಡೆಯುವ ದಿನಾಂಕ: **25.02.2026 ರಿಂದ 16.03.2026 ಸಾಯಂಕಾಲ 4:00 ಗಂಟೆವರೆಗೆ**, 6) ಟೆಂಡರ ಅರ್ಜಿ ಬೆಲೆ ಇ-ಪ್ರೊಕ್ಯೂರಮೆಂಟ್ ನಿಯಮಾನುಸಾರ, 7) ಇ.ಎಂ.ಡಿ.: ಕನಿಷ್ಠ ರೂ. 2,00,000.00, ಗರಿಷ್ಠ ರೂ. 2,08,000.00 8) ಟೆಂಡರ ಸಲ್ಲಿಸುವ ದಿನಾಂಕ: **25.02.2026 ರಿಂದ 16.03.2026 ಸಾಯಂಕಾಲ 4:00 ಗಂಟೆವರೆಗೆ**, 9) ತಾಂತ್ರಿಕ ಬಿಡ್ ತೆರೆಯುವ ದಿನಾಂಕ: **17.03.2026 ಸಾಯಂಕಾಲ 4:00 ಗಂಟೆ ನಂತರ**, 10) ಆರ್ಥಿಕ ಬಿಡ್ ತೆರೆಯುವ ದಿನಾಂಕ: **20.03.2026 ಬೆಳಿಗ್ಗೆ 11:00 ಗಂಟೆ ನಂತರ**, 11) ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ: ಕಾರ್ಯನಿರ್ವಾಹಕ ಅಭಿಯಂತರರವರ ಕಛೇರಿ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗ ಕರ್ನಾಟಕ ಗ್ರಾಮೀಣ ಬ್ಯಾಂಕ ಎದುರಿಗೆ ಕುಸನೂರ ರಸ್ತೆ ರಾಜಾಪೂರ ಕಲಬುರಗಿ, 12) ಅಂತರಜಾಲ ತಾಣದ ವಿಳಾಸ: www.kppp.karnataka.gov.in

ಸಹಿ/- ಕಾರ್ಯನಿರ್ವಾಹಕ ಅಭಿಯಂತರರು
ಪಂಚಾಯತರಾಜ್ ಇಂಜಿನೀಯರಿಂಗ್ ವಿಭಾಗ ಕಲಬುರಗಿ

ವಾ.ಸಾ.ಸಂ.ಇ/ಕಲಬುರಗಿ/1118/ಕೆ.ಎಸ್.ಎಂ.ಸಿ.&ಎ/2025-26

ಕರ್ನಾಟಕ ಸರ್ಕಾರ

ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗ, ಕಾರವಾರ, ಉತ್ತರ ಕನ್ನಡ

ದೂರವಾಣಿ: 08382-220556 ಇ-ಮೇಲ್: predkarwar@gmail.com

ಕ್ರ.ಸಂ:ಪಂರಾ.ಇಂ/ಕಾ/ಪಿಎ-1/2025-26/52 ದಿ: 24.02.2026

ಟೆಂಡರ್ ಪ್ರಕಟಣೆ-52/2025-26 (ಕೆ.ಪಿ.ಪಿ.ಪಿ ಮೂಲಕ)

ಕರ್ನಾಟಕ ರಾಜ್ಯಪಾಲರ ಪರವಾಗಿ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ ಕಾರವಾರ ಇವರಿಂದ ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿಸಿದ ಅರ್ಹ ಹಾಗೂ ಕೆ.ಪಿ.ಪಿ.ಪಿ. ಸಂಸ್ಥೆಯಿಂದ ನೋಂದಾಯಿಸಲ್ಪಟ್ಟ ಗುತ್ತಿಗೆದಾರರಿಂದ 2025-26 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅನುದಾನದ ಲೆಕ್ಕಶೀರ್ಷಿಕೆಯಡಿಯ ಕಾಮಗಾರಿಗಳಿಗೆ ಕರ್ನಾಟಕ ಸರ್ಕಾರದ ಸಾರ್ವಜನಿಕ ಖರೀದಿ ಪಾರದರ್ಶಕತೆ ಕಾನೂನು ಹಾಗೂ ನಿಯಮಾವಳಿ 2000 ಹಾಗೂ Standard Tender Document ನ K.W-1, 2 ರ ತತ್ಸಂಬಂಧ ಕಾಲಕಾಲಕ್ಕೆ ಹೊರಡಿಸಲಾದ ತಿದ್ದುಪಡಿ ಆದೇಶಗಳನ್ವಯ ನಿಬಂಧನೆಗೆ ಒಳಪಟ್ಟು ಈ ಕೆಳಗಿನಂತೆ ಐಟಂವಾರು ಟೆಂಡರ ಕರೆಯಲಾಗಿದೆ. ಅರ್ಹ ಗುತ್ತಿಗೆದಾರರು ಇ-ಆಡಳಿತ ಕೇಂದ್ರ ಅಥವಾ ವೆಬ್‌ಸೈಟ್ https://kppp.karnataka.gov.in ನಲ್ಲಿ ಪ್ರಕಟಿಸಿದಂತೆ ದಿನಾಂಕ ಹಾಗೂ ಇನ್ನುಳಿದ ವಿವರಗಳನ್ನು ಖಚಿತಪಡಿಸಿಕೊಂಡು ಟೆಂಡರಿಗಾಗಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಈ ಕಛೇರಿಯಿಂದ ಕಛೇರಿ ವೇಳೆಯಲ್ಲಿ ಮಾಹಿತಿ ಪಡೆಯಬಹುದು ಟೆಂಡರ್ ವಿವರಗಳು ಈ ಕೆಳಗಿನಂತಿವೆ.

ಕಾಮಗಾರಿಯ ಹೆಸರು: (ಮೀಸಲಾತಿ: ಸಾಮಾನ್ಯ) (1) 1. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳಕೋಡ ಪಂಚಾಯತ ಶಿರಗುಂಜಿ ಗೌಡರಕೇರಿ ರಸ್ತೆ ನಿರ್ಮಾಣ 2. ಉತ್ತರಕನ್ನಡ ಜಿಲ್ಲೆಯ ಕುಮಟಾ ಅಳಕೋಡ ಪಂಚಾಯತ್ ಯಾಣ ಮುಖ್ಯ ರಸ್ತೆಯಿಂದ ಗಜಾನನ ಶಾಸ್ತ್ರೀ ಮನೆಯವರೆಗೆ ರಸ್ತೆ ನಿರ್ಮಾಣ 3.ಕುಮಟಾ ತಾಲೂಕಿನ ಅಳಕೋಡ ಪಂ ಸಾಂತೂರು ರಸ್ತೆ ನಿರ್ಮಾಣ. ಅಂದಾಜು ಮೊತ್ತ: ರೂ. 40.00 ಲಕ್ಷ, ಮುಂಗಡ ಠೇವಣಿ: ರೂ. 80,000.00, ಕಾಲಮಿತಿ (ಮಳೆಗಾಲ ಸಹಿತ): 02 ತಿಂಗಳು

(ಮೀಸಲಾತಿ: ಪ್ರವರ್ಗ 2ಎ) (2) 1. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳಕೋಡ ಪಂಚಾಯತ ಹೆಬ್ಬಾರಮನೆಯಲ್ಲಿ ಯಾಣ ಕೂಡುವ ರಸ್ತೆ ನಿರ್ಮಾಣ 2. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳಕೋಡ ಪಂಚಾಯತ ಮಳವಳ್ಳಿ ಗೌಡರಕೇರಿ ರಸ್ತೆ ನಿರ್ಮಾಣ. ಅಂದಾಜು ಮೊತ್ತ: ರೂ. 20.00 ಲಕ್ಷ, ಮುಂಗಡ ಠೇವಣಿ: ರೂ. 25,000.00, ಕಾಲಮಿತಿ (ಮಳೆಗಾಲ ಸಹಿತ): 02 ತಿಂಗಳು

(1) ಕಾಮಗಾರಿಯ ಟೆಂಡರ್ ಶೆಡ್ಯೂಲ್-ಬಿಗಳನ್ನು ಮತ್ತು Technical Bid ನ್ನು ವೆಬ್ ಸೈಟ್‌ನಲ್ಲಿ ತುಂಬಿ ಮರಳಿ ಸಲ್ಲಿಸುವ ಕೊನೆಯ ದಿನಾಂಕ: 16.03.2026 ರ ಮಧ್ಯಾಹ್ನ 16.30 ಘಂಟೆವರೆಗೆ. (2) ಕಾಮಗಾರಿಯ Technical Bid ನ್ನು ತೆರೆಯುವ ದಿನಾಂಕ: 17.03.2026 ಮಧ್ಯಾಹ್ನ 16.31 ಘಂಟೆಗೆ. (3) ಆರ್ಥಿಕ ಬಿಡ್ ತೆರೆಯುವ ದಿನಾಂಕವನ್ನು ತಾಂತ್ರಿಕ ಬಿಡ್‌ನಲ್ಲಿ ಯಶಸ್ವಿಯಾದ ಅರ್ಹ ಗುತ್ತಿಗೆದಾರರಿಗೆ ನಂತರದಲ್ಲಿ ತಿಳಿಸಲಾಗುವುದು.

ಸಹಿ/- ಕಾರ್ಯನಿರ್ವಾಹಕ ಇಂಜನೀಯರು,
ಪಂಚಾಯತ ರಾಜ್ ಇಂಜನೀಯರಿಂಗ್ ವಿಭಾಗ, ಕಾರವಾರ

DIPR/KWR/KSMCA/1151/25-26 dt. 25.02.2026

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ಉಗ್ರಾಣ ಮತ್ತು ಖರೀದಿ ಇಲಾಖೆ, ಕೇಂದ್ರ ಕಛೇರಿ, ಗೋಕುಲ ರಸ್ತೆ, ಹುಬ್ಬಳ್ಳಿ – 580 030.

ಟೆಂಡರ್ ಪ್ರಕಟಣೆ ಸಂಖ್ಯೆ : 13/2025-26 ದಿನಾಂಕ : 25-02-2026

ಟೆಂಡರ್ ಪ್ರಕಟಣೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ವೇದಿಕೆ (ಕೆ.ಪಿ.ಪಿ.ಪಿ.) ಯ ಮೂಲಕ

ಆಸಕ್ತ ಬಿಡ್‌ದಾರರಿಂದ ಈ ಕೆಳಗೆ ತೋರಿಸಿದಂತೆ ಸಾಮಗ್ರಿಗಳ ಸರಬರಾಜಿಗಾಗಿ ಅಥವಾ ಸೇವೆಗಳನ್ನು ಒದಗಿಸಲು ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.

ಕ್ರ.ಸಂ.	ಟೆಂಡರ್ ಸಂಖ್ಯೆ	ಟೆಂಡರ್ ವಿವರಣೆ	ಅಂದಾಜು ಮೌಲ್ಯ
01	NWKRTC/2025-26/IND0179	ವಾಹನಗಳಿಗಾಗಿ ಸ್ಪ್ರಿಂಗ್ ಪಟ್ಟಿಗಳು.	ರೂ. 655.00 ಲಕ್ಷ
02	NWKRTC/2025-26/IND0185	ಆಟೋಮೊಟಿವ್ ಲ್ಯೂಬ್ರಿಕಂಟ್ಸ್, ಗ್ರೀಸ್ & ಕೂಲಂಟ್.	ರೂ. 525.00 ಲಕ್ಷ
03	NWKRTC/2025-26/SE2641	ಹೊರಗುತ್ತಿಗೆ ಆಧಾರದ ಮೇಲೆ 250 ತಾಂತ್ರಿಕ ಸಿಬ್ಬಂದಿಗಳನ್ನು ಒದಗಿಸುವುದು.	ರೂ. 427.00 ಲಕ್ಷ
04	NWKRTC/2025-26/IND0176	ಬಾಲ್ ಮತ್ತು ರೋಲರ್ ಬೇರಿಂಗ್‌ಗಳು.	ರೂ. 398.00 ಲಕ್ಷ
05	NWKRTC/2025-26/IND0183	ಏರ್ ಕಾಂಪ್ರೆಸರ್‌ಗಳು.	ರೂ. 215.00 ಲಕ್ಷ
06	NWKRTC/2025-26/IND0178	ವಾಟರ್ ಪಂಪ್ ಮತ್ತು ಬಿಡಿ ಭಾಗಗಳು.	ರೂ. 164.00 ಲಕ್ಷ
07	NWKRTC/2025-26/IND0188	235/75ಆರ್, 17.5" ರೇಡಿಯಲ್ ಟ್ಯೂಬ್‌ಲೆಸ್ ಟೈರ್‌ಗಳು.	ರೂ. 107.00 ಲಕ್ಷ
08	NWKRTC/2025-26/IND0177	ಫ್ಯಾನ್ ಬೆಲ್ಟ್‌ಗಳು.	ರೂ. 100.00 ಲಕ್ಷ
09	NWKRTC/2025-26/IND0182	ಸೆಲ್ಫ್ ಅಢೇಸಿವ್ ಪ್ಲಾಸ್ಟಿಕ್ ಫಿಲ್ಮ್	ರೂ. 59.42 ಲಕ್ಷ
10	NWKRTC/2025-26/IND0173/Call-2	ಬಸ್ ಪಾಸ್‌ಗಳ ಮುದ್ರಣ ಮತ್ತು ಸರಬರಾಜು.	ರೂ. 44.00 ಲಕ್ಷ
11	NWKRTC/2025-26/IND0181	ಅಲ್ಯೂಮಿನಿಯಂ ಪಾಪ್ ರಿವಿಟ್‌ಗಳು.	ರೂ. 43.33 ಲಕ್ಷ
12	NWKRTC/2025-26/IND0136/Call-2	ಇಂಜಿನ್ ರೀಕಂಡಿಷನ್‌ಗಾಗಿ ಬೇಕಾಗುವ ಯಂತ್ರಗಳು.	ರೂ. 40.00 ಲಕ್ಷ
13	NWKRTC/2025-26/IND0189	ಸ್ಮಾರ್ಟ್ ಕಾರ್ಡ್‌ಗಳು.	ರೂ. 27.50 ಲಕ್ಷ
14	NWKRTC/2025-26/IND0184	ಇಂಡಸ್ಟ್ರೀಯಲ್ ಗ್ಯಾಸ್‌ಗಳು.	ರೂ. 13.96 ಲಕ್ಷ
15	NWKRTC/2025-26/SE2605	ಕಂದಾಯ & ಭೂ ಸಮೀಕ್ಷೆ ವಿಷಯಗಳಲ್ಲಿ ತಜ್ಞರ ಸೇವೆ.	ರೂ. 10.00 ಲಕ್ಷ

ಬಿಡ್ ಸಲ್ಲಿಕೆಯ ಕೊನೆಯ ದಿನಾಂಕ ಮತ್ತು ಸಮಯ : ಟೆಂಡರ್ ಕ್ರ. ಸಂ. 1 ರಿಂದ 5 ರಲ್ಲಿನ ಟೆಂಡರ್‌ಗಳಿಗೆ 30-03-2026. ಕ್ರ. ಸಂ. 6 ರಿಂದ 15 ರಲ್ಲಿರುವ ಟೆಂಡರ್‌ಗಳಿಗೆ ದಿನಾಂಕ : 14-03-2026 ರ ಸಂಜೆ 5.30 ಗಂಟೆವರೆಗೆ. ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ : http://kppp.karnataka.gov.in ಅಥವಾ ಮೊಬೈಲ್ ಫೋನ್ ಸಂಖ್ಯೆ : 70220 09113 ಗೆ ಸಂಪರ್ಕಿಸಬಹುದಾಗಿದೆ.

ಸಹಿ/- ಉಗ್ರಾಣ ಮತ್ತು ಖರೀದಿ ನಿಯಂತ್ರಕರು,
(ಟೆಂಡರ್ ಕರೆಯುವ ಪ್ರಾಧಿಕಾರ).

ಡಿಐಪಿಆರ್/ಧಾರವಾಡ/1279/ಕೆಎಸ್‌ಎಂಸಿಎ/2025-26

ಸಾರ್ವಜನಿಕ ತಿಳುವಳಿಕೆ

ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ದಿನಾಂಕ:08/08/2024ರಂದು ತೀರ್ಥಹಳ್ಳಿ ಉಪ-ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿಯಾಗಿರುವ ಸ್ಥಿರ ಸ್ವತ್ತಿನ ಹಕ್ಕು ಖುಲಾಸೆ ಪತ್ರ ಶ್ರೀಮತಿ ಮಾಲತಿ ಜೆ.ಪೈ ಕೋಂ ಜನಾರ್ಧನ ಪೈ ಇವರ ಪರವಾಗಿ ತೀರ್ಥಹಳ್ಳಿ ಉಪ-ನೋಂದಣಾಧಿಕಾರಿಗಳ ಕಛೇರಿಯಲ್ಲಿ ಟಿ.ಟಿ.ಹೆಚ್ -1-01084-2024-25 ರಂತೆ ನೋಂದಣಿಯಾಗಿದ್ದು, ಸದರಿ ಮೂಲ ಹಕ್ಕು ಖುಲಾಸೆ ಪತ್ರ ನನ್ನ ಕಚೇರಿಯಲ್ಲಿ ಗೈರು ವಿಲೆಯಾಗಿರುತ್ತದೆ ಯಾರಿಗಾದರು ಸಿಕ್ಕಿದಲ್ಲಿ ಈ ಕೆಳಕಂಡವರಿಗೆ ಹಿಂತಿರುಗಿಸಬೇಕಾಗಿ ವಿನಂತಿ

ಸಿ.ಪ್ರಕಾಶ್, ನ್ಯಾಯವಾದಿ
ಶ್ರೀಮಾರಿಕಾಂಬ ಕಾಂಪ್ಲೆಕ್ಸ್, ಸಂತೆ ಮಾರ್ಕೆಟ್ ರಸ್ತೆ
ತೀರ್ಥಹಳ್ಳಿ-577432, ಮೊ:9448238564

ಮಾನ್ಯ ಪ್ರಧಾನ ಸಿವಿಲ್ ಜಡ್ಜ್‌ರವರ ನ್ಯಾಯಾಲಯ, ಶಿವಮೊಗ್ಗ ಇವರ ಸನ್ನಿಧಾನದಲ್ಲಿ

ಪಿ ಅಂಡ್ ಎಸ್.ಸಿ. ಸಂಖ್ಯೆ : 09/2026

ಅರ್ಜಿದಾರರು : 1)ಶ್ರೀಮತಿ ಗೀತಾ ಕೋಂ ಲೇಟ್ ಮಂಜಪ್ಪ.ಪಿ. ವಯಸ್ಸು 54 ವರ್ಷ. 2)ಅರುಣ್ ಎಂ. ಬಿನ್ ದಿವಂಗತ ಮಂಜಪ್ಪ ಪಿ. ವಯಸ್ಸು 28 ವರ್ಷ. 3)ಮನೋಜ್ ಎಂ. ಬಿನ್ ದಿವಂಗತ ಮಂಜಪ್ಪ.ಪಿ. ವಯಸ್ಸು 26 ವರ್ಷ, ಎಲ್ಲರೂ ವಾಸ, ನಂ.630, 5ನೇ ಕ್ರಾಸ್, ಶಾಂತಿನಗರ, ಶಿವಮೊಗ್ಗ.

ವಿರುದ್ಧ

ಎದುರುದಾರರು : ಯಾರು ಇಲ್ಲ.

ಸಾರ್ವಜನಿಕ ಪ್ರಕಟಣೆ

ಮೇಲ್ಕಂಡ ಅರ್ಜಿದಾರರು ದಿವಂಗತ **ಮಂಜಪ್ಪ ಪಿ ಬಿನ್ ಹುಚ್ಚಾಲಪ್ಪ** ಇವರ ಮರಣದ ಬಾಬ್ತು ಬರಬೇಕಾದಂತಹ ಪರಿಹಾರ ಕೋರಿ ವಾರಸುದಾರಿಕೆ ಪತ್ರವನ್ನು ಕೋರಿ ಈ ಘನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿದಾರರಿಗೆ ಅವರು ಕೋರಿರುವಂತೆ ವಾರಸುದಾರಿಕೆ ಪತ್ರವನ್ನು ನೀಡಲು ಯಾರದ್ದಾದರು ತಕರಾರು ಅಥವಾ ಆಕ್ಷೇಪಣೆಗಳು ಇದ್ದಲ್ಲಿ ಸದರೀ ವ್ಯಕ್ತಿಗಳು ಖುದ್ದಾಗಿ ಆಗಲಿ ಅಥವಾ ತಮ್ಮಿಂದ ನಿಯೋಜಿತರಾದನ್ಯಾಯವಾದಿಗಳಮುಖಾಂತರವಾಗಲಿ**ದಿನಾಂಕ:16-04-2026ರಂದು ಬೆಳಿಗ್ಗೆ 11.00 ಗಂಟೆಗೆ** ಹಾಜರಾಗಿ ತಮ್ಮ ತಕರಾರು ಅಥವಾ ಆಕ್ಷೇಪಣೆ ಅಥವಾ ಅಹವಾಲುಗಳನ್ನು ಸಲ್ಲಿಸ ತಕ್ಕದ್ದು. ತಪ್ಪಿದ್ದಲ್ಲಿ ಸದರಿ ಅರ್ಜಿಯನ್ನು ಏಕಪಕ್ಷೀಯವಾಗಿ ತೀರ್ಮಾನಮಾಡಲಾಗುವುದು.

ಅರ್ಜಿದಾರರ ಪರ ವಕೀಲರು	**ನ್ಯಾಯಾಲಯದ ಅಪ್ಪಣೆಯ ಮೇರೆಗೆ**
ಶ್ರೀ ಡಿ.ಕೆ.ನಾಗೇಶ್,	**ಸಹಿ/- ಶಿರಸ್ತೇದಾರರು**
ವಕೀಲರು	**ಮಾನ್ಯ ಪ್ರಧಾನ ಸಿವಿಲ್ ಜಡ್ಜ್‌ರವರ**
ಶಿವಮೊಗ್ಗ	**ನ್ಯಾಯಾಲಯ, ಶಿವಮೊಗ್ಗ**

ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರವರ ನ್ಯಾಯಾಲಯದಲ್ಲಿ , ಕಡೂರು

ಆರ್.ಎ.ನಂ : 14/2021

ವಾದಿ : ನಿಂಗಪ್ಪ ಬಿನ್ ದೊಡ್ಡಯ್ಯ, ಸುಮಾರು 65 ವರ್ಷ,ವ್ಯವಸಾಯ,ವಾಸ: ಸಾಣೇಹಳ್ಳಿ ಗ್ರಾಮ,ಯಗಟಿ ಹೋಬಳಿ, ಕಡೂರು ತಾಲ್ಲೂಕು.

ವಿರುದ್ಧ

ಪ್ರತಿವಾದಿಗಳು : ಎಸ್.ಸಿ.ಮರಿಯಪ್ಪ ಇವರು ಮರಣ ಹೊಂದಿದ್ದು, ಇವರ ಕಾನೂನು ಬದ್ಧ ವಾರಸುದಾರರಾದ. **ಆರ್-1(ಡಿ):** ಶ್ರೀಮತಿ ಸೋನಿಯ ಕೋಂ ಚಂದ್ರಪ್ಪ ಬಿನ್ ಲೇಟ್ ಎಸ್.ಸಿ.ಮರಿಯಪ್ಪ, ಸುಮಾರು 34 ವರ್ಷ, ಗೃಹಿಣಿ. ವಾಸ:ಮುಗಳಿ ಗ್ರಾಮ, ಶಿವನಿ ಹೋಬಳಿ, ಅಜ್ಜಂಪುರ ತಾಲ್ಲೂಕು.

ಪ್ರಕಟಣೆ

ಈ ಮೂಲಕ ತಿಳಿಯಪಡಿಸುವುದೇನೆಂದರೆ, ಅರ್ಜಿದಾರರು ಎದುರುದಾರರ ವಿರುದ್ಧ ದಾವಾ ಸಂಖ್ಯೆ:240:2017 ರ ಅಂತಿಮ ತೀರ್ಪು ಮತ್ತು ಡಿಕ್ರಿಯ ವಿರುದ್ಧವಾಗಿ ಮೇಲ್ಮನವಿಯನ್ನು ಸಲ್ಲಿಸಿದ್ದು, ಸದರಿ ಅಸಲು ದಾವೆಯು **ದಿನಾಂಕ:08-01-2021** ರಂದು ಡಿಕ್ರಿಯಾಗಿರುತ್ತದೆ. ಈ ಮೇಲ್ಕಂಡ ಮೇಲ್ಮನವಿಯಲ್ಲಿ 1ನೇ ಎದುರುದಾರರಾದ ಮರಿಯಪ್ಪ ಎಂಬುವವರು ಮರಣ ಹೊಂದಿರುವುದರಿಂದ ಇವರ ಕಾನೂನು ಬದ್ಧ ವಾರಸುದಾರರಾದ ಆರ್-1(ಡಿ)ರವರನ್ನು ಸದರಿ ಅರ್ಜಿಯಲ್ಲಿ ಪಕ್ಷಗಾರರನ್ನಾಗಿ ಸೇರ್ಪಡೆ ಮಾಡಲಾಗಿರುತ್ತದೆ. ಸದರಿ ಕೇಸಿನಲ್ಲಿ ನ್ಯಾಯಾಲಯವು ಆರ್-1 (ಡಿ) ರವರಿಗೆ ಸಮನ್ಸ್ ಜಾರಿ ಮಾಡಿದ್ದರೂ ಸಹ ಆರ್-1 (ಡಿ) ರವರು ಸಮನ್ಸ್‌ನ್ನು ಪಡೆದುಕೊಂಡಿರುವುದಿಲ್ಲ, ಆದುದರಿಂದ ಪ್ರಕಟಣೆ ಮೂಲಕ ತಿಳಿಯಪಡಿಸುವದೇನೆಂದರೆ, ಮೇಲ್ಕಂಡ ಕೇಸು **ದಿನಾಂಕ:18-04-2026**ರಂದು ನ್ಯಾಯಾಲಯದ ಮುಂದೆ ಹೀಯರಿಂಗ್ ಇದ್ದು, ಆ ದಿವಸ ಆರ್-1 (ಡಿ) ಆದ ನೀವು ನ್ಯಾಯಾಲಯದ ಮುಂದೆ **ಬೆಳಿಗ್ಗೆ 11.00 ಗಂಟೆಗೆ** ಖುದ್ದಾಗಿ ಅಥವಾ ವಕೀಲರ ಮೂಲಕವಾಗಲೀ ನ್ಯಾಯಾಲದ ಮುಂದೆ ಹಾಜರಾಗಲು ತಿಳಿಯಪಡಿಸಿರುತ್ತೆ. ತಪ್ಪಿದಲ್ಲಿ ನಿಮ್ಮನ್ನು ಗೈರು ಹಾಜರಾತಿಯಲ್ಲಿ ಪರಿಗಣಿಸಿ ಏಕಪಕ್ಷ ಎಂದು ಘೋಷಿಸಿ ಅರ್ಜಿದಾರರ ಪರ ವಿಚಾರಣೆ ನಡೆಸಿ ಸದರಿ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದೆಂದು ಈ ಮೂಲಕ ತಿಳಿಯಪಡಿಸಿದೆ. ಈ ಪ್ರಕಟಣೆಯನ್ನು ದಿನಾಂಕ:25-02-2026 ರಂದು ನ್ಯಾಯಾಲಯದ ಮೊಹರಿನೊಂದಿಗೆ ಮತ್ತು ನನ್ನ ಸಹಿಯೊಂದಿಗೆ ನೀಡಲ್ಪಟ್ಟಿರುತ್ತೆ.

ಅರ್ಜಿದಾರರ ಪರ ವಕೀಲರು	**ನ್ಯಾಯಾಲಯದ ಆದೇಶದ ಮೇರೆಗೆ**
ಹೆಚ್.ತಿಪ್ಪೇಶ್,ವಕೀಲರು	**ಸಹಿ/- ಶಿರಸ್ತೇದಾರರು**
ಕಡೂರು	**ಮಾನ್ಯ ಹಿರಿಯ ಸಿವಿಲ್ ನ್ಯಾಯಾಲಯ**
ದಿನಾಂಕ:17-02-2026	**ಕಡೂರು**

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಸ್ವಾಮಿತ್ವದಲ್ಲಿ)

ಕಾರ್ಯಪಾಲಕ ಅಭಿಯಂತರರವರ ಕಛೇರಿ, ಕೃಭಾಜನಿನಿ, ನಾಬದಂ, ಕಾಲುವೆ ವಿಭಾಗ-4, ಚಿಕ್ಕಹೊನ್ನಕುಣಿ, ತಾ: ದೇವದುರ್ಗ

ಸಂಖ್ಯೆ:ಕೃಭಾಜನಿನಿ/ನಾಬದಂಕಾ/ವಿ-4/ಶಾಶಾ/Maintenance/2025-26/844 ದಿನಾಂಕ:23.02.2026

ಅಲ್ಪಾವಧಿ ಶೇಕಡಾವಾರು ಟೆಂಡರ್ ಪ್ರಕಟಣೆ

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕೃಭಾಜನಿನಿ, ಬೆಂಗಳೂರು, ಇವರ ಪರವಾಗಿ ಕಾರ್ಯನಿರ್ವಾಹಕ ಅಭಿಯಂತರರು, ಕೃಭಾಜನಿನಿ, ನಾಬದಂ ಕಾಲುವೆ ವಿಭಾಗ ಸಂ.-4, ಚಿಕ್ಕಹೊನ್ನಕುಣಿ, ತಾ: ದೇವದುರ್ಗ, ಜಿಲ್ಲೆ: ರಾಯಚೂರು ಇವರು ಈ ಕೆಳಗಿನ ಕಾಮಗಾರಿಯ ನೋಂದಾಯಿತ ಕೆ.ಪಿ.ಡಬ್ಲ್ಯೂ.ಡಿ. 1ನೇ ದರ್ಜೆ ಗುತ್ತಿಗೆದಾರರಿಂದ ಟೆಂಡರನ್ನು ಆಹ್ವಾನಿಸಲಾಗಿರುತ್ತದೆ. ಕೆ ಟಿ ಟಿ ಪಿ ನಿಯಮರನ್ವಯ ಗುತ್ತಿಗೆದಾರರು ಅಗತ್ಯ ಇ.ಎಂ.ಡಿ ಠೇವಣಿ ಮೊತ್ತವನ್ನು ಇ-ಕ್ಯಾಷ್‌ನಲ್ಲಿ ಪಡೆದು ದ್ವಿ ಲಕೋಟೆಯಲ್ಲಿ ಟೆಂಡರನ್ನು ಸಲ್ಲಿಸುವುದು. ಇ.ಎಂ.ಡಿ ಠೇವಣಿ ಮತ್ತು ಇತರೆ ಅವಶ್ಯಕ ಬಿಡ್ ದಾಖಲೆಗಳನ್ನೊಳಗೊಂಡಿರುವ ಬಿಡ್‌ದಾರರ ಬಿಡ್ಡುಗಳನ್ನು ಮಾತ್ರ ತೆರೆಯಲಾಗುವುದು.

ಕಾಮಗಾರಿಯ ಹೆಸರು: Maintenance work. ಒಟ್ಟು ಕಾಮಗಾರಿಗಳ ಸಂಖ್ಯೆ: 1. "ಇಎಂಡಿ ಮೊತ್ತ (ಪ್ರತಿ ಕಾಮಗಾರಿಗೆ)": As mentioned in e-portal. ಟೆಂಡರ್ ಪ್ರೋಸೆಸಿಂಗ್ ಶುಲ್ಕ: As mentioned in e-portal. ಕೆಲಸ ಮುಗಿಸಲು ಕಾಲಮಿತಿ :9 months including monsoon.

1) ಗುತ್ತಿಗೆದಾರರು ಇ-ಟೆಂಡರ್ ಪುಸ್ತಕಕ್ಕಾಗಿ ದಿನಾಂಕ: 24.02.2026 ರಿಂದ 04.03.2026 ರವರೆಗೆ ಕೆ.ಬಿ.ಜೆ.ಎನ್.ಎಲ್. ವೆಬ್ ಸೈಟ್ http://kppp.karnataka.gov.in ಕ್ಲಿಕ್ ಮಾಡಿ ಇ-ಪೋರ್ಟಲ್ ನಲ್ಲಿ ಇರುವಂತೆ ಟೆಂಡರ್ ಶುಲ್ಕ (ಮರಳಿಸಲಾಗದ)/ಇ.ಎಂ.ಡಿ. ಮೊತ್ತವನ್ನು ಭರಿಸಿ ಇ-ಟೆಂಡರ್ ಪುಸ್ತಕವನ್ನು ಕೋರಿಕೊಳ್ಳುವುದು. ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ನಲ್ಲಿ ಈ ಕೆಳಗಿನ ಪೇಮೆಂಟ ಮೋಡ್‌ಗಳನ್ನು ಬಳಸಿಕೊಂಡು ದಿನಾಂಕ:04.03.2026 ರ ಸಾಯಂಕಾಲ 5.00 ಘಂಟೆಯೊಳಗಾಗಿ ಭರಿಸುವದು. Credit card / Direct debit / National electronic fund transfer (NEFT) / over the counter (OTC) 2) ಗುತ್ತಿಗೆದಾರರು ದಿನಾಂಕ: 24.02.2026 ರಿಂದ 04.03.2026 ರ ಸಾಯಂಕಾಲ 5.00 ಘಂಟೆಯವರೆಗೆ ಇ-ಟೆಂಡರ ಪುಸ್ತಕವನ್ನು Access ಮಾಡಬಹುದು. 3) ಭರ್ತಿಗೊಳಿಸಿದ ಇ-ಟೆಂಡರ ಪುಸ್ತಕವನ್ನು ದಿನಾಂಕ: 24.02.2026 ರಿಂದ 04.03.2026 ರ ಸಾಯಂಕಾಲ 5.00 ಘಂಟೆಯವರೆಗೆ ಸಲ್ಲಿಸುವದು. 4) ಟೆಂಡರ್‌ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು/ಸಂದೇಹಗಳಿಗಾಗಿ Pre-Bid meeting ಅನ್ನು 27.02.2026 ರಂದು ಬೆಳಿಗ್ಗೆ 11.00 AMಕ್ಕೆ ಸಹಿ ಮಾಡುವವರ ಕಚೇರಿಯಲ್ಲಿ ನಡೆಸಲಾಗುವುದು. Cover-I (Technical Bid) ಮತ್ತು Cover-II (Financial Bid)ಗಳನ್ನು Executive Engineer, KBJNL, NRBC, Division No.4, Chikkahonnakuni ಅವರ ಕಚೇರಿಯಲ್ಲಿ ವಿದ್ಯುನ್ಮಾನವಾಗಿ ಕ್ರಮವಾಗಿ 06.03.2026 ರಂದು ಬೆಳಿಗ್ಗೆ 11.00 AMಕ್ಕೆ ಮತ್ತು 07.03.2026 ರಂದು ಸಂಜೆ 05.00 PMಕ್ಕೆ ತೆರೆಯಲಾಗುವುದು. 5) ಟೆಂಡರಿಗೆ ಸಂಬಂಧಪಟ್ಟಂತೆ ಉಳಿದ ಯಾವುದೇ ವಿವರಗಳನ್ನು ಈ ಕೆಳಗೆ ಸಹಿ ಮಾಡಿರುವ ಕಾರ್ಯಪಾಲಕ ಅಭಿಯಂತರರವರ ಕಛೇರಿಯಿಂದ (ಕಛೇರಿಯ ವೇಳೆಯಲ್ಲಿ) ಇ-ಪೋರ್ಟಲ್ ಮುಖಾಂತರ ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ ಮತ್ತು ಟೆಂಡರ್‌ನಲ್ಲಿ ಯಾವುದಾದರೂ ತಿದ್ದುಪಡಿಗಳಿದ್ದಲ್ಲಿ ಅದನ್ನು ಇ-ಪೋರ್ಟಲ್‌ನಲ್ಲಿ ಮಾತ್ರ ಪ್ರಕಟಿಸಲಾಗುವುದು.

ಸಹಿ/- ಕಾರ್ಯಪಾಲಕ ಅಭಿಯಂತರರು,
ಕೃಭಾಜನಿನಿ, ನಾಬದಂ, ಕಾಲುವೆ ವಿಭಾಗ-4,
ಚಿಕ್ಕಹೊನ್ನಕುಣಿ, ತಾ:ದೇವದುರ್ಗ.

DIP/RCR/720/KSMC&A/723/2025-26

ಕರ್ನಾಟಕ ಸರ್ಕಾರ

ಕಾರ್ಯನಿರ್ವಾಹಕ ಅಭಿಯಂತರರ ಕಛೇರಿ, ಲೋಕೋಪಯೋಗಿ ಇಲಾಖೆ ವಿಭಾಗ, ಬಳ್ಳಾರಿ

Email: ee_pwdbellary@yahoo.com ದೂರವಾಣಿ ಸಂ: 08392 266123

ಸಂ:ಕಾನಿಇ/ಲೋಇ/ಬವಿ/ಟಿ.ಎಸ್-6/ಕೆಕೆಆರ್‌ಡಿಬಿ/2025-26/6137 ದಿನಾಂಕ:21.02.2026

ಅಲ್ಪಾವಧಿ ಟೆಂಡರ್ ಪ್ರಕಟಣೆ

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತರಾದ ಆಸಕ್ತಿಯುಳ್ಳ ಗುತ್ತಿಗೆದಾರರಿಂದ ಈ ಕೆಳಕಾಣಿಸಿದ ಕಾಮಗಾರಿಗಳಿಗೆ ದ್ವಿ/ಏಕ ಲಕೋಟೆ ಪದ್ಧತಿಯಂತೆ ಟೆಂಡರುಗಳನ್ನು ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಹ ಗುತ್ತಿಗೆದಾರರು ಪ್ರಕಟಣೆಯಲ್ಲಿನ ಕಾಮಗಾರಿಗಳನ್ನು ಅಂತರ್ಜಾಲದ ಮೂಲಕ ವೆಬ್ ಸೈಟ್ ವಿಳಾಸ **https:kppp.karnataka.gov.in**ವನ್ನು ಸಂದರ್ಶಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಗುತ್ತಿಗೆದಾರರು ಈ ಕೆಳಗೆ ಸಹಿ ಮಾಡಿದ ಅಧಿಕಾರಿಗಳ ಕಛೇರಿಯಲ್ಲಿ ಕಛೇರಿ ಕೆಲಸದ ವೇಳೆಯಲ್ಲಿ ಪಡೆಯಬಹುದಾಗಿರುತ್ತದೆ.

ಕ್ರ ಸಂ	ಕಾಮಗಾರಿಗಳ ವಿವರ	ಅಂದಾಜು ಮೊತ್ತ ರೂ.ಲಕ್ಷಗಳಲ್ಲಿ
1)	PWD/2025-26/RD/WORK_INDENT33414	130.00
2)	PWD/2025-26/RD/WORK_INDENT33859	63.00
3)	PWD/2025-26/RD/WORK_INDENT33861 (Reserved CAT-2A Category)	15.00
4)	PWD/2025-26/BR/WORK_INDENT33809	30.00
5)	PWD/2025-26/RD/WORK_INDENT33854	63.00
6)	PWD/2025-26/RD/WORK_INDENT33857	63.00
7)	PWD/2025-26/RD/WORK_INDENT33855 (Reserved CAT-2A Category)	65.00
8)	PWD/2025-26/RD/WORK_INDENT33856 (Reserved CAT-2A Category)	72.65
9)	PWD/2025-26/BR/WORK_INDENT33868 (Reserved SC Category)	25.00
10)	PWD/2025-26/BR/WORK_INDENT33869 (Reserved ST Category)	90.00
11)	PWD/2025-26/RD/WORK_INDENT33852	50.00
12)	PWD/2025-26/BR/WORK_INDENT33860	35.00
13)	PWD/2025-26/RD/WORK_INDENT33469	70.00
14)	PWD/2025-26/RD/WORK_INDENT33652 (Reserved SC Category)	100.00
15)	PWD/2025-26/RD/WORK_INDENT33632	100.00
16)	PWD/2025-26/RD/WORK_INDENT33634	66.99
17)	PWD/2025-26/RD/WORK_INDENT33473	80.00
18)	PWD/2025-26/IND0223	49.20

ಸೂಚನೆ : ಕಾರಣಾಂತರಗಳಿಂದ ಕೆಳಗೆ ತಿಳಿಯಪಡಿಸಿದ ಟೆಂಡರ್ ದಿನಾಂಕಗಳು ಬದಲಾದಲ್ಲಿ, ಮರು ಟೆಂಡರ್ ಆಹ್ವಾನಿಸಿದ್ದಲ್ಲಿ ಹಾಗೂ ಇನ್ನಿತರೆ ಬದಲಾವಣೆಗಳಿದ್ದಲ್ಲಿ ಗುತ್ತಿಗೆದಾರರು ಕೆ.ಪಿ.ಪಿ ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಗಮನಿಸಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ ಜಾಹಿರಾತು ಹೊರಡಿಸಲಾಗುವುದಿಲ್ಲ.

ಟೆಂಡರಿಗಾಗಿ ನಿಗದಿಪಡಿಸಿದ ದಿನಾಂಕಗಳು ಕೆಳಗಿನಂತಿವೆ.

ಅ)ಕಾಮಗಾರಿಗಳಿಗೆ ನಿಗಧಿಪಡಿಸಿದ ಪ್ರಿ-ಬಿಡ್ ಸಭೆ ದಿನಾಂಕ ಮತ್ತು ಸಮಯ : **27.02.2026 ರಂದು 11.00 ಗಂಟೆಗೆ ಕಾರ್ಯನಿರ್ವಾಹಕ ಇಂಜನೀಯರ್, ಲೋಕೋಪಯೋಗಿ ಇಲಾಖಾ ವಿಭಾಗ, ಬಳ್ಳಾರಿ ಇವರ ಕಛೇರಿಯಲ್ಲಿ.** ಆ)ಟೆಂಡರ್ ಆಕ್ಷೇಪಣೆಗಳಿಗಾಗಿ ನಿಗದಿಪಡಿಸಲಾದ ದಿನಾಂಕ: **02.03.2026 ರಂದು 12.00 ಗಂಟೆಯ ವರೆಗೆ.** ಇ)ಕೆ.ಪಿ.ಪಿ ಪೋರ್ಟಲ್ ಮುಖಾಂತರ ಟೆಂಡರುಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: **04.03.2026 ರಂದು 16.00 ಗಂಟೆಯ ವರೆಗೆ.** ಈ)ಬಿಡ್‌ಗಳನ್ನು ತೆರೆಯುವ ದಿನಾಂಕ ಮತ್ತು ಸಮಯ: **05.03.2026 ರಂದು 16.30 ಗಂಟೆಗೆ ಕಾರ್ಯನಿರ್ವಾಹಕ ಇಂಜನೀಯರ್, ಲೋಕೋಪಯೋಗಿ ಇಲಾಖೆ ವಿಭಾಗ, ಬಳ್ಳಾರಿ ಇವರ ಕಛೇರಿಯಲ್ಲಿ ತೆರೆಯಲಾಗುವುದು**

ಸಹಿ/-ಕಾರ್ಯನಿರ್ವಾಹಕ ಇಂಜನೀಯರ್,
ಲೋಕೋಪಯೋಗಿ ಇಲಾಖೆ, ವಿಭಾಗ, ಬಳ್ಳಾರಿ

ಡಿಐಪಿಆರ್/ಬಳ್ಳಾರಿ/1047/ಕೆಎಸ್‌ಎಂಸಿಎ/2025-26

ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರವರ ನ್ಯಾಯಾಲಯ, ಚನ್ನಗಿರಿ

ಓ.ಎಸ್.ನಂ : 104/2024

ವಾದಿಗಳು : 1)ಶ್ರೀಮತಿ ನಿಂಗಮ್ಮ ಕೋಂ ಲೇಟ್ ಶಿವಲಿಂಗಪ್ಪ, ವಯಸ್ಸು ಸುಮಾರು 62 ವರ್ಷ,ವ್ಯವಸಾಯ. 2)ಶ್ರೀಮತಿ ಗಂಗಮ್ಮ ಕೋಂ ಹನುಮಂತಪ್ಪ, ವಯಸ್ಸು ಸುಮಾರು 58 ವರ್ಷ, ವ್ಯವಸಾಯ. ಇಬ್ಬರ ವಾಸ: ಹಿರಿಯೂರು ಗ್ರಾಮ, ಹೊಳಲ್ಕೆರೆ ತಾಲ್ಲೂಕು ಇವರ ಪರ ಜಿಪಿಎ ಹೋಲ್ಡರ್, ಶ್ರೀ ಹನುಮಂತಪ್ಪ ಬಿನ್ ಗುರುನಂಜಪ್ಪ, ವಯಸ್ಸು ಸುಮಾರು 70 ವರ್ಷ, ವ್ಯವಸಾಯ ವಾಸ: ಹಿರಿಯೂರು ಗ್ರಾಮ, ಹೊಳಲ್ಕೆರೆ ತಾಲ್ಲೂಕು.

ವಿರುದ್ಧ

ಪ್ರತಿವಾದಿಯರು : ತಿಪ್ಪೇಶ್ ಮತ್ತು ಇತರರು.

3ನೇ ಪ್ರತಿವಾದಿಯ ವಿಳಾಸ : ಶ್ರೀ ಹೆಚ್.ಜಿ.ಶ್ರೀನಿವಾಸ ಬಿನ್ ದಾಸರ ಹನುಮಪ್ಪ, ವಯಸ್ಸು ಸುಮಾರು 72 ವರ್ಷ, ವ್ಯವಸಾಯಗಾರರು, ವಾಸ:ತಣಿಗೆರೆ ಗ್ರಾಮ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ.

ಪತ್ರಿಕಾ ಪ್ರಕಟಣೆ

ಈ ಮೇಲ್ಕಂಡ ದಾವೆಯನ್ನು ವಾದಿಯು ಪ್ರತಿವಾದಿಯರ ವಿರುದ್ಧ ಘೋಷಣಾತ್ಮಕ ಮತ್ತು ಶಾಶ್ವತ ನಿರ್ಬಂಧಕಾಜ್ಞೆ ಆದೇಶ ಕೋರಿ ದಾವೆ ಸಲ್ಲಿಸಿದ್ದು, ಪ್ರಸ್ತುತ ಈ ದಾವೆಯಲ್ಲಿ ಪ್ರತಿವಾದಿ ನಂ.3ರವರಾದ ತಾವು ತಮ್ಮ ಅಹವಾಲನ್ನು ಸಲ್ಲಿಸಲು ಮೇಲ್ಕಂಡ ಘನ ನ್ಯಾಯಾಲಯಕ್ಕೆ **ದಿನಾಂಕ:28-03-2026 ರಂದು ಬೆಳಿಗ್ಗೆ 11 ಗಂಟೆಗೆ** ಖುದ್ದಾಗಿ ಆಗಲೀ ಅಥವಾ ವಕೀಲರ ಮೂಲಕವಾಗಲೀ ಹಾಜರಾಗಿ ನಿಮ್ಮ ತಕರಾರನ್ನು ಸಲ್ಲಿಸಲು ತಿಳಿಸಿದೆ. ಒಂದು ವೇಳೆ ನೀವು ಮೇಲೆ ತಿಳಿಸಿದ ಸಮಯ ಮತ್ತು ದಿನಾಂಕದಂದು ಹಾಜರಾಗಲು ತಪ್ಪಿದಲ್ಲಿ ನಿಮ್ಮನ್ನು ಏಕಪಕ್ಷ ಎಂದು ಪರಿಗಣಿಸಿ ಸದರಿ ದಾವೆಯನ್ನು ತೀರ್ಮಾನ ಮಾಡಲಾಗುವುದು ಎಂದು ತಿಳಿಯುವುದು. ನ್ಯಾಯಾಲಯದ ಆದೇಶ ಮತ್ತು ಮೊಹರಿನೊಂದಿಗೆ ದಿನಾಂಕ:25-02-2026 ರಂದು ನೀಡಲಾಗಿದೆ. ಘನ ನ್ಯಾಯಾಲಯದ ಆದೇಶದ ಮೇರೆಗೆ ದಿನಾಂಕ:24-02-2026 ರಂದು ನೀಡಲ್ಪಟ್ಟಿರುತ್ತದೆ.

ವಾದಿಯ ಪರ ವಕೀಲರು	**ನ್ಯಾಯಾಲಯದ ಅಪ್ಪಣೆಯ ಮೇರೆಗೆ**
ಎಂ.ತಿಪ್ಪೇಸ್ವಾಮಿ	ಸಹಿ/- ಶಿರಸ್ತೇದಾರರು
ವಕೀಲರು, ಚನ್ನಗಿರಿ	ಹಿರಿಯ ಸಿವಿಲ್ ನ್ಯಾಯಾಧೀಶರು
	ನ್ಯಾಯಾಲಯ, ಚನ್ನಗಿರಿ

Hosadigantha kannada daily Printed & Published by P.S. Prakash on behalf of Jnanabharathi Prakashana Limited. Printed at Digantha Mudrana, New Thirthahalli Road, Shivamogga - 577201 and Published at 'Madhura Nilaya', 4th Cross, Durgigudi, Park Extension, Shivamogga 577202. Ph: (08182) 401752, 8861209076. Editor : P.S. Prakash, Group Editor : Vinayak S. Bhat.

ವಿಂಡೀಸ್ vs ಆಫ್ರಿಕಾ | ಎರಡನೇ ಪಂದ್ಯದಲ್ಲಿ ಭಾರತ-ಜಿಂಬಾಬ್ವೆ ಪಂದ್ಯಾಟ

ಭಾರತ ಸೆಮಿ ನಿರ್ಧಾರ ಇಂದು

• **ಚೆನ್ನೈ:** ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಸೆಮಿಫೈನಲ್‌ಗೇರುವುದನ್ನು ನಿರ್ಧರಿಸುವ ಎರಡು ಪ್ರಮುಖ ವಿಂಡೀಸ್-ದ.ಆಫ್ರಿಕಾ, ಭಾರತ-ಜಿಂಬಾಬ್ವೆ ಪಂದ್ಯಗಳು ಗುರುವಾರದಂದು ನಡೆಯಲಿವೆ.

ಸೂಪರ್-8ರ ಪಂದ್ಯಗಳು ಭಾರೀ ಸಂಚಲನ ಮೂಡಿಸುತ್ತಿವೆ. ಎರಡನೇ ಗುಂಪಿನಲ್ಲಿ ಇಂಗ್ಲೆಂಡ್ ಈಗಾಗಲೇ ಸೆಮಿಗೇರಿದೆ. ಇನ್ನು ಮೊದಲನೇ ಗುಂಪಿನಲ್ಲಿ ದ.ಆಫ್ರಿಕಾ ಮತ್ತು ವಿಂಡೀಸ್ ತಂಡಗಳು ತಲಾ ಒಂದು ಗೆಲುವಿನೊಂದಿಗೆ ಉತ್ತಮ ರನ್‌ರೇಟ್ ಕೂಡ ಹೊಂದಿದ್ದು ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ಭಾರತಕ್ಕೆ ತನ್ನ ಪಂದ್ಯಕ್ಕಿಂತ ದ.ಆಫ್ರಿಕಾ-ವಿಂಡೀಸ್ ಪಂದ್ಯವೇ ಪ್ರಮುಖ. ಅಷ್ಟಾಗ್ಯೂ ಯಾವುದೋ ಒಂದು ಗೆಲುವು ಸೆಮಿ ಹಾದಿ ತೋರಿಸುವುದಿಲ್ಲ, ಭಾರತಕ್ಕೆ ಲಕ್ ಜತೆಗೆ ಪರಿಶ್ರಮದ ಅಗತ್ಯವಿದೆ.

ಭಾರತಕ್ಕಿದು ಕೊನೆಯ ಅವಕಾಶ: ಲೀಗ್ ಹಂತದ ಪಂದ್ಯಗಳಲ್ಲಿ ಅಜೇಯ ಓಟ ಮುಂದುವರಿಸಿದ್ದ ಭಾರತ ಟಾಪ್ ತಂಡವಾಗಿ ಬಂದಿತ್ತು. ನಾಲ್ಕು ಗೆಲುವುಗಳನ್ನು ಜೇಬಿನಲ್ಲಿಟ್ಟುಕೊಂಡು ಬಂದಿದ್ದ ಭಾರತಕ್ಕೆ ದ.ಆಫ್ರಿಕಾ ಹೀನಾಯವಾಗಿ ಸೋಲಿಸಿದೆ. ಪರಿಣಾಮ ಭಾರತಕ್ಕೆ ಇದು ಕೊನೆಯ ಅವಕಾಶವಾಗಿದೆ. ಸೂಪರ್-8ರ ಮೊದಲೆರಡು ತಂಡಗಳು ಮಾತ್ರ ಮುನ್ನಡೆ ಸಾಧಿಸುತ್ತವೆ. ಪರಿಣಾಮ ಭಾರತ ಒಂದು ವೇಳೆ ಈ ಪಂದ್ಯದಲ್ಲಿ ಸೋತರೆ ಹೊರಬೀಳಲಿದೆ. ಗೆದ್ದರೂ ಅದು ಸಾಕಾಗೊಲ್ಲ.

ಲೆಕ್ಕಾಚಾರ ಹೇಗಿದೆ?: ವಿಂಡೀಸ್ ಹಾಗೂ ದ.ಆಫ್ರಿಕಾ ಪಂದ್ಯದಲ್ಲಿ ವಿಜೇತರು ಭಾರತದ ಸೆಮಿ ಹಾದಿಯನ್ನು ನಿರ್ಧರಿಸಲಿದ್ದಾರೆ. ವಿಂಡೀಸ್ ಗೆಲುವು ಸಾಧಿಸಿದರೆ, ಭಾರತದ ಅವಕಾಶ ತೀರಾ ಕುಗ್ಗಲಿದೆ. ದ.ಆಫ್ರಿಕಾ ಗೆದ್ದರೆ ಭಾರತದ ಹಾದಿ ಸರಳಗೊಳ್ಳಲಿದೆ. ಎರಡನೇ ಪಂದ್ಯದಲ್ಲಿ ಭಾರತಕ್ಕೆ ಸಾಮಾನ್ಯ ಗೆಲುವು ದಕ್ಕಿದರೆ ಅದು ಸಾಕಾಗುವುದಿಲ್ಲ, ರನ್‌ರೇಟ್ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಭಾರತಕ್ಕಿದೆ.



ಬ್ಯಾಟರ್ಸ್ ಲಯದ ಚಿಂತೆ

ಒತ್ತಡದ ಮಧ್ಯೆ ಭಾರತದ ಬ್ಯಾಟರು ಲಯದ ಚಿಂತೆಯಲ್ಲಿದ್ದಾರೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಲಯ ದೊಡ್ಡ ಹಿನ್ನಡೆ ತಂದಿದೆ. ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಹಲವು ಪಂದ್ಯಗಳಿಂದ ಹಿನ್ನಡೆ ಅನುಭವಿಸಿದ್ದಾರೆ. ಸೂರ್ಯ ಕೂಡ ಹೇಳಿಕೊಳ್ಳುವ ಬ್ಯಾಟಿಂಗ್ ಮಾಡಿಲ್ಲ. ಶಿವಂ ದುಬೆ ಅವರ ಲಯ ಭಾರತಕ್ಕೆ ಶಕ್ತಿಯಾಗಿದೆ. ಪಾಂಡ್ಯ ಕೂಡ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಇನ್ನು ಬೌಲಿಂಗ್‌ನಲ್ಲಿ ಬೂಮ್ರಾ ಮತ್ತು ವರುಣ್ ಚಕ್ರವರ್ತಿ ಹೊರತುಪಡಿಸಿ ಇನ್ನುಳಿದ ಆಟಗಾರರು ಹಿನ್ನಡೆ ಅನುಭವಿಸಿದ್ದಾರೆ.

(ಭಾರತ ತಂಡದ ಲೆಕ್ಕಾಚಾರ)

ಜಿಂಬಾಬ್ವೆ ವಿರುದ್ಧ	ವಿಂಡೀಸ್ ವಿರುದ್ಧ	ಅಂತಿಮ ರನ್‌ರೇಟ್
75 ರನ್‌ಗಳಿಂದ	75 ರನ್‌ಗಳಿಂದ	+1.23
120 ರನ್‌ಗಳಿಂದ	120 ರನ್‌ಗಳಿಂದ	+2.73
ಚೇಸಿಂಗ್ 15 ಓವರ್‌ಗಳಲ್ಲಿ 175	ಚೇಸಿಂಗ್ 15 ಓವರ್‌ಗಳಲ್ಲಿ 175	+0.31
ಚೇಸಿಂಗ್ 10 ಓವರ್‌ಗಳಲ್ಲಿ 175	ಚೇಸಿಂಗ್ 10 ಓವರ್‌ಗಳಲ್ಲಿ 175	+2.63
75 ರನ್‌ಗಳ ಗೆಲುವು	ಚೇಸಿಂಗ್ 12 ಓವರ್‌ಗಳಲ್ಲಿ 175	1.33

ರನ್‌ರೇಟ್ ಲೆಕ್ಕಾಚಾರ

ಭಾರತದ ರನ್‌ರೇಟ್ ತೀರಾ ಕಮ್ಮಿಯಾಗಿದೆ, -3.8. ಹೀಗಿದ್ದಾಗ ತನಗಿಂತ ಮೇಲಿರುವ ತಂಡವನ್ನು ದಾಟಬೇಕಾದರೆ, ಭಾರತ ದೊಡ್ಡ ಗೆಲುವುಗಳನ್ನು ಸಾಧಿಸಬೇಕು. ಎರಡೂ ಪಂದ್ಯದ ಗೆಲುವುಗಳೂ ಅಷ್ಟೇ ಮುಖ್ಯವಾಗುತ್ತವೆ. ಹಾಗಿದ್ದರೆ ರನ್‌ರೇಟ್ ಭಾರತದ ರನ್ ರೇಟ್ ಏರುವುದು ಹೇಗೆ? ಯಾವ ಪಂದ್ಯವನ್ನು ಎಷ್ಟು ರನ್‌ಗಳಿಂದ ಗೆಲ್ಲಬೇಕು? ಗೆದ್ದರೆ ಅಂತಿಮವಾಗಿದ್ದರುವ ರನ್ ರೇಟ್ ಏನಾಗಿರುತ್ತದೆ?

ಏನಾದರೆ ಏನಾಗುತ್ತೆ?

ಮಧ್ಯಾಹ್ನ ನಡೆಯಲಿರುವ ದ.ಆಫ್ರಿಕಾ-ವಿಂಡೀಸ್ ಪಂದ್ಯದಲ್ಲಿ ದ.ಆಫ್ರಿಕಾ ಗೆದ್ದುಬಿಟ್ಟರೆ ಭಾರತಕ್ಕೆ ಅದೇ ದೊಡ್ಡ ಗೆಲುವು. ಏಕೆಂದರೆ ಇಲ್ಲಿ ಸೋತ ವಿಂಡೀಸ್, ಮುಂದೆ ಭಾರತ ವಿರುದ್ಧವೂ ಸೋತರೆ ಸೆಮಿಗೇರಿವ ಅವಕಾಶ ಕೈಚೆಲ್ಲಲಿದೆ. ಅಂದರೆ, ಸೆಮಿಗೇರುವುದಕ್ಕೆ ಬೇಕಾದ 2 ಗೆಲುವುಗಳಿಲ್ಲದೆ ಹೊರಬೀಳುತ್ತೆ. ಹಾಗಾಗಬೇಕಾದರೂ ಭಾರತ ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕು. ಆಗ ಜಿಂಬಾಬ್ವೆ ಕೂಡ ಎರಡು ಸೋಲುಗಳೊಂದಿಗೆ ಹೊರನಡೆಯುತ್ತದೆ.

ವಿಂಡೀಸ್ ಗೆದ್ದರೆ?

ಒಂದು ವೇಳೆ ದ.ಆಫ್ರಿಕಾ ಸೋತುಬಿಟ್ಟರೆ, ಭಾರತ ಬಹುತೇಕ ಹೊರಬೀಳಲಿದೆ. ಏಕೆಂದರೆ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಭಾರೀ ರನ್‌ರೇಟ್‌ಗಳನ್ನು ಹೊಂದಿವೆ. ವಿಂಡೀಸ್ ಗೆಲುವು ಸಾಧಿಸಿದರೆ, ಸ್ವಲ್ಪದ ರನ್‌ರೇಟ್ ಹೆಚ್ಚಾಗುತ್ತದೆ. ದ.ಆಫ್ರಿಕಾ ರನ್‌ರೇಟ್ ಕಮ್ಮಿಯಾಗುತ್ತದೆ. ಹೀಗಾದರೆ ಭಾರತ ದ.ಆಫ್ರಿಕಾ ತಂಡವನ್ನು ರನ್‌ರೇಟ್‌ನಲ್ಲಿ ಸೋಲಿಸಬೇಕಾದರೆ ದೊಡ್ಡ ಗೆಲುವನ್ನು ದಾಖಲಿಸಬೇಕಾಗುತ್ತದೆ.

ಪಿಚ್

ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಬೌಲರ್‌ಗಳು ದೊಡ್ಡ ಪಾತ್ರ ವಹಿಸಲಿದ್ದಾರೆ. ಸಾಮಾನ್ಯವಾಗಿ ಸ್ಪಿನ್ನರ್‌ಗಳು ಉತ್ತಮವಾಗಿ ಕಾಣಿಸಿಕೊಳ್ಳುತ್ತಾರೆ. ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಇಬ್ಬನಿ ದೊಡ್ಡ ಪಾತ್ರ ವಹಿಸಲಿದೆ.

ಸೂಪರ್-8 ಅಂಕಪಟ್ಟಿ

ಗುಂಪು 1

ತಂಡ	ಪಂದ್ಯ	ಗೆಲುವು	ಸೋಲು	ರದ್ದು	ಅಂಕ	ರನ್‌ರೇಟ್
ವಿಂಡೀಸ್	1	1	0	0	2	+5.350
ದ.ಆಫ್ರಿಕಾ	1	1	0	0	2	+3.80
ಭಾರತ	1	0	1	0	0	-3.80
ಜಿಂಬಾಬ್ವೆ	1	0	1	0	0	-5.350

ಗುಂಪು 2

ತಂಡ	ಪಂದ್ಯ	ಗೆಲುವು	ಸೋಲು	ರದ್ದು	ಅಂಕ	ರನ್‌ರೇಟ್
ಇಂಗ್ಲೆಂಡ್ (Q)	2	2	0	0	4	+1.491
ಕಿವೀಸ್	2	1	0	1	3	+3.050
ಪಾಕಿಸ್ತಾನ	2	0	1	1	1	-0.461
ಶ್ರೀಲಂಕಾ	2	0	2	0	0	-2.800

ಇಂದಿನ ಪಂದ್ಯಗಳು

ವಿಂಡೀಸ್ VS ಆಫ್ರಿಕಾ
ಮಧ್ಯಾಹ್ನ 3 (ಅಹಮದಾಬಾದ್)

ಭಾರತ VS ಜಿಂಬಾಬ್ವೆ
ಸಂಜೆ 7 (ಚೆನ್ನೈ)

ರಣಜಿ ಫೈನಲ್ | ಬೃಹತ್ ಮೊತ್ತದತ್ತ ಜಮ್ಮು-ಕಾಶ್ಮೀರ

ಕರ್ನಾಟಕ ಬೌಲರ್ಸ್ ಪರದಾಟ


ಚಿತ್ರ: ಮಂಜುನಾಥ ಜರತಾರಘರ

ಸಂಕ್ಷಿಪ್ತ ಸ್ಕೋರ್

ಜಮ್ಮು-ಕಾಶ್ಮೀರ: 527/6 (156)
ಶುಭಂ ಸಿಂಗ್ ಪುಂಡಿರ 121 (247ಎ, 12 ಬೌ, 2 ಸಿಕ್), ಅಬ್ದುಲ್ ಸಮದ್ 61(104 ಎ, 6 ಬೌ 1 ಸಿ), ಕನ್ಹಯ್ಯ ವಾಧ್ವಾನ್ 70(109 ಎ, 9 ಬೌ), ಪಾರಸ್ ಡೋಗ್ರಾ, 70(166 ಎ, 8 ಬೌ), ಸಾಹಿಲ್ ಲೋತ್ರಾ 57(93 ಎ, 7 ಬೌ), ಅಬಿದ್ ಮುಷ್ತಾಕ್ 20(31 ಎ, 2 ಬೌ)
ಕರ್ನಾಟಕ ಬೌಲಿಂಗ್: ಪ್ರಸಿದ್ಧ ಕೃಷ್ಣ : 3 ವಿಕೆಟ್, 29 ಓ, 90 ರನ್) ವಿದ್ಯಾಧರ ಪಾಟೀಲ : 1ವಿ, 29 ಓ, 104 ರನ್) ಶ್ರೇಯಸ್ ಗೋಪಾಲ; 1 ವಿ, 30 ಓ., 130 ರನ್) ಶಿಖರ ಶೆಟ್ಟಿ ; 1 ವಿ, 32 ಓ., 112 ರನ್).

▸ ವಿಜಯಕುಮಾರ ಬೆಳ್ಳೇರಿಮಠ

• **ಹುಬ್ಬಳ್ಳಿ:** 9ನೇ ಬಾರಿಗೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡಕ್ಕೆ ಇದೇ ಮೊದಲ ಬಾರಿಗೆ ರಣಜಿ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.

ಎರಡನೇ ದಿನವೂ ಬ್ಯಾಟರ್ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಕಾಶ್ಮೀರದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕರ್ನಾಟಕದ ಕರಾರುವಾಕ್ ಬೌಲಿಂಗ್ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿ ಬೃಹತ್ ಮೊತ್ತ ಪೇರಿಸಿದ್ದು, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದಾರೆ.

ಪಂದ್ಯದ ಎರಡನೇ ದಿನವೂ ಎದುರಾಳಿ ತಂಡದ ವಿಕೆಟ್ ಪಡೆಯಲು ಪರದಾಡಿದರು. ಆರು ವಿಕೆಟ್ ಪತನಗೊಂಡಿದ್ದರೂ ಕಾಶ್ಮೀರದ ಬಾಲಂಗೋಚಿಗಳು ಪಾರಮ್ಯ ಮೆರೆದರು.

ಮೊದಲ ದಿನದಾಟದ ಅಂತ್ಯಕ್ಕೆ 87 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದ್ದ ಅತಿಥಿ ಪಡೆ, ಎರಡನೇ ದಿನ ಇನ್ನೂ 23 ಓವರ್ ಬಾಕಿ ಇದ್ದಾಗ ಮಂದ ಬೆಳಕಿನಿಂದಾಗಿ ಆಟ ಸ್ಥಗಿತಗೊಂಡಾಗ 156 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 527 ರನ್ ಕಲೆ ಹಾಕಿದೆ. ಸಾಹಿಲ್ ಲೋತ್ರಾ, 93 ಎಸೆತಗಳಲ್ಲಿ 57, ಅಬಿದ್ ಮುಷ್ತಾಕ್ 31 ಎಸೆತಗಳಲ್ಲಿ 20 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಎರಡನೇ ದಿನದಾಟ: ಶುಭಂ ಸಿಂಗ್ ಪುಂಡಿರ 247 ಎಸೆತಗಳಲ್ಲಿ 121ರನ್ ಗಳಿಸಿ ಔಟಾದರು. ಅವರೊಂದಿಗೆ ಕ್ರೀಸ್ ಅಜೇಯವಾಗಿ ಉಳಿದಿದ್ದ ಅಬ್ದುಲ್ ಸಮದ್ ಹಾಗೂ ಶುಭಂ ಸಿಂಗ್ ನಡುವಿನ 124 ರನ್‌ಗಳ ಜೊತೆಯಾಟ ಈ ಮೂಲಕ ಮುರಿದು ಬಿತ್ತು.

ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಅಬ್ದುಲ್ ಸಮದ್ (61 ರನ್, 104 ಎಸೆತ) ಅವರು ವಿಕೆಟ್ ಕೀಪರ್ ಕೃತಿಕ್ ಕೃಷ್ಣ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದಾಗ ಕರ್ನಾಟಕ ಎದುರಾಳಿಗಳ ಮೊತ್ತ ಉಬ್ಬದಂತೆ ತಡೆಯಬಹುದು ಎಂಬ ಆಶಾಭಾವ ವ್ಯಕ್ತವಾಗಿತ್ತಾದರೂ, ಮೊದಲ ದಿನ ಗಾಯಗೊಂಡು ನಿವೃತ್ತರಾಗಿದ್ದ ನಾಯಕ ಪಾರಸ್ ಡೋಗ್ರಾ, (70 ರನ್ 166 ಎಸೆತ, 8 ಬೌಂಡರಿ) ಇನ್ನಿಂಗ್ಸ್ ಕಟ್ಟಿದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ವಿಕೆಟ್ ಕೀಪರ್ ಕನ್ಹಯ್ಯ ವಾಧ್ವಾನ್ (70 ರನ್, 109 ಎಸೆತ, 9 ಬೌಂಡರಿ) ನಾಯಕನಿಗೆ ಸಾಥ್ ನೀಡುವ ಮೂಲಕ ಅರ್ಧ ಶತಕ ಪೂರೈಸಿದರು.ನಂತರ ಬಂದ ಸಾಹಿಲ್ ಲೋತ್ರಾ, ಅರ್ಧ ಶತಕ ಗಳಿಸಿ ಕ್ರೀಸ್ ಉಳಿಸಿಕೊಂಡಿದ್ದಾರೆ. ಕರ್ನಾಟಕದ ಬೌಲರ್‌ಗಳು ಎರಡನೇ ದಿನ 4 ವಿಕೆಟ್ ಪಡೆದರಾದರೂ, ರನ್ ಗಳಿಕೆಯ ಅವಕಾಶವನ್ನು ನಿರಾಕರಿಸುವಲ್ಲಿ ವಿಫಲರಾದರು. ವಿಕೆಟ್ ಬೇಟೆಯಲ್ಲಿದ್ದ ನಾಯಕ ದೇವದತ್ತ ಪಡಿಕಲ್ ಪ್ರಮುಖ ಬ್ಯಾಟರ್ ಕರುಣ್ ನಾಯರ್ ಅವರಿಗೂ ಬೌಲಿಂಗ್ ಅವಕಾಶ ನೀಡಿದರಾದರೂ ಬಾಲಂಗೋಚಿಗಳನ್ನು ನಿಯಂತ್ರಿಸಲು ಆಗಲಿಲ್ಲ.

ಆಟಗಾರರ ನಡುವೆ ವಾಗ್ವಾದ

ಪಂದ್ಯದ ವೇಳೆ ಉಭಯ ತಂಡದ ಆಟಗಾರರ ನಡುವೆ ವಾಗ್ವಾದ ನಡೆದ ಪ್ರಸಂಗವೂ ಜರುಗಿದೆ. ಪ್ರಸಿದ್ಧ ಕೃಷ್ಣ ಮಾಡಿದ 101ನೇ ಓವರನಲ್ಲಿ ಜಮ್ಮು ಕಾಶ್ಮೀರ ನಾಯಕ ಡೋಗ್ರಾ ಅವರು ಬ್ಯಾಟ್‌ಗೆ ಬಾಲ್ ಎಡ್ಜ್ ಆಗಿ ಬೌಂಡರಿ ಗೆರೆ ದಾಟುತ್ತದೆ. ಚೆಂಡು ಬೌಂಡರಿಗೆ ತಲುಪುತ್ತಿದ್ದಂತೆ, ಡೋಗ್ರಾ ಮತ್ತು ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಬದಲಿ ಆಟಗಾರ ಅನೀಶ್ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಆಗ ಅನೀಶ್ ಮೇಲೆ ಡೋಗ್ರಾ ಕೋಪಗೊಂಡು ತಲೆಗೆ ಪಂಚ್ ಮಾಡಿದರು. ಆಗ ಹಿರಿಯ ಆಟಗಾರ ಮಯಂಕ್ ಅಗರವಾಲ್ ಮಧ್ಯಪ್ರವೇಶಿಸಿ ಡೋಗ್ರಾ ಮೇಲೆ ಏರಿ ಹೋಗುತ್ತಾರೆ. ತಕ್ಷಣ ಅಂಪೈರ್‌ಗಳು ಮಧ್ಯ ಪ್ರವೇಶಿಸಿ ನಿಯಂತ್ರಿಸುತ್ತಾರೆ.



ಕಿರುಸುದ್ದಿ

ಜರ್ಮನ್ ಓಪನ್: ಆಕರ್ಷಿ ಮುಖ್ಯ ಡ್ರಾಗೆ

• **ಹೊಸದಿಲ್ಲಿ:** ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಶಟ್ಲರ್ ಆಕರ್ಷಿ ಕಶ್ಯಪ್ ಅವರು ಚೈನೀಸ್ ತೈಪೆಯ ಲೀ ಯು ಅವರನ್ನು ಸೋಲಿಸಿ ಮಹಿಳಾ ಸಿಂಗಲ್ಸ್ ಮುಖ್ಯ ಡ್ರಾಕ್ಕೆ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 62ನೇ ಸ್ಥಾನದಲ್ಲಿರುವ ಆಕರ್ಷಿ, ಲೀ ವಿರುದ್ಧ 21-10, 21-15 ಅಂತರದಿಂದ ಸುಲಭ ಜಯ ಸಾಧಿಸಿದರು. ಈಗ ಅವರು ಮುಖ್ಯ ಡ್ರಾದ ಮೊದಲ ಸುತ್ತಿನಲ್ಲಿ ಮತ್ತೊಬ್ಬ ಚೈನೀಸ್ ತೈಪೆ ಆಟಗಾರ್ತಿ ಹುವಾಮಗ್ ಯು ಅವರನ್ನು ಎದುರಿಸಲಿದ್ದಾರೆ.



ಮಂಗಳವಾರದ ಪಂದ್ಯದಲ್ಲಿ ಪಂದ್ಯದ ಮೊದಲ ಗೇಮ್‌ನಲ್ಲಿ ಲೀ ಉತ್ತಮ ಆರಂಭ ಮಾಡಿದರೂ 4-4 ಸಮಬಲದ ಬಳಿಕ ಆಕರ್ಷಿ ವೇಗ ಹೆಚ್ಚಿಸಿದರು. 9-4 ಹಾಗೂ 16-8ಕ್ಕೆ ಮುನ್ನಡೆ ಸಾಧಿಸಿದ ಅವರು ಮೊದಲ ಗೇಮ್ ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಲೀ 8-14 ಹಿನ್ನಡೆಯಿಂದ 12-14ಕ್ಕೆ ಹಿಂತಿರುಗಿ ಸ್ವಲ್ಪ ಪ್ರತಿರೋಧ ತೋರಿದರೂ, ಆಕರ್ಷಿ ಅವರಿಗೆ ಅವಕಾಶ ನೀಡದೇ ಪಂದ್ಯವನ್ನು ಸಮರ್ಥವಾಗಿ ಮುಕ್ತಾಯಗೊಳಿಸಿದರು. 250,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಅನುಭವಿ ಶಟ್ಲರ್ ಕಿಡಂಬಿ ಶ್ರೀಕಾಂತ್ ಹಾಗೂ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ತನ್ವಿ ಶರ್ಮಾ ಕೂಡ ಭಾರತದ ಪರ ಸ್ಪರ್ಧಿಸುತ್ತಿದ್ದಾರೆ.

ಜಿಂಬಾಬ್ವೆ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ?

• **ಚೆನ್ನೈ:** ಗೆಲ್ಲಲೇಬೇಕಾಗಿರುವ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆಗಳಾಗಬಹುದು ಎಂದು ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸುಳಿವು ನೀಡಿದ್ದಾರೆ. ದ.ಆಫ್ರಿಕಾ ವಿರುದ್ಧ ಭಾರೀ ಸೋಲು ಕಂಡಿರುವ ಭಾರತ ವಿಶ್ವಕಪ್‌ನಿಂದಲೇ ಹೊರಬೀಳುವ ಆತಂಕದಲ್ಲಿದೆ. ಹೀಗಿರುವಾಗ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, ತಂಡದ 3 ಆರಂಭಿಕರು ಎಡಗೈ ಆಟಗಾರರೇ ಆಗಿರುವುದು ದೊಡ್ಡ ವಿಷಯವೇನಲ್ಲ, ಆದಾಗ್ಯೂ ಮುಂದಿನ ಪಂದ್ಯದಲ್ಲಿ ಬದಲಾವಣೆಗಳಾಗಬಹುದು ಎಂದಿದ್ದಾರೆ. ಎಲ್ಲಾ ಪಂದ್ಯಗಳನ್ನು ನಾವು ಗೆಲ್ಲಲೇಬೇಕಾದ ಸ್ಥಿತಿಯಲ್ಲಿದ್ದೇವೆ. ಹೀಗಿರುವಾಗ ಎಲ್ಲ ವಿಭಾಗಗಳಲ್ಲೂ ನಾವು ಉತ್ತಮ ಪ್ರದರ್ಶನ ನೀಡಬೇಕು. ಟಿ20 ಕ್ರಿಕೆಟ್ ಅಂದರೆ ಹಾಗೆ, ನಾವು ಇಲ್ಲಿ ಎಲ್ಲ ಓವರ್‌ಗಳಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಲಾಗದು. ವಿಕೆಟ್ ಬಿದ್ದ ತಕ್ಷಣ ನಾವು ನಿಯಂತ್ರಿಸಲು ರನ್ ವೇಗ ಕುಗ್ಗಿಸಬೇಕಾಗುತ್ತದೆ ಎಂದರು.

ಕಿವೀಸ್‌ಗೆ ಗೆಲುವು, ಲಂಕಾ ಹೊರಕ್ಕೆ

• **ಕೊಲಂಬೋ:** ಸ್ಯಾಂಟ್ನರ್ ಅವರ ಸೋಲರಾದ ಮನಸ್ಥಿತಿ ಮತ್ತು ರಚಿನ್ ರವೀಂದ್ರ ಅವರ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ವಿಶ್ವಕಪ್ ಪಂದ್ಯಾವಳಿಯ ಸೂಪರ್-8ರ ಪಂದ್ಯದಲ್ಲಿ ಸತತ ಎರಡನೇ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರನಡೆಯಿತು.

ಮೊದಲ ಪಂದ್ಯ ರದ್ದಾದ ನಂತರ ಎರಡನೇ ಪಂದ್ಯದಲ್ಲಿ ಲಂಕಾ ತಂಡವನ್ನು ಎದುರಿಸಿದ್ದ ಕಿವೀಸ್ ಬ್ಯಾಟಿಂಗ್‌ಗಿಳಿದು ಆಘಾತ ಎದುರಿಸಿತು. ಆದಾಗ್ಯೂ ಸ್ಯಾಂಟ್ನರ್ ಸೇರಿದಂತೆ ಮಧ್ಯಮ ಕ್ರಮಾಂಕಿತ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದ ನಂತರ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ಗುರಿ ಬೆನ್ನತ್ತಿದ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿತು. ಸ್ಯಾಂಟ್ನರ್ ಗೆಲುವಿನ ರೂವಾರಿ ಎನಿಸಿಕೊಂಡರು. ರಚಿನ್ ರವೀಂದ್ರ, ಪಂದ್ಯದ ಹೀರೋ ಎನಿಸಿದ್ದಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು. ಈ ಗೆಲುವಿನೊಂದಿಗೆ 3 ಅಂಕ ಗಳಿಸಿರುವ ಕಿವೀಸ್ ಸೆಮಿಗೆ ಬಹುತೇಕ ತಲುಪಿದಂತಿದೆ. ಶ್ರೀಲಂಕಾ ಹೊರಬಿದ್ದಿದೆ. ಪಾಕ್‌ಗೆ ಸೆಮಿ ಅವಕಾಶ ಪಡೆಯಲು ಶ್ರೀಲಂಕಾದೊಂದಿಗೆ ಅಸಾಮಾನ್ಯ ಗೆಲುವು ಸಾಧಿಸಬೇಕಿದೆ.

ರಚಿನ್ ದಾಳಿಗೆ ತತ್ತರಿಸಿದ ಲಂಕಾ: ಗುರಿ ಬೆನ್ನತ್ತುವಾಗ ಕರಾರುವಾಕ್ ಬೌಲಿಂಗ್ ದಾಳಿ ಸಂಘಟಿಸಿದ ರಚಿನ್ ರವೀಂದ್ರ, ಮಾರಕ ಬೌಲಿಂಗ್ ದಾಳಿಯೊಂದಿಗೆ ಲಂಕಾ ಪಡೆಯ ಹೆಡೆಮುರಿ ಕಟ್ಟಿದರು. ಕಮಿಂದು ಮೆಂಡೀಸ್, ದುನಿತ್ ಬಿಟ್ಟರೆ ಬೇರ್‍ಯಾವ ಆಟಗಾರರೂ 10ರ ಗಡಿ ದಾಟಲಾಗಲಿಲ್ಲ. ರವೀಂದ್ರ 4 ಓವರ್‌ಗಳಲ್ಲಿ 27 ರನ್ ನೀಡಿ 4 ವಿಕೆಟ್ ಕಿತ್ತರು.

ಸ್ಯಾಂಟ್ನರ್ ಆಸರೆ: ಫಿನ್ ಆಲೆನ್ ಆಟದೊಂದಿಗೆ ಸ್ಫೋಟಕ ಆರಂಭ ಪಡೆದರೂ ನ್ಯೂಜಿಲೆಂಡ್ ಆರಂಭಿಕ ಸೀಫರ್ಟ್ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಮೂರನೇ ಕ್ರಮಾಂಕದಲ್ಲಿ ರಚಿನ್ ಕೊಂಚ ಹೊತ್ತು ಆಸರೆಯಾದರು.

ಆಲೆನ್ 23 ರನ್‌ಗೆ ವಿಕೆಟ್ ಒಪ್ಪಿಸಿದರು. ಫಿಲಿಪ್ಸ್ ಹೆಚ್ಚಿನ ಕೊಡುಗೆ ನೀಡಲಿಲ್ಲ, ಮಿಚೆಲ್ ಮತ್ತು ಚಾಂಪಮನ್ ಜವಾಬ್ದಾರಿ ಮರೆತರು. ಇಷ್ಟೊಂದು ಆಘಾತ ಎದುರಿಸಿ ಹಿನ್ನಡೆ ಅನುಭವಿಸಿದ್ದ ನ್ಯೂಜಿಲೆಂಡ್‌ಗೆ ನಾಯಕ ಸ್ಯಾಂಟ್ನರ್ ಆಸರೆಯಾದರು. ಕೋಲ್ ಅವರೊಂದಿಗೆ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಮಾಡಿದ ಅವರು, 26 ಬಾಲ್‌ಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 47 ರನ್ ಚಚ್ಚಿದರು. ಅವರಿಗೆ ಸಾಥ್ ನೀಡಿದ ಕೋಲ್ 23 ಬಾಲ್‌ಗಳಲ್ಲಿ ಔಟಾಗದೆ 31 ರನ್‌ಗಳಿಸಿದರು. ಶ್ರೀಲಂಕಾ ಪರ ತೀಕ್ಷಣ ಮತ್ತು ಚಮೀರಾ ತಲಾ 3 ವಿಕೆಟ್ ಪಡೆದರು.

ಎಫ್‌ಐಎಚ್ ಹಾಕಿ: ಕೊನೆಗೂ ಗೆದ್ದ ಭಾರತ

• **ಹೊಸದಿಲ್ಲಿ:** ಎಫ್‌ಐಎಚ್ ಪ್ರೋ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಕೊನೆಗೂ ಗೆಲುವು ಸಾಧಿಸಿದೆ. ಸತತ ಆರು ಸೋಲುಗಳ ನಂತರ ಭಾರೀ ಹಿನ್ನಡೆ ಅನುಭವಿಸಿರುವ ಭಾರತ ಆಸ್ಟ್ರೇಲಿಯಾ ತಂಡದೊಂದಿಗಿನ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ವರ್ಷದ ಮೊದಲನೇ ಸುತ್ತಿನಲ್ಲಿ ತೀರಾ ಹಿನ್ನಡೆ ಅನುಭವಿಸಿದ್ದ ಭಾರತ ಮೊದಲಿನಿಂದಲೂ ಸೋಲುತ್ತಲೇ ಬಂದಿತ್ತು. ಇದೀಗ ಮೊದಲ ಬಾರಿಗೆ ಗೆದ್ದಿದೆ. ಬುಧವಾರ ನಡೆದ ರೋಚಕ ಪಂದ್ಯದಲ್ಲಿ ಮೊದಲಿಗೆ ಟೈ ಮಾಡಿಕೊಂಡ ಭಾರತ ಶೂಟೌಟ್‌ನಲ್ಲಿ ಗೆಲುವು ಸಾಧಿಸಿತು. ಪ್ರತಿ ಪಂದ್ಯಗಳಿಗಿಂತಲೂ ಭಾರತ ಈ ಪಂದ್ಯದಲ್ಲು ಉತ್ತಮ ಪೈಪೋಟಿ ನೀಡಿತು. ರಕ್ಷಣಾ ವಿಭಾಗ ಉತ್ತಮ ಪ್ರದರ್ಶನ ನೀಡಿದ ಬೆನ್ನಲ್ಲೇ ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಗೋಲೇ ದಾಖಲಾಗಲಿಲ್ಲ, ಆಸ್ಟ್ರೇಲಿಯಾದವರೆ 49ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ಸಾಧಿಸಿದರು. 49ನೇ ನಿಮಿಷದಲ್ಲಿ ಹೇವರ್ಡ್ ಗೋಲು ತಂದುಕೊಟ್ಟರು. ಎರಡು ನಿಮಿಷದ ನಂತರವೇ ಭಾರತದ ಶಿಲಾನಂದ ಲಕ್ರಾ ಗೋಲು ಗಳಿಸಿ ಸಮಬಲ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ, ಶೂಟೌಟ್‌ನಲ್ಲಿ ಭಾರತ 3-1ರಿಂದ ಗೆಲುವು ಸಾಧಿಸಿತು.

ಕಬಡ್ಡಿ: ಆಂಧ್ರ ಪ್ರದೇಶ ಸೇರಿ ವಿವಿಧ ತಂಡಗಳಿಗೆ ಗೆಲುವು

• **ವಡೋದರ:** 72ನೇ ಸೀನಿಯರ್ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನ ಮೊದಲನೇ ಪೂಲ್ ಪಂದ್ಯವು ದಿನದ ಅತ್ಯಂತ ರೋಚಕ ಪಂದ್ಯ ಕಂಡಿತು.

ಆಂಧ್ರಪ್ರದೇಶವು ತೆಲಂಗಾಣವನ್ನು 47-45 ಅಂತರದಲ್ಲಿ ಸೋಲಿಸಿತು. ಪೋಟ್ಲಾ ಗೋಪಿಚಂದ್ 17 ಪಾಯಿಂಟ್‌ಗಳನ್ನು ಗಳಿಸಿದರು, ಗಾಳಿ ಲಕ್ಷ್ಮಾ ರೆಡ್ಡಿ 10 ಪಾಯಿಂಟ್‌ಗಳನ್ನು ಸೇರಿಸಿದರು. ತೆಲಂಗಾಣದ ಜೆ.ರಾಜು 20 ಪಾಯಿಂಟ್‌ಗಳನ್ನು ಗಳಿಸಿದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ಅದೇ ಪೂಲ್‌ನ ಮತ್ತೊಂದು ಪಂದ್ಯದಲ್ಲಿ ಹರಿಯಾಣವು ತೆಲಂಗಾಣವನ್ನು 49-18 ಅಂತರದಲ್ಲಿ ಮಣಿಸಿತು. ನೀರಜ್ ನಾರ್ವಾಲ್ 11 ಪಾಯಿಂಟ್‌ಗಳೊಂದಿಗೆ ಮುನ್ನಡೆಸಿದರು.

ಪೂಲ್ ಬಿನಲ್ಲಿ ಮಧ್ಯಪ್ರದೇಶವು ಗೋವಾವನ್ನು 35-34 ಅಂತರದಲ್ಲಿ ಸೋಲಿಸಿ ಜಯ ಸಾಧಿಸಿತು. ಭವಾನಿ ರಾಜಪುತ್ 14 ಪಾಯಿಂಟ್‌ಗಳನ್ನು ಗಳಿಸಿದರು. ಪೂಲ್ ಸಿದಲ್ಲಿ ತಮಿಳುನಾಡು ತನ್ನ ಪ್ರಭಾವಿ ಅಭಿಯಾನವನ್ನು ಮುಂದುವರಿಸಿ ವಿದರ್ಭವನ್ನು 40-21 ಅಂತರದಲ್ಲಿ ಸೋಲಿಸಿತು. ಸತೀಶ್ ಕನ್ನನ್ 8 ಪಾಯಿಂಟ್‌ಗಳನ್ನು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಹಿಮಾಚಲ ಪ್ರದೇಶವು ಗುಜರಾತ್‌ನ್ನು 51-34 ಅಂತರದಲ್ಲಿ ಮಣಿಸಿತು. ಯು ಮುಂಬಾದ ಅನಿಲ್ 14 ಪಾಯಿಂಟ್‌ಗಳನ್ನು ಗಳಿಸಿದರು. ಪಪ್ಪು ಕಮಲ್ ಕುಮಾರ್ ಮತ್ತು ಮಯಂಕ್ ಸೈನಿ ಸಹಕಾರ ನೀಡಿದರು. ಗುಜರಾತ್‌ನ ಮಿತೇಶ್ ಪ್ರಜಾಪತಿ 13 ಪಾಯಿಂಟ್‌ಗಳನ್ನು ಗಳಿಸಿದರೂ ಹಿಮಾಚಲದ ನಾಲ್ಕು ಆಲ್-ಔಟ್‌ಗಳು ಹಾಗೂ ಬಲಿಷ್ಠ ಟ್ಯಾಕಲ್‌ಗಳು ಗೆಲುವಿಗೆ ಕಾರಣವಾದವು.



ಪೂಲ್ ಡಿನಲ್ಲಿ ಉತ್ತರ ಪ್ರದೇಶವು ಮಣಿಪುರವನ್ನು 70-33 ಅಂತರದಲ್ಲಿ ಮಣಿಸಿ ಟೂರ್ನಿಯ ಅತ್ಯಂತ ದೊಡ್ಡ ಗೆಲುವುಗಳಲ್ಲಿ ಒಂದನ್ನು ದಾಖಲಿಸಿತು. ಉದಯ್ ದಾಬಾಸ್ ಭರ್ಜರಿ 25 ಪಾಯಿಂಟ್‌ಗಳನ್ನು ಗಳಿಸಿದರು. ಸೌರಭ್ 12 ಪಾಯಿಂಟ್‌ಗಳನ್ನು ಸೇರಿಸಿದರು. ಉತ್ತರ ಪ್ರದೇಶವು 53 ರೇಡ್ ಪಾಯಿಂಟ್‌ಗಳನ್ನು ಗಳಿಸಿ 8 ಆಲ್-ಔಟ್‌ಗಳನ್ನು ಸಾಧಿಸಿತು. ಮಣಿಪುರದ ಮಯೆಂಗ್‌ಬಂ ಮೆನ್ಸನ್ 18 ಪಾಯಿಂಟ್‌ಗಳನ್ನು ಗಳಿಸಿದರೂ ತಂಡವು ಯುಪಿ ದಾಳಿಯನ್ನು ತಡೆಯಲು ವಿಫಲವಾಯಿತು.

ಕೇರಳವು ಛತ್ತೀಸ್‌ಗಢವನ್ನು 45-30 ಅಂತರದಲ್ಲಿ ಸೋಲಿಸಿತು. ನಂದು ಟಿ 11 ಪಾಯಿಂಟ್‌ಗಳನ್ನು, ಆದಿತ್ಯನ್ 10 ಪಾಯಿಂಟ್‌ಗಳನ್ನು ಸೇರಿಸಿದರು. ದಿಲ್ಲಿ ತ್ರಿಪುರವನ್ನು 64-42 ಅಂತರದಲ್ಲಿ ಮಣಿಸಿತು. ಆಶಿಷ್ 18 ಪಾಯಿಂಟ್‌ಗಳನ್ನು ಗಳಿಸಿದರು. ಹಿಮಾಂಶು ಸಿಂಗ್ 14 ಪಾಯಿಂಟ್‌ಗಳನ್ನು ಸೇರಿಸಿದರು.

ಮಾ.1ರಿಂದ ಐಟಿಎಫ್ ಟೆನಿಸ್

• **ಬೆಂಗಳೂರು:** ಮಹಿಳಾ ಟೆನಿಸ್‌ನ ಅತಿ ದೊಡ್ಡ ಟೆನಿಸ್ ಪಂದ್ಯಾವಳಿ ಎನಿಸುವ ಐಟಿಎಫ್-35 ಕೂಟವು ಕಲಬುರ್ಗಿಯಲ್ಲಿ ನಡೆಯಲಿದೆ ಎಂದು ಆಯೋಜಕರು ದೃಢಪಡಿಸಿದ್ದಾರೆ. ಅಲ್ಲಿನ ಚಂದ್ರ ಶೇಖರ ಪಾಟೀಲ್ ಕ್ರೀಡಾಂಗಣವು ಯುಎಸ್‌ಡಿ 30 ಸಾವಿರ ಡಾಲರ್ ಮೊತ್ತದ ಪಂದ್ಯಾವಳಿ ಮಾರ್ಚ್ 1-8ರವರೆಗೆ ನಡೆಯಲಿದೆ.


ಪಂದ್ಯಾವಳಿಯು ಐಟಿಎಫ್ ಆಶ್ರಯದ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆಯು ಐಟಿಎಫ್ ಡಬ್ಲ್ಯು35 ಪಂದ್ಯಾವಳಿಯನ್ನು ನಡೆಸುವುದಕ್ಕೆ ಸಿದ್ಧವಾಗಿದೆ. ಕೂಟವು 32 ಸಿಂಗಲ್ ಆಟಗಾರರನ್ನು ಒಳಗೊಳ್ಳಲಿದೆ. ಮುಖ್ಯ ಡ್ರಾ ಕೇವಲ ನಾಕೌಟ್ ಮಾದರಿಯಾಗಿರುತ್ತದೆ. ಮಾರ್ಚ್ 1ಕ್ಕೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತವೆ. 3ರಿಂದ ಮುಖ್ಯ ಡ್ರಾ ಪಂದ್ಯಗಳು ನಡೆಯಲಿವೆ. 16 ಜೋಡಿಗಳು ಡಬಲ್ಸ್ ಪಂದ್ಯಗಳಲ್ಲಿ ಮಿಂಚಲಿದ್ದಾರೆ. 11 ದೇಶಗಳಿಂದ ಪ್ರಮುಖ ಆಟಗಾರರು ಕಣಕ್ಕಿಳಿಯುತ್ತಿರುವುದು ಇನ್ನೊಂದು ವಿಶೇಷ. ಮುಖ್ಯವಾಗಿ ಥೈಲ್ಯಾಂಡ್‌ನ ಅಟಿಲಿಸಾ ಚಾಂತಾ, ಜಾಸ್ಮಿನ್ ಗಿಂಬ್ರೆರೆ ಅವರು ಭಾಗವಹಿಸುತ್ತಿರುವುದು ಕುತೂಹಲ ಮೂಡಿಸಿದೆ.



ಭಾರತದಿಂದ ಉದಯೋನ್ಮುಖ ಆಟಗಾರ್ತಿ ವೈಷ್ಣವಿ ಅಡ್ಕರ್ ಶ್ರೀವಲ್ಲಿ ರಶ್ಮಿಕಾ, ಅಂಕಿತಾ ರೈನಾ, ಝೀಲ್ ದೇಸಾಯಿ, ಆಕಾಂಕ್ಷಾ, ಶೃತಿ ಮತ್ತು ಸೋನಲ್ ಪಾಟೀಲ್ ಭಾಗವಹಿಸಲಿದ್ದಾರೆ.

ಪದಬಂಧ

▸▸ ರಾಜಾ ಸಂಗಮೇಶ ಹಿರೇಮಠ



5907

ಎಡದಿಂದ ಬಲಕ್ಕೆ
1.ಪರ್ವತವನ್ನು ಹೊತ್ತು ನಿಂತವನು (4)
3.ಜ್ಞಾನ-ವಸ್ತು-ಆಲೋಚನೆ ಹಂಚುವವನು (4)
5.ಸಂಗೀತಕ್ಕೆ ತಕ್ಕಂತೆ ದೇಹ ಚಲಿಸುವ ಕ್ರಿಯೆ (3)
6.ಬೇರೆಯ, ದೀರ್ಘವಾದ ಕಾಲ (4)
8.ಇದು ಸೂರ್ಯನ ದಿನ (4)
10.ಅನುಮಾನದಿಂದ ಜನರೆಡೆಗೆ ಬಂದ ತಮ್ಮ (3)
11. ಗೌರವ ಸೂಚಿಸುವ ಕ್ರಿಯೆ (3)
13. ದೇವತೆ-ಸೃಷ್ಟಿಯ ಇತಿಹಾಸವಿದು (3)
15.ಉತ್ಸವದ ಒಂಬತ್ತು ಇರುಳು (4)
16. ಗಲ್ಲಿಯಲ್ಲಿ ದಿಕ್ಕು ತೋಚದಂತಾಗು (4)

ಮೇಲಿನಿಂದ ಕೆಳಕ್ಕೆ
1.ತೆಂಗಿನ ಕಾಯಿ ಒಣಗಿ ಒಣಕೊಬ್ಬರಿಯಾಗು (5)
2.ಮಣಿ-ಅಮೂಲ್ಯ ರತ್ನವಿದು (3)
3.ಸಾಮಾನ್ಯಕ್ಕಿಂತ ಉನ್ನತವಾದ ಅರಿವು (3)
4.ಇದು ಮೋಸದಿಂದ ಕೂಡಿದ ವ್ಯವಹಾರ (5)
7.ಮಗನನ್ನು ಹೀಗೂ ಕರೆಯುತ್ತೇವೆ (3)
9.ಆಕಾಶದಲ್ಲಿ ಚಲಿಸುವ ವಾಹನ (3)
10.ಕೃಷ್ಣನಿಂದ ಗೀತೋಪದೇಶ ಪಡೆದವನು (3)
12.ನಿಜವಲ್ಲದ, ಕೃತಕ ವಸ್ತು (3)
13.ಹೆಣ್ಣು ಮಗಳು (2)
14.ಗುಂಪು ಇಲ್ಲಿ ತಲೆಕೆಳಗಾಗಿದೆ (2)

5906 ಉತ್ತರ

ಎಡದಿಂದ ಬಲಕ್ಕೆ:
2.ವಿರಹ 5.ಸುಭಾಷಿತ
6.ವಿಕರಾಳ 7.ಕರುಣೆ
8.ಗಡಿಗೆ 10.ಕಪ್ತಾನ
12.ಅಪಾಯ 15.ವನವಾಸ
16.ರಾಮಾಯಣ
17.ಧಡೂತಿ

ಮೇಲಿನಿಂದ ಕೆಳಕ್ಕೆ :
1.ಮುಸುಕು 2.ವಿತರಣೆ
3.ಹವಿರ್ಭಾಗ 4.ಮಳಿಕ
7.ಕಲಂಕ 9.ಗೆಳೆಯ
11.ನವಸತಿ 12.ಅಪರಾಧ
13.ಕವಲು 14.ಆಣತಿ

ಹತ್ಯೆಯಾದ ಸಂಕೇತ್ ನಿವಾಸಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ

ಅನ್ಯಕೋಮಿನ ಹಿರಿಯರು ತಮ್ಮ ಮಕ್ಕಳಿಗೆ ಬುದ್ಧಿ ಹೇಳುತ್ತಿಲ್ಲವಾ?



ಶಿವಮೊಗ್ಗ : ರಾಜ್ಯದಲ್ಲಿ ಅನ್ಯಕೋಮಿನ ಹಿರಿಯರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಲು ಸಾಧ್ಯವಾಗುತ್ತಿಲ್ಲವಾ? ಇನ್ನು ಎಷ್ಟು ಜನ ಹಿಂದುಗಳ ಬಲಿ ತೆಗೆದುಕೊಳ್ಳಬೇಕೆಂದು ತೀರ್ಮಾನಿಸಿದ್ದೀರಿ ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಶ್ನಿಸಿದರು.

ಹತ್ಯೆಯಾದ ಬಾಲಕ ಸಂಕೇತ್ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಓಲೈಕೆಗೆ ಕಾಂಗ್ರೆಸ್ ಎಲ್ಲಿಯವರೆಗೆ ತೊಡಗಿರುತ್ತದೆಯೋ ಅಲ್ಲಿಯವರೆಗೆ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಅನ್ಯ ಧರ್ಮದವರ ದಬ್ಬಾಳಿಕೆ ಶಿವಮೊಗ್ಗದಲ್ಲಿ ಸೇರಿದಂತೆ ರಾಜ್ಯದಂತ ಹೆಚ್ಚಾಗಿದೆ. ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದಾಗಿ ಇಂತಹ ಘಟನೆಗಳು ಹೆಚ್ಚಾಗುತ್ತಿದೆ. ಸಣ್ಣ ಮಕ್ಕಳ ಮುಂದಿಟ್ಟುಕೊಂಡು ನಡೆಯುತ್ತಿರುವ ಹಿಂದುಗಳ ಮೇಲಿನ ದಬ್ಬಾಳಿಕೆ ನಿಲ್ಲಬೇಕು ಎಂದು ಆಗ್ರಹಿಸಿದರು.

ಮಾದಕ ವಸ್ತುಗಳನ್ನು ನಿಯಂತ್ರಿಸಿ :

ಸಣ್ಣ ಮಕ್ಕಳು ಸಹ ಗಾಂಜಾ ನಶೆಯಲ್ಲಿದ್ದಾರೂ ಎಂಬ ಮಾತುಗಳೂ ಕೇಳಿಬರುತ್ತಿದೆ. ಕೇರಿ ಕೇರಿಯಲ್ಲಿ ಮದ್ಯ, ಮಾದಕ ವಸ್ತುಗಳು ಸಿಗುವ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಂಡಿರುವಂತೆ ಕಂಡುಬರುತ್ತದೆ. ವ್ಯಸನಿಗಳನ್ನು ಸರ್ಕಾರವೇ ಪ್ರಚೋದಿಸುತ್ತಿರುವಂತೆ ಕಂಡುಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಂಧ್ರದ ಮೂಲಕ ಶಿವಮೊಗ್ಗ ಸೇರಿದಂತೆ ಕರ್ನಾಟಕಕ್ಕೆ ಮಾದಕ ವಸ್ತುಗಳು ಪೂರೈಕೆ ಆಗುತ್ತಿರುವ ಮಾಹಿತಿ ಇದೆ. ಮೊನ್ನೆ ಬೆಂಗಳೂರಿನಲ್ಲೂ ದೊಡ್ಡ ಡ್ರಗ್ ಜಾಲ ಪತ್ತೆಯಾಗಿದೆ. ಹೊರರಾಜ್ಯದ ಪೊಲೀಸರು ನಮ್ಮ ರಾಜ್ಯಕ್ಕೆ ಬಂದು ಆರೋಪಿಗಳನ್ನು ಪತ್ತೆ ಮಾಡುವ ಸಂದರ್ಭ ಬಂದಿದೆ. ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಸಿಎಂ ಸ್ಥಾನಕ್ಕೆ ಟವಲ್ ಹಾಕೊಂಡು ಕುಳಿತಿರುವುದು ಮಾತ್ರ ಸುದ್ದಿಯಾಗುತ್ತಿದೆ. ನಿಮ್ಮ ಕಾರ್ಯಾಚರಣೆ ಸುದ್ದಿಯಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದ ಕಾನೂನು ಸುವ್ಯವಸ್ಥೆ ರಕ್ಷಣಾ ವಿಚಾರದಲ್ಲಿ ಹೆಚ್ಚಿನ ಗಮನ ಕೊಟ್ಟು ಈ ಕಡೆ ಕಾರ್ಯೋನ್ಮುಖ ರಾಗಬೇಕು. ಸೂಳೆಬೈಲಿನ ಭಾಗದಲ್ಲಿ ಈ ಹಿಂದೆ ಪೊಲೀಸ್ ಉಪ ಠಾಣೆ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಈಗ ಉಪಠಾಣೆ ಸಾಕಾಗುವುದಿಲ್ಲ, ನೂತನ ಪೊಲೀಸ್ ಠಾಣೆಯನ್ನೇ ಆರಂಭಿಸಬೇಕಾಗಿದೆ ಎಂದು ಆಗ್ರಹಿಸಿದರು.

ಯುವಕರು ಹತಾಶೆಯಾಗಿದ್ದಾರೆ :

ಗರೀಬಿ ಹಟಾವೋ ಎಂದು ಗದ್ದಿಗೆ ಹಿಡಿದಿದ್ದ ಕಾಂಗ್ರೆಸ್ ನಾಯಕರ ಗರೀಬಿ ಆಟ ಮುಗಿದಿದೆ. ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಸರ್ಕಾರ ಉದ್ಯೋಗವನ್ನು ಸೃಷ್ಟಿಸಲು ಇಲ್ಲ, ನೀಡಲೂ ಇಲ್ಲ. ಧಾರವಾಡದಲ್ಲಿ ನಡೆಯುತ್ತಿರುವ ಯುವಕರ ಹೋರಾಟಕ್ಕೆ ಬಿಜೆಪಿ ಕಾರಣ ಎಂದು ಬೊಟ್ಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಜನ ನಿಮಗೆ ಆಶೀರ್ವಾದ ಮಾಡಿರುವುದು, ನಮಗಲ್ಲ ಎಂದು ವ್ಯಂಗ್ಯವಾಡಿದರು.

ಯುವಕರು ಹತಾಶೆಗೆ ತಲುಪಿದ್ದಾರೆ. ಹಾಗಾಗಿ ಉದ್ಯೋಗದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಬೇಕು. ಉದ್ಯೋಗ ಸೃಷ್ಟಿಯಾಗದೆ ಇದ್ದದ್ದಕ್ಕೆ ಈ ಹಿಂದೆ ನಕ್ಸಲಿಸಮ್ ಆರಂಭವಾಗಿತ್ತು. ಈಗ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಸರ್ಕಾರ ತಗ್ಗಿಸುವ ಕೆಲಸ ಮಾಡುತ್ತಿದೆ. ಗ್ಯಾರಂಟಿ ಜೊತೆಯಲ್ಲೇ ಖಾಲಿ ಹುದ್ದೆ ಭರ್ತಿ ಮಾಡಲಿ ಎಂದು ಆಶಿಸಿದರು.

ಯುವ ನಿಧಿ ಕಾರ್ಯಕ್ರಮವನ್ನು ಸರ್ಕಾರ ಕೇವಲ ಶೇ.30 ರಿಂದ 40 ರಷ್ಟು ಯುವಕರಿಗೆ ತಲುಪುವಂತೆ ನೋಡಿಕೊಂಡಿದೆ. ಸಂಪೂರ್ಣವಾಗಿ ಯಾರಿಗೂ ಯುವನಿಧಿ ಹಣ ತಲುಪುತ್ತಿಲ್ಲ, ಗ್ರಾಮೀಣ ಭಾಗದಲ್ಲಿ ಸುಮಾರು 1500 ಬಸ್ ರೂಟುಗಳನ್ನು ಬಂದ್ ಮಾಡಿ ನಗರಗಳಿಗೆ ನೀಡುತ್ತಿದ್ದಾರೆ. ಜನ ಸರ್ಕಾರದ ನಡುವಳಿಕೆಯಿಂದ ಬೇಸತ್ತು ಹೋಗಿದ್ದಾರೆ. ಇದರ ಮತ್ತೊಂದು ರೂಪವಾಗಿ ಧಾರವಾಡದಲ್ಲಿ ಯುವಕರು ರೊಚ್ಚಿಗೆದ್ದು ಬೀದಿಗೆ ಇಳಿದಿದ್ದಾರೆ. ಈ ಬಜೆಟ್‌ನಲ್ಲಾದರೂ ಸರ್ಕಾರ ಉದ್ಯೋಗ ಸೃಷ್ಟಿ ಕುರಿತು ಯುವಕರಿಗೆ ಹೆಚ್ಚಿನ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ನೈಟ್ ಲ್ಯಾಂಡಿಂಗ್ ವ್ಯವಸ್ಥೆ ವಿಳಂಬಕ್ಕೆ ಆಕ್ಷೇಪ

ಶಿವಮೊಗ್ಗ: ನಗರದ ಸೋಗಾನೆ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಹಾರಾಟಕ್ಕೆ ಪೂರಕವಾದ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಜಾರಿಯಾಗದಿರುವ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 6 ಕೋಟಿ ಅನುದಾನ ಬಿಡುಗಡೆ ಮಾಡಿದ್ದರೂ, ಆಡಳಿತಾತ್ಮಕ ವಿಳಂಬದಿಂದಾಗಿ ಕೆಲಸ ಕುಂಠಿತಗೊಂಡಿದೆ ಎಂದು ದೂರಿದರು.

ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ನೈಟ್ ಲ್ಯಾಂಡಿಂಗ್ ಉಪಕರಣಗಳು ಬಂದು ಆರು ತಿಂಗಳು ಕಳೆದಿದೆ. ಕೇವಲ ಟೆಂಡರ್ ಪ್ರಕ್ರಿಯೆಗಾಗಿಯೇ ಆರು ತಿಂಗಳ ಕಾಲಹರಣ ಮಾಡಲಾಗಿದೆ. ತುರ್ತು ಕಾಮಗಾರಿ ಎಂಬ ನೆಲೆಯಲ್ಲಿ ಇದನ್ನು ನಿರ್ಮಿತಿ ಕೇಂದ್ರದಂತಹ ಸಂಸ್ಥೆಗಳಿಗೆ ವಹಿಸಿ ಶೀಘ್ರವಾಗಿ ಮುಗಿಸಬಹುದಿತ್ತು. ಆದರೆ ವಿಳಂಬ ನೀತಿಯಿಂದಾಗಿ ಈಗ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.

ಮುಂಬರುವ ಮಳೆಗಾಲದ ವೇಳೆಗೆ ಈ ತಾಂತ್ರಿಕ ವ್ಯವಸ್ಥೆ ಪೂರ್ಣಗೊಂಡರೆ ಮಾತ್ರ ವಿಮಾನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ನಿರ್ದೇಶಕರೊಂದಿಗೆ ಮಾತನಾಡಿ, ಕೇವಲ ಹಗಲು ಮಾತ್ರವಲ್ಲದೆ ಹಗಲು-ರಾತ್ರಿ ನಿರಂತರವಾಗಿ ಕೆಲಸ ನಿರ್ವಹಿಸುವ ಮೂಲಕ ಮಳೆಗಾಲದ ಮುನ್ನ ಲೋಕಾರ್ಪಣೆ ಮಾಡಬೇಕು ಎಂದು ಸೂಚಿಸಿದ್ದೇವೆ ಎಂದು ತಿಳಿಸಿದರು.



ಚರಕ ಮಹಿಳಾ ಸಹಕಾರ ಸಂಘಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿ



ಸಾಗರ : ತಾಲೂಕಿನ ಹೆಗ್ಗೋಡು-ಹೊನ್ನೆಸರದ ಚರಕಮಹಿಳಾವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ನೀಡುವ ಅತ್ಯುತ್ತಮ ರಾಷ್ಟ್ರೀಯ ಬ್ರ್ಯಾಂಡ್ ನಿರ್ಮಾಣ ಪ್ರಶಸ್ತಿಗೆ ಭಾಜನವಾಗಿದೆ.

ನವದೆಹಲಿಯ ಜನಪಥ್‌ನ ಹ್ಯಾಂಡ್‌ಲೂಮ್ ಹೌಸ್‌ನಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ 43ನೇ ಸ್ಥಾಪನಾ ದಿನಾಚರಣೆಯಲ್ಲಿ, ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. ಚರಕದ ಪರವಾಗಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚೇರನ್ಸ್ ಪೀಟರ್ ಪ್ರಶಸ್ತಿ ಸ್ವೀಕರಿಸಿದರು.

ಕೈಮಗ್ಗ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ನಿರ್ಮಾಣ ಮಾರುಕಟ್ಟೆ ವಿಸ್ತರಣೆ ಹಾಗೂ ನೇಕಾರರ ಸಬಲೀಕರಣದಲ್ಲಿ ಸಾಧನೆ ಮಾಡಿದ ಸಂಸ್ಥೆಗಳಿಗೆ ಈ ಗೌರವ ನೀಡಲಾಗುತ್ತದೆ. ಪ್ರಶಸ್ತಿ ಪತ್ರ, ಫಲಕ ಇದು ಒಳಗೊಂಡಿರುತ್ತದೆ. ಚರಕ ಮಹಿಳಾ ಸಂಘವು ಮಹಿಳಾ ನೇಕಾರರನ್ನು ಸಂಘಟಿಸಿ ಕೈಮಗ್ಗ ಉತ್ಪನ್ನಗಳಿಗೆ ದೇಶ ವಿದೇಶಗಳಲ್ಲಿ ಗುರುತು ತಂದು ಕೊಟ್ಟಿದೆ. ನೈಸರ್ಗಿಕ ಬಣ್ಣ ಬಳಕೆ ಸುಸ್ಥಿರ ಉತ್ಪಾದನೆ ಹಾಗೂ ಮಾರುಕಟ್ಟೆ ವಿಸ್ತರಣೆಯಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಭರವಸೆ

ಹೊಸನಗರ ಕ್ಷೇತ್ರ ಹೋರಾಟಕ್ಕೆ ಸಂಪೂರ್ಣ ಬೆಂಬಲ

ಶಿವಮೊಗ್ಗ : ಹೊಸನಗರ ಕ್ಷೇತ್ರ ಹರಿದು ಹಂಚಿ ಹೋಗಿರುವುದು ನಮಗೂ ಬೇಸರವಿದೆ. ಅದಕ್ಕಾಗಿಯೇ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ದೇವರ ಪ್ರಸಾದದೊಂದಿಗೆ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ತಿಳಿಸಿದರು.



ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನ ಗಿರಿಧಾರಿ ಸನ್ನಿಧಿಯಲ್ಲಿ ಬುಧವಾರ ನಡೆದ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ, ಗೋದೀಪ ಮಹೋತ್ಸವ ಕಾರ್ಯಕ್ರಮದ ವೇಳೆ ಭೇಟಿಯಾದ ಹೊಸನಗರ ಕ್ಷೇತ್ರ ಪುನಃ ಸ್ಥಾಪನೆ ಹೋರಾಟ ಸಮಿತಿಯ ಮನವಿ ಆಲಿಸಿ ಆಶೀರ್ವದಿಸಿದರು.

ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಆಗ ಅದಕ್ಕೆ ಬಲ ಹೆಚ್ಚು. ಒಗ್ಗಟ್ಟಿನ ನಿಮ್ಮ ಪ್ರಯತ್ನ ನಮಗೆ ತುಂಬಾ ಸಂತಸ ತಂದಿದೆ. ಎಲ್ಲರೂ ಒಂದಾಗಿ ಕ್ಷೇತ್ರದ ಉಳಿವಿಗಾಗಿ ಒಂದೇ ಮನಸ್ಸಿನಿಂದ ಮುಂದಿನ ಹೆಜ್ಜೆ ಇಡಿ. ಇಂದೇ ನಮ್ಮ ಬೆಂಬಲದ ಆಶೀರ್ವದ ನೀಡುತ್ತಿದ್ದೇವೆ ಎಂದ ಅವರು, 95 ವರ್ಷ ವಯಸ್ಸಿನ ಸ್ವಾಮಿರಾಯರಂತವರು ತೊಡಗಿಸಿಕೊಂಡಿರುವುದು ನಿಜಕ್ಕೂ ಮಾದರಿ ಎಂದರು.

ವಿಷ್ಣು ಸಹಸ್ರನಾಮದ ಉಪನ್ಯಾಸ :

ಇದಕ್ಕೂ ಮುನ್ನ ವಿಷ್ಣು ಸಹಸ್ರನಾಮದ ಕುರಿತು ಉಪನ್ಯಾಸ ನೀಡಿದ ವಿದ್ವಾನ್ ವಿನಾಯಕ ಭಟ್ ಗಾಳಿಮನೆ, ವಿಷ್ಣು ಸಹಸ್ರನಾಮ ಎನ್ನುವುದು ಮನುಷ್ಯನ ಆರೋಗ್ಯಕ್ಕಿರುವ ಔಷಧವೂ ಹೌದು. ಅದರ ಪಠಣದಿಂದ ಮನಸ್ಸಿನ ನೆಮ್ಮದಿ ಕಾಣಲು ಸಾಧ್ಯ ಎಂದರು.

ಮಠದ ಶಾಸನತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ ಮಾತನಾಡಿ, ಮಹಾನಂದಿ ಎಂಬ ಗೋವಿನ ಕಾರಣ ಇಲ್ಲಿನ ಗೋಲೋಕ ವಿಶ್ವದಲ್ಲಿ ಮಾನ್ಯತೆ ಪಡೆಯುವಷ್ಟು ಬೆಳೆದು ನಿಂತಿತು ಎಂದರು.

ಇದಕ್ಕೂ ಮುನ್ನ ಬೆಳಗ್ಗೆ ಶ್ರೀಪೂಜೆ, ಪಾದುಕ ಪೂಜೆ ಮತ್ತು ಸೋಪಾನ ಪೂಜೆ ಹಾಗೂ ಪ್ರತಿಷ್ಠಾ ವರ್ಧಂತಿಯ ಧಾರ್ಮಿಕ ಕಾರ್ಯಕ್ರಮಗಳು, ವಿಷ್ಣು ಸಹಸ್ರನಾಮ ಪಾರಾಯಣ, ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆ, ಗೋವುಗಳಿಗೆ ಗೋಗ್ರಾಸ ಸಮರ್ಪಣೆ ಮತ್ತಿತರ ಕಾರ್ಯಕ್ರಮ ಸಂಪನ್ನಗೊಂಡಿತು.

ಸಂಜೆ ಗೋದತ್ತು ದಾನಿಗಳೊಂದಿಗೆ ಸಂವಾದ, ಗೌರವ ಸಮ್ಮಾನ, ಗೋಪೂಜೆ, 1008 ಮಾತೆಯರಿಂದ ಗೋನೀರಾಜನ ಕಾರ್ಯಕ್ರಮ ನಡೆಯಿತು. ಗೋಲೋಕದ ಗೌರವಾಧ್ಯಕ್ಷ ಜೆ.ಪಿ.ಹೆಗಡೆ, ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪ, ಡಾ.ಸೀತಾರಾಮ್ ಪ್ರಸಾದ್, ಡಾ.ಎಸ್.ಆರ್. ಹೆಗಡೆ, ಕೃಷ್ಣಪ್ರಸಾದ್ ಎಡಪಾಡಿ ಮತ್ತಿತರರು ಇದ್ದರು.

ಹೊಸನಗರ ಕ್ಷೇತ್ರ ಹೋರಾಟ ಸಮಿತಿಯ ಪ್ರಮುಖರಾದ ಮಾಜಿ ಶಾಸಕ ಬಿ. ಸ್ವಾಮಿರಾವ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮುಖಂಡ ಎನ್.ಆರ್.ದೇವಾನಂದ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ ಇದ್ದರು.

ಇಂದು ಪ್ರಧಾನಮಠದಲ್ಲಿ ಶಿಲಾನ್ಯಾಸ

ರಾಮಚಂದ್ರಾಪುರಮಠದಲ್ಲಿ ನೂತನ ಮಠದ ಪುನ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ (ಫೆ.26) ಇಂದು ನಡೆಯಲಿದೆ. ಶರಾವತಿ ನದಿ ತೀರದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಧಾನಮಠದಲ್ಲಿ ಶ್ರೀರಾಮಸಾನ್ನಿಧ್ಯ, ಶಾರದ ಮಂದಿರ, ಶ್ರೀನಿವಾಸ ಸೇರಿದಂತೆ ದೇವಾಲಯಗಳ ಸಮುಚ್ಚಯಗಳು ನಿರ್ಮಾಣಗೊಳ್ಳಲಿದೆ.

ಬೆಳಗ್ಗೆ 9 ಗಂಟೆಗೆ ನ್ಯಾಸದ ಶಿಲಾ ಮೆರವಣಿಗೆ, 10 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ, ಗುರುಪಾದುಕಾ ಸ್ತೋತ್ರ ಸಮರ್ಪಣೆ, ರಾಮತಾರಕ ಜಪ, ಸಹಸ್ರಾಧಿಕ ಕುಂಕುಮಾರ್ಚನೆ, ಶತಾಧಿಕ ರುದ್ರಪಠಣಪೂರ್ವಕ ಅಭಿಷೇಕ, ಶತಾಧಿಕ ಶಾರದಾಷ್ಟಕ ಪಠಣ ನಡೆಯಲಿದೆ. 12 ಗಂಟೆಗೆ ಶಿಲಾನ್ಯಾಸ ನಂತರ ಧರ್ಮಸಭೆ, ಮುಷ್ಟಿದ್ರವ್ಯ ಸಮರ್ಪಣೆ, ಸಂಜೆ ಭಕ್ತಿಭಾವದ ದಿವ್ಯಾರತಿ ನಡೆಯಲಿದೆ.

ತ್ರಿಧಾತ್ ಸಾಗರ್‌ಗೆ ಪ್ರಥಮ ಸ್ಥಾನ



ಸಾಗರ : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹಿಂದೂಸ್ತಾನಿ / ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಸಾಗರದ ಸ್ಯಾಕ್ಸೋಫೋನ್ ಬಾಲ ಪ್ರತಿಭೆ ತ್ರಿಧಾತ್ ಸಾಗರ ಪ್ರಥಮ ಸ್ಥಾನ ಪಡೆದು ಸಾಗರಕ್ಕೆ ಕೀರ್ತಿ ತಂದಿದ್ದಾರೆ.

ತ್ರಿಧಾತ್ ಸಾಗರ್ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥನ್ ಮತ್ತು ಗಾನ ಕಲಾಭೂಷಣ ವಿದುಷಿ ರಮಾಮಣಿ ಅವರ ಶಿಷ್ಯರಾಗಿದ್ದು, ಪ್ರಸ್ತುತ ಬೆಂಗಳೂರಿನ ಖ್ಯಾತ ಸಂಗೀತಗಾರರಾದ ವಿದುಷಿ ಎಂ.ಕೆ. ಶ್ರೀದೇವಿ ಅವರ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ.

ಸರತಿಸಾಲಿನಲ್ಲಿ ದೇವಿ ದರ್ಶನ ಪಡೆದ ಭಕ್ತರು ದೇವಸ್ಥಾನದ ಗದ್ದುಗೆಯಲ್ಲಿ ದೇವಿ ಪ್ರತಿಷ್ಠಾಪನೆ

ಶಿವಮೊಗ್ಗ : ನಗರದ ಕೋಟೆ ಮಾರಿಕಾಂಬ ಜಾತ್ರೆಯ ಎರಡನೇ ದಿನವಾದ ಬುಧವಾರ ಬೆಳಗಿನಜಾವ ದೇವಿಯನ್ನು ಗಾಂಧಿಬಜಾರಿನ ತವರುಮನೆಯಿಂದ ಎಸ್‌ಪಿಎಂ ರಸ್ತೆಯಲ್ಲಿರುವ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಸರತಿ ಸಾಲಿನಲ್ಲಿ ತೆರಳಿ ಭಕ್ತರು ದರ್ಶನ ಪಡೆಯುತ್ತಿದ್ದಾರೆ.

ಹರಿಜನ ಸಮಾಜದವರು ಸಂಪ್ರದಾಯದಂತೆ ಬೇವಿನುಡಿಗೆಯಲ್ಲಿ ತೆರಳಿ ದೇವಿಗೆ ಪೂಜೆ ಸಲ್ಲಿಸಿ ಎರಡನೇ ದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದ್ದು, ಚೌಡಿಕೆ, ವಾಲ್ಮೀಕಿ, ಉಪ್ಪಾರರು ಸೇರಿದಂತೆ ವಿವಿಧ ಸಮಾಜದ ಬಾಂಧವರು ಪೂಜೆ ಸಲ್ಲಿಸಿದರು.

ಭಕ್ತರು ಹರಸಿಕೊಂಡಂತೆ ಬೇವಿನ ಉಡುಗೆಯಲ್ಲಿ ಬಂದು ಸ್ನಾನ ಮಾಡುವುದು, ಕೋಳಿ ಹಾರಿಸುವುದು, ಮಂಡಕ್ಕಿ, ಬಾಳೆಹಣ್ಣುಗಳನ್ನು ತೂರುವುದು, ಮಕ್ಕಳನ್ನು ಮಡಿಲಿಗೆ ಹಾಕುವುದು ಸೇರಿದಂತೆ ವಿವಿಧ ಬಗೆಯಲ್ಲಿ ಹರಕೆ ತೀರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದೇವಸ್ಥಾನದ ಆವರಣದಲ್ಲಿ ಪ್ರಾಣಿ ಬಲಿ ನಿಷೇಧವಿದ್ದ ಪರಿಣಾಮ ಭಕ್ತರು ಪ್ರಸಾದ ತೆಗೆದುಕೊಂಡು ಮನೆಯ ಬಳಿಯೇ ಕೋಳಿ, ಕುರಿ ಬಲಿ ಕೊಟ್ಟು, ಅಲ್ಲಿಯ ನೈವೇದ್ಯವನ್ನು ಮಾಡಿದರು. ಗದ್ದುಗೆಯ ಮುಂಭಾಗದಲ್ಲಿಯೇ ಬೇವಿನ ಉಡುಗೆ ಎಸೆಯುತ್ತಿದ್ದರಿಂದಾಗಿ ರಾಶಿಗಟ್ಟಲೆ ಬೇವಿನ ಸೊಪ್ಪು, ಲಿಂಬು, ಹೂವು, ಮಡಕೆಗಳು ಬಿದ್ದಿತ್ತು.

ಪ್ರಸಾದದ ವ್ಯವಸ್ಥೆಯನ್ನು ಅಲ್ಲೇ ಏರ್ಪಡಿಸಿದ್ದರಿಂದಾಗಿ ಪ್ರಸಾದ ಪಡೆಯಲು ನೂಕುನುಗ್ಗಲಾಗಿತ್ತು. ಅಲ್ಲೇ ಪ್ರಸಾದ ಸ್ವೀಕಾರವೂ ನಡೆಯುತ್ತಿದ್ದರಿಂದಾಗಿ ಇನ್ನಷ್ಟು ನೂಕು ನುಗ್ಗಲಾಗಿತ್ತು. ವಿಶೇಷ ದರ್ಶನಕ್ಕೆ 500 ಹಾಗೂ 200 ರೂ. ಟಿಕೆಟ್



ನಿಗದಿ ಮಾಡಲಾಗಿತ್ತಾದರೂ ದರ್ಶನಕ್ಕೆ ಹೋಗುವಾಗ ಮೂರೂ ಸಾಲುಗಳು ಒಟ್ಟಿಗೆ ಸೇರಿ ನೂಕುನುಗ್ಗಲಾಗುತ್ತಿದ್ದರಿಂದ ಹಣ ಕೊಟ್ಟು ದರ್ಶನಕ್ಕೆ ಬಂದವರು ಸಮಿತಿಯವರಿಗೆ ಜರಿಯುವಂತಾಗಿತ್ತು.

ದೇವಸ್ಥಾನ ಸುತ್ತಲಿರುವ ತ್ರಿಭುಜಾಕೃತಿಯ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಕಟ್ಟುಗಳಿಗೆ ಅವಕಾಶ ನೀಡುವುದಿಲ್ಲವೆಂದು ಸಮಿತಿ ಘೋಷಿಸಿತ್ತಾದರೂ ಅದನ್ನು ಲೆಕ್ಕಿಸದೆ ವ್ಯಾಪಾರಿಗಳು ಅಂಗಡಿ ತೆರೆದಿದ್ದರಿಂದಾಗಿ ಹಿಂದಿನಂತೆಯೇ ನೂಕು ನುಗ್ಗಲು ಹೆಚ್ಚಾಗಿತ್ತು. ಹೀಗಾಗಿ ವಿಕಲಚೇತನರು, ಹಿರಿಯ ನಾಗರಿಕರು ವಾಪಸ್ ಹೋಗುವುದು ಅನಿವಾರ್ಯವಾಗಿತ್ತು.

ಹರಕೆ ಒಪ್ಪಿಸಲು ಹಾಗೂ ಮಡಲಕ್ಕಿ ನೀಡಲು ಹಸಿರು ಸೀರೆ, ಕಣ, ಹಸಿರು ಗಾಜಿನ ಬಳೆಗೆ ಹೆಚ್ಚಿನ ಬೇಡಿಕೆ ಇದ್ದು, ಇಂತಹ ಅಂಗಡಿಗಳೇ ಹೆಚ್ಚಿದ್ದವು. ಜಾತ್ರೆ ನಡೆಯುವ ಸ್ಥಳದಲ್ಲಿ ತೆಂಗಿನ ಕಾಯಿ, ಬಾಳೆ ಹಣ್ಣು, ಹೂವು ದುಬಾರಿಯಾಗಿದ್ದವು. ಸಂಘ ಸಂಸ್ಥೆಗಳಿಂದ ಭಕ್ತರಿಗೆ ಮಜ್ಜಿಗೆ, ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.

